



# ಆಲೂರ ವೆಂಕಟರಾವ್

ವರದರಾಜ ಹುಯಿಲಗೋಳ

ಭಾಬ

K  
891.481 409 2  
R 18.H

K  
891.481  
4092  
R 18 H



ಒಳ ಬದಿಯ ರಕ್ಷಣೆಪ್ರಯಗಳಲ್ಲಿ ಕಾರ್ಡ್ಸಿರುವ ಶಿಲ್ಪಕಲೆಯಲ್ಲಿ  
ಮೂಲವು ಭವಿತ್ವಾದಿಗಳು ಫಗವಾನ್ ಯಾದ್ಯನ ತಾಯಿ ರಾಜ್  
ಮಾಯಾಳ ಕನಕಸ್ತು ರಾಜ ಕುದೂ ದೆಸ್ಪಗ ವಿವರಿಸುವ ದೃವಿದ.  
ಅವುಗಳ ಕಳಗೆ ಆ ಎವರಾಕ್ಯಾನ್‌ನ್ನು ಬರದಂತಹಳ್ಳಿ ರೂಪ  
ಬರಮಾರ ಕಳಕ್ಕಿದ್ದಾನೆ. ಬರವಣಿಗೆಯನ್ನು ಚಿತ್ರಿಸುವ ಮೊದಲ  
ಭಾರತೀಯ ಶಿಲ್ಪ ಉದ್ದೇಶ: ಇದೆ ಆಗಿರಬಹುದಾ.

ನಾಗಾಢಾನ ಬೆಣ್ಣಿದ ಶಿಲ್ಪಗಳು ಶ್ರ.ಶ. ಎರಡನೆಯ ಶತಮಾನ.  
ಕೃಂತಿ : ರಾಮ್ಯೋಯ ವಚ್ಚು ಸಂಗ್ರಹಾಲಯ, ಹೊಸದೆಹಲಿ.

ಭಾರತೀಯ ಸಾಹಿತ್ಯ ನಿರ್ಮಾಣಕಾರರು

# ಅಲೂರ ವೆಂಕಟರಾವ್

ವರದರಾಜ ಹುಯಿಲಗೋಳ



ALURA VENKATA RAO - A Monograph by Varadraj Huyilagola  
on Modern Kannada writer, Sahitya Akademi, 1998.  
Rs.25.

ISBN - 81-7201-580-1

© ಸಾಹಿತ್ಯ ಅಕಾಡೆಮಿ

891.481 4092

R 18 H

Library

IIAS, Shimla

ಪ್ರಥಮ ಮುದ್ರಣ : 1998

K 891.481 409 2 R 18 H



00117183

ಸಾಹಿತ್ಯ ಅಕಾಡೆಮಿ

ರವೇಂದ್ರ, ಭಜನ, ವಿ. ಥರ್ಮೇಜ್ ಪಹಾ ರಸ್ಟ್. ನವದೇಹಲಿ - ೧೧೦ ೦೧

'ಸ್ವಾತಿ'. ಮಂದಿರ ಮಾರ್ಗ, ನವದೇಹಲಿ - ೧೧೦ ೦೧


೧೯. ಎ.ಡಿ.ಎ. ರಂಗಮಂದಿರ, ಜಿ.ಸಿ. ರಸ್ಟ್. ಬೆಂಗಳೂರು - ೫೬೦ ೦೦೨

ಚೆಂಪ್ರೋ ತಾರಾ ಬಿಲ್ಲಿಗ್, ಉನ್ನೇ ಮಹಡಿ. ಡ್ಯೂಮಂಡ್ ಹಾಫರ್ ರೋಡ್. ಕಲ್ಕತ್ತಾ - ೨೦೦ ೦೫೫

೧೨. ಮುಖಾಯಿ ಮರಾಠಿ ಗ್ರಂಥ ಸಂಗ್ರಹಾಲಯ ರಸ್ಟ್. ದಾದರ್, ಮುಖಾಯಿ - ೪೦೦ ೦೧೪

ಗುಣ ಬಿಲ್ಲಿಗ್, ವರದನ್ ಮಹಡಿ. ೩೭-೨೦೫. ಅಣ್ಣಾ ಸಾಲ್. ಚೆನ್ನೈ - ೫೦೦ ೦೦೪

ಚೆಲೆ. ರೂ. 25.



ಅಕ್ಷರ ಜೋಡಣ : ಮುದ್ರಾ ಬ್ರಂಢ್ಯ, ಬೆಂಗಳೂರು - ೫೬೦ ೦೦೪

ಮುದ್ರಕರು : ಅನ್ನ ಪಟ್ಟ ಕೆಂಪನ್ಸ್ ಪ್ರೈಸ್ ಲಿಮಿಟೆಡ್.

ರಸ್ಟ್, ದತ್ತ ಕಾಂಪ್ಲೆಸ್, ಮುಖ್ಯ ರಸ್ಟ್, ಗಂಧಿ ಬಹಾರ್, ಬೆಂಗಳೂರು - ೫೬೦ ೦೦೪.

ಅಲೂರ ವೆಂಕಟರಾಯರು ಕನಾಡಕದ ಕುಲಪ್ರಯೋಹಿತರೆಂದೇ ಖ್ಯಾತಿವೆತ್ತವರು. ಈ ಶತಮಾನದ ಮೊದಲ ದಶಕಗಳಲ್ಲಿ ಕನಾಡಕದ ಏಕೀಕರಣಕ್ಕಾಗಿ, ಕನ್ನಡ ವಾಜ್ಯಯದ ವಿಳಿಗೊಗಿ ಅವಿಶ್ರಾಂತವಾಗಿ ದುಡಿದ ಪ್ರಣಾವಂತರವರು. ಕನಾಡಟಕವನ್ನೇ ಕರ್ಮಚಂಪಾಮಿಯನ್ನಾಗಿ ಮಾಡಿಕೊಂಡು, ಭಾರತದ ಸ್ವತಂತ್ರ್ಯವು ಕನಾಡಟಕದ ಮೂಲಕವೇ ಆಗಬಲ್ಲಾದು ಎಂದು ಧ್ವಂಸಾಗಿ ನಂಬಿಕೊಂಡ ಎಂಟೆದೆಯವರು ಅವರು. ಕನಾಡಟಕದ ಸಲುವಾಗಿ ಅವರ ನಿಸ್ಮಾರ್ಥಕ ಸೇವೆ, ನಿಸ್ಸೀಮವಾದ ಭಕ್ತಿ ಮತ್ತು ಫಲಾರ್ಪೇಕ್ಷೆಯಲ್ಲಿದೆ ಕರ್ಮ ಇವುಗಳನ್ನು ಈಗಿನ ಯವಕರು ಮರಿಯತ್ತಲಿದ್ದರೆಂಬುದರಲ್ಲಿ ಸಂಶಯವಿಲ್ಲ. ಅಲೂರ ವೆಂಕಟರಾಯರನ್ನು ಕುರಿತು ಒಂದು ಗ್ರಂಥವನ್ನು ಪ್ರಕಟಿಸುವ ಯೋಜನೆ ಮಾಡಿದಾಗ, ಅವರ ಬಗ್ಗೆ ಬರೆಯಲು ನಾನು ಅತೀವ ಸಂತೋಷದಿಂದ ಒಟ್ಟಿಕೊಂಡೆ.

ಅಲೂರ ವೆಂಕಟರಾಯರು ಸಾಹಿತ್ಯಗಳೇ ಅಲ್ಲವೆಂದು ಹೇಳುವ ವಿಮರ್ಶಕರೂ ಉಂಟು. ಅದರೆ, ಅಲೂರರ ‘ಕನಾಡಟಕ ಗತವೇಭವ’, ‘ಕನಾಡಟಕ ಏರರತ್ನಗಳು’, ‘ನನ್ನ ಜೀವನ ಸ್ತುತಿಗಳು’ ಇವುಗಳನ್ನು ಒದಿದಾಗ, ಯಾರಿಗೆ ಈ ಅಭಿಪ್ರಾಯವನ್ನು ವ್ಯಕ್ತಮಾಡಲು ಸಾಧ್ಯವಿದೆ!! ‘ಕನಾಡಟಕ ಗತವೇಭವ’ ವಂತೂ ಕೋಟಿ ಕೋಟಿ ಕನ್ನಡಿಗರನ್ನು ಕುಂಭಕರಣ ಗಾಢನಿದ್ಯಾಯಿಂದ ಎಚ್ಚರಿಸಿದೆ. ಅತ್ಯತ್ಮಮ ಭಾರತೀಯ ಸಾಹಿತ್ಯ ನಿರ್ಮಾಣಕಾರರನ್ನು ಅಲೂರರು ಪ್ರೌತ್ತಾಹಿಸಿರುವುದು ಸತ್ಯಯತವಾಗಿದೆ. ಈ ಸತ್ಯ ಸಂಗತಿಯನ್ನು ತಿಳಿದುಕೊಳ್ಳಲು ಈ ಗ್ರಂಥವು ನೇರವಾಗುವುದೆಂದೂ ನಾನು ನಂಬಿರುವೆ.

ಅಲೂರ ಅವರದು ತೀರ ಸರಳ, ಸಾದಾ ಜೀವನ. ಬಡತನವನ್ನೇ ಶ್ರೀಮಂತಿಕೆಯನ್ನಾಗಿ ಸ್ವಿಕರಿಸಿದವರು ಅವರು. ರಾಜಕಾರಣ, ಸಾಹಿತ್ಯ, ಸಂಸ್ಕೃತಿ, ಧರ್ಮ ಹಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರು ಕ್ರಿಯಾಶೀಲರಾಗಿದ್ದರೂ, ಕನಾಡಟಕತ್ವವೇ ಅವರ ಪ್ರಮುಖ ಧ್ಯೇಯವಾಗಿದ್ದಿತು. ದ.ರಾ. ಬೇಂದ್ರೇಯವರು ತಿಳಿಸಿದಂತೆ ಅವರು ಕನಾಡಟಕ ಪ್ರಸ್ತೋಪಾಸಕರು. ಮೊದಲಿನಿಂದಲೂ ರಾಜಕಾರಣದಲ್ಲಿ ಪ್ರಮುಖಿ ಪಾತ್ರ ವಹಿಸಿದ ಅವರು ಜೀವನ ಪರ್ಯಾಂತ ಸ್ವದೇಶಿಯನ್ನು ಪ್ರೀತಿಸಿದವರು, ಖಾದಿ ವಸ್ತುಧಾರಿಗಳು. ತಮ್ಮ ಸ್ವಂತ ಹಣವನ್ನೇ ವೆಚ್ಚಮಾಡಿ, ಚಿವಿಧ ಸಂಸ್ಕೃತಗಳನ್ನು ಕಟ್ಟಿ ಕನ್ನಡದ ಧ್ವಂಸನ್ನು ಎತ್ತಿಹಿಡಿದವರು. ಇಂಥ ಪ್ರಣಾ ಪುರುಷರ ಸಾಹಿತ್ಯ ನಿರ್ಮಿತಿಯ ರೀತಿ ಆಧುನಿಕರಿಗೆ ಮಾರ್ಗದರ್ಶನವಾಗಬಹುದೆಂಬ ಬಲವಾದ ಆಸೆ ನನ್ನದು.

ಕನಾಡಕದ ಸರ್ವತೋಮುಖ ಪಳ್ಗೊಗಿ ಸೇವೆ ಸಲ್ಲಿಸುತ್ತಿದ್ದ ಅಲೂರ ವೆಂಕಟರಾಯರು ತಮ್ಮ ಸಾಹಿತ್ಯ ನಿರ್ಮಾತರಿಯಲ್ಲಿ ಹೀಗೆ ಇತಿಹಾಸ, ಕನಾಡಕ ಸಂಸ್ಕृತಿ, ಅಧ್ಯಾತ್ಮ ಐವುಗಳಿಗೆ ಮಹತ್ವ ಕೊಡುವಲ್ಲಿ ಯಶಸ್ವಿಯಾಗಿದ್ದಾರೆಂಬುದನ್ನು ತೋರಿಸುವುದೇ ಈ ಕೃತಿಯ ಗುರಿಯಾಗಿದೆ. ಈಗ ಲಭ್ಯವಿದ್ದ ಅಲೂರರ ಎಲ್ಲ ಗ್ರಂಥಗಳನ್ನು ನನ್ನ ಬರವಣಿಗೆಯಲ್ಲಿ ಒಳಗೊಂಡಿದ್ದೇನೆ.

ನನ್ನ ಕಾರ್ಯದಲ್ಲಿ ನೆರವಾದ ನನ್ನ ಸ್ವೇಚ್ಛತರಾದ ಡಾ. ಜಿ.ಎಸ್. ಅಮೂರ ಹಾಗೂ ಡಾ. ಶ್ರೀನಿವಾಸ ರಿತ್ತಿ ಅವರಿಗೆ ನಾನು ಕೃತಜ್ಞನಿರುವೆ. ಇಂಥದೊಂದು ಗ್ರಂಥವನ್ನು ಬರೆಯಲು ನನಗೆ ಆಸ್ತದ ಕೊಟ್ಟ ಸಾಹಿತ್ಯ ಆಕಾದೆಮಿಯ ಸದಸ್ಯರೆಲ್ಲರಿಗೂ ನನ್ನ ನೆನಿಕೆಗಳು ಸಲ್ಲಬೇಕು.

ಧಾರಷಾದ

-ವರದರಾಜ ಜುಯಿಲಗೋಳ

## ಪರಿವಡಿ

೧) ಕನಾಂಟಿಕತ್ವ ಅಲೂರ ವೆಂಕಟರಾಯರ ಬದುಕು	೦೯
೨) ಪತ್ರಿಕೋದ್ಯಮಿಯಾಗಿ	೨೫
೩) ರಾಜಕಾರಣಯಾಗಿ	೨೦
೪) ಅನುವಾದ ಕೃತಿಗಳು ಹಾಗೂ ವಿಚಾರ ಸಾಹಿತ್ಯ	೨೪
೫) ಕನಾಂಟಿಕತ್ವವೂ, ಅಲೂರ ಸಾಹಿತ್ಯ ನಿರ್ಮಾಣಿಯೂ ೪೦	
೬) ವೇದಾಂತಿಯಾಗಿ	೨೮
೭) ಸಾಹಿತ್ಯದಲ್ಲಿ ಅಲೂರರ ಮಹತೀ	೨೨
೮) ಅಲೂರ ವೆಂಕಟರಾಯರ ಜೀವನ ವಾಹನಿ	೨೨

**ಗ್ರಂಥಸೂಚಿ**

ಅಲೂರ ವೆಂಕಟರಾಯರನ್ನು ಕುರಿತ ಗ್ರಂಥಗಳು

## ಅಡಿಟಪ್ಲಫೋನ್‌ ಉಪಯೋಗಿಸಿದ ಸಂಕ್ಷಿಪ್ತ ರೂಪಗಳು

ಕೃತಿಯ ಹೆಸರು	ಸಂಕ್ಷಿಪ್ತ ರೂಪ
ಗ) ಅಲೂರ ವೆಂಟಪರಾವಃ: ‘ನನ್ನ ಜೀವನ ಸ್ವತಿಗಳು’ (ರಣಭಾಗದಲ್ಲಿ) ಧಾರವಾದ(ಪ್ರಕಾಶಕರು).	‘ಜೀವನ ಸ್ವತಿಗಳು’
ಎ) ‘ಕನಾಡಪಕ ಕುಲಪುರೋಹಿತರು’(ರಣಭಾಗ) ಕನಾಡಪಕ ಕುಲಪುರೋಹಿತ ಜನ್ಮ ಶರ್ತಮಾನೋಽವ ಸಮುತ್ತಿ, ಧಾರವಾದ (ಪ್ರಕಾಶಕರು)	‘ಕುಲಪುರೋಹಿತರು’
ಉ) ‘ಅಲೂರ ವೆಂಟಪರಾಯರು’ (ರಣಭಾಗ) ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ (ಪ್ರಕಾಶಕರು)	ಆ.ವೆಂ.
ಇ) ‘ಅಲೂರ ವೆಂಟಪರಾಯರು: ಜೀವನ ಹಾಗೂ ಕೃತಿಗಳು’(ರಣಭಾಗ) ಪ್ರಸಾರಾಂಗ, ಕನಾಡಪಕ ವಿಶ್ವವಿದ್ಯಾಲಯ, ಧಾರವಾದ (ಪ್ರಕಾಶಕರು)	ಆ.ವೆಂ.ಜೀವನ ಹಾಗೂ ಕೃತಿಗಳು

## ಗ. ಕನಾಡಕತ್ತ ಆಲೂರ ವೆಂಕಟರಾಯರ ಬದುಕು

“‘ಕನಾಡಕ, ಕನಾಡಕತ್ತ’ ಎಂದು ಕನವರಿಸುತ್ತಿದ್ದವರಲ್ಲಿ ಆಲೂರ ವೆಂಕಟರಾಯರು ಒಬ್ಬರು; ಅತ್ಯಂತ ಮುಖ್ಯವಾದ ಒಬ್ಬರು; ಅವರೊಬ್ಬರೇ ಎನ್ನುವವ್ಯು ಒಬ್ಬರು”,<sup>1</sup> ಕನಾಡಕ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರ ವೆಂಕಟ ರಾಯರ ನಿಕಟವರೆಗಳಾದ ಪದ್ಮೀ. ಜಿ. ಬಿ. ಜೋಶಿಯವರು ವ್ಯಕ್ತ ಮಾಡಿದ ಅಭಿಪ್ರಾಯವಿದು. ಹಾಗೆ ನೋಡಿದರೆ ಆಲೂರ ವೆಂಕಟರಾಯರ ಸಾಹಿತ್ಯಕ, ರಾಜಕೀಯ, ಧಾರ್ಮಿಕ ಮೌದಲಾದ ಸೇವೆಗಳಿಲ್ಲವೂ ಕನಾಡಕದ ಸರ್ವತೋಮುಖ ಏಳ್ಳಗಾಗಿ, ಕನಾಡಕತ್ತಕ್ಕಾಗಿ.

ಕನಾಡಕತ್ತದ ಅರ್ಥವನ್ನ ಸರಿಯಾಗಿ ತಿಳಿದುಕೊಳ್ಳಿದ್ದರೆ, ಆಲೂರ ವೆಂಕಟರಾಯರ ಸಾಹಿತ್ಯ ಕೃತಿಗಳ ಅರ್ಥವೂ ಸರಿಯಾಗಿ ಆಗಲಾರದು. ಹೊಸಗೆನ್ನಡ ಗದ್ದ ಸಾಹಿತ್ಯಕ್ಕೆ ಆಲೂರ ವೆಂಕಟರಾಯರು ವಿಶೇಷವಾಗಿ ಕೊಡುಗೆಯಿದ್ದು ಅವರ ಸಾಹಿತ್ಯ ಕೃತಿಗಳಿಗೆ ಪ್ರಮುಖ ಪ್ರೇರಣೆ ಕನಾಡಕತ್ತವೇ ಆಗಿದೆ. ಕನಾಡಕತ್ತ ಆಲೂರ ಅವರ ಟಿಂಕಸಾಲೆಯಿಂದಲೇ ಹೊರಬಿದ್ದ ನಾಣ್ಯವಾಗಿದೆ. “ಕನಾಡಕತ್ತವೆಂದರೆ ಕೇವಲ ದೇಶಾಭಿಮಾನವಲ್ಲ, ಕೇವಲ ಭಾಷಾಭಿಮಾನವಲ್ಲ, ಕೇವಲ ಇತಿಹಾಸಾಭಿಮಾನವಲ್ಲ, ಇವೆಲ್ಲವುಗಳನ್ನು ಮೀರಿದ, ಇವೆಲ್ಲವುಗಳನ್ನು ಒಳಗೊಂಡಪರಿಶುಧ್ಯ ಭಾವನೆ”<sup>2</sup> ಎಂದು ಆಲೂರ ಅವರೇ ಹೇಳಿದ್ದಾರೆ; “ಕನಾಡಕತ್ತವೆಂದರೆ ಕರಣ ಕೇಂದ್ರದ ಕಾಜು. ಅದರೊಳಗಿಂದ ಭರತಭಾಷಿ ಮಾತ್ರವೇ ಏಕೆ, ವಿಶ್ವವೇ ನಮಗೆ ಗೋಚರವಾಗುತ್ತದೆ.”<sup>3</sup>

ಆಲೂರ ವೆಂಕಟರಾಯರ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದ ಕಾಲದಲ್ಲಿ ಅಂದರೆ 20 ನೆಯ ಶತಮಾನದ ಮೊದಲ ದಶಕದಲ್ಲಿ ಕನಾಡಕವು ಮೃತರಾಷ್ಟ್ರದಂತೆಯೇ ಇದಿತು. ಎಲ್ಲೆಲ್ಲಿಯೂ ಕನಾಡಕದ ಬಗ್ಗೆ ತಿರಸ್ಕಾರ ಭಾವನೆ. ಆಗ ಆಲೂರ ಅವರು ಕನಾಡಕವನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. “ಕನ್ನಡದಲ್ಲಿ ಏನಿದೆ ಎನ್ನುವ ತಿರಸ್ಕಾರಕ್ಕೆ ಅವರು ಕನ್ನಡದಲ್ಲಿ

ವನಿಲ್ಲ ಎನ್ನುವ ಉತ್ತರವನ್ನ ಹುಡುಕಿಕೊಂಡು ಬಂದರು.”<sup>4</sup> ಕನ್ನಡದ ಜೋತಿಯನ್ನು ಹೊತ್ತಿಸಿ ಅದು ಆರದಂತೆ ನೋಡಿಕೊಂಡರು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ದಿಗ್ಜಿಗಳನಿಸಿರುವ ದ.ರಾ. ಬೇಂದ್ರೆ, ಕುವೆಂಪು, ಶಂ.ಬಿ. ಜೋತಿ, ರಂ.ಶ್ರೀ. ಮುಗಳಿ, ಜಿ.ಪಿ.ರಾಜರಾಜ್, ಶಿವರಾಮ ಕಾರಂತ, ಅ.ನ.ಕೃಷ್ಣರಾಯ, ಶ್ರೀರಂಗ, ಚಿಟ್ಟೇರಿ ಕೃಷ್ಣರಮ್ ಇವರೇ ಮೊದಲಾದವರು ಕನ್ನಡದಲ್ಲಿ ಸಾಹಿತ್ಯ ನಿರ್ಮಾಣಸಲು ಕನಾಟಕ ಕುಲಪುರೋಹಿತ ಆಲೂರ ವೆಂಕಟರಾಯರಿಂದಲೇ ಪ್ರಥಮ ಪ್ರೇರಣೆ ಪಡೆದಿರುವುದು ಗಮನಾರ್ಹವಾಗಿದೆ. ಸ್ವತಃ ಆಲೂರ ಅವರು ಗಂಭೀರ ಸ್ವಭಾವದವರು. ತಮ್ಮ ಕನಾಟಕತ್ವದ ಕಲ್ಪನೆಯಿಂದ ಚೀತನ್ಯ ಪಡೆದ ಅವರು ಧರ್ಮ, ರಾಜಕೌರಣ, ಸಾಹಿತ್ಯ, ಶಿಕ್ಷಣ, ಇತಿಹಾಸ, ಆಧ್ಯಾತ್ಮಿಕ ಇತ್ಯಾದಿ ವಿವಿಧ ಗಳನ್ನು ಕುರಿತಾದ ವಿವಿಧ ಗ್ರಂಥಗಳನ್ನೇ ರಚಿಸಿರುವರು. ಅವರ ಕೃತಿಗಳಲ್ಲಿ ವಿಷಯ ವೈಖಿಧ ಎದ್ದು ಕಾಣುತ್ತದಲ್ಲದೆ, ಪ್ರತಿಯೊಂದರಲ್ಲಿಯೂ ಹೊಸರಿತ್ತಿರುವ ಗಡ್ಡೀಲಿಯನ್ನು ಸಾಧಿಸಲು ಅವರು ಯತ್ನಿಸಿದ್ದಾರೆ.

ವೆಂಕಟರಾವ ಆಲೂರ ಇವರ ಜನನ (ಅವಾಡ ಶುದ್ಧ ಪಂಚಮಿ) ಗೆ ಜುಲೈ ಗಳಂತೆ ರಂದು ವಿಜಾಪುರದಲ್ಲಿ ವೆಂಕಟರಾಯರ ತಂದೆ ಭೀಮರಾವ್, ತಾಯಿ ಭಗೀರಥಿಬಾಯಿ. ಆಲೂರ ವೆಂಕಟರಾಯರ ಮನೆತನ ಮೂಲತಃ ಬಜ್ಞಾರಿ ಕಡೆಯಿದು. ಅವರ ಮುತ್ತುಜ್ಞ ಗಳೇ ರಲ್ಲಿಯೇ “ಮುಲ್ಯೈ” ಅಧಿಕಾರಿಯಾಗಿ ಧಾರವಾಡ ಜಿಲ್ಲೆಯ ರೋಗಣ ತಾಲೂಕಿನ ಮಲಪ್ರಭಾ ದಂಡೆಯ ಮೇಲಿನ ಹೋಳಿ ಆಲೂರ ಇವರಿಗೆ ಸರಕಾರದಿಂದ ಜಹಗೀರಾಗಿ ದೊರೆತ ಉರು. ಆದುದರಿಂದಲೇ ಇದು ಆಲೂರ ಮನೆತನವಾಯಿತು.

ವೆಂಕಟರಾಯರ ತಂದೆ ಭೀಮರಾಯರು ರವನ್ನೂ ಖಾತೆಯಲ್ಲಿ ಶರಸ್ತೇಶಾರರು. ವೆಂಕಟರಾಯರು ಚಿಕ್ಕವರಿಯವಾಗ ಭೀಮರಾಯರಿಗೆ ನವಲಗುಂದ, ಗದಗ, ಹಾನಗಲ್ಲ ಈ ಉರುಗಳಿಗೆ ಬೇರೆ ಬೇರೆ ವರ್ಣಗಳಲ್ಲಿ ವರ್ಗವಾದ್ವರಿಂದ, ವೆಂಕಟರಾಯರ ಪ್ರಾಥಮಿಕ ಶಿಕ್ಷಣ ವಿವಿಧ ಉರುಗಳಲ್ಲಿ ಸಾಗಿತು. ಇಂಗ್ಲಿಷ್ ಶಿಕ್ಷಣ ಮಾತ್ರ ಧಾರವಾಡದಲ್ಲಿ ಗಳೇ ರಲ್ಲಿ ಉತ್ತಮ ಗುಣಗಳನ್ನು ಪಡೆದು ಮ್ಯಾಟ್ರಿಕ್ ಪರೀಕ್ಷೆ ಪಾಸಾದ ಆಲೂರ ಅವರು ಪ್ರಕ್ರಿಯಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಬೇಕಾಗಿತ್ತು. ಆದರೆ ಪ್ರಕ್ರಿಯಲ್ಲಿ ಆಗ ಫ್ಲೇಗಿನ ಹಾವಳಿ ಇದ್ದುದರಿಂದ, ಅವರಿಗೆ ಪ್ರಕ್ರಿಯೆಗೆ ಹೋಗಲು ಸಾಧ್ಯವಾಗಲಿಲ್ಲ.

ಗಳೇ ನೆಯ ವರ್ಣ ಅವರು ಒಬ್ಬರೇ ನವಲಗುಂದದಲ್ಲಿ ಇರಬೇಕಾಯಿತು. ಒಂದು ವರುಷದ ಈ ಅಜ್ಞಾತವಾಸವು ಆಲೂರ ಅವರಿಗೆ ಮುಂದಿನ ಏಕಾಂತ

ಜೀವನಕ್ಕೆ ಬೀಜವಾಯಿತು. ಇದಲ್ಲದೆ ಅವರ ತಂಡೆ ಸಂಗ್ರಹಿಸಿಟ್ಟ ಮಹಾಭಾರತ, ನೀತಿ ಮೀಮಾಂಸೆ ಮುಂತಾದ ಮರಾಠ ಗ್ರಂಥಗಳನ್ನು ಒದುವ ಸುಸಂಧಿಯೂ ಅವರಿಗೆ ದೊರೆಯಿತು. ಅಲೂರ ಅವರು ಮೀಮಾಂಸೆಗಳಲ್ಲಿಯ ಹಲವು ವಿಚಾರಗಳ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರು. ಇದನ್ನು ಕೇಳಿದ ಹಿರಿಯರೊಬ್ಬರು “ನೀನೇ ಕನ್ನಡದಲ್ಲಿ ಭಾಷಾಂತರ ಮಾಡಿ ನೋಡು” ಎಂದರಂತೆ ಆಗ ಪ್ರೌ. ಭಾನು ಅವರು ಬರೆದ “ನೀತಿ ಮೀಮಾಂಸೆಯನ್ನು ಕನ್ನಡಿಸಲಿಕ್ಕೆ ಅಲೂರರು ಆರಂಭಿಸಿಯೇ ಬಿಟ್ಟರು. “ಇದು ಮುಂದ ನಾನು ಕನ್ನಡ ಗ್ರಂಥಕ್ಕೆನಾಗುವುದಕ್ಕೆ ಬೀಜವಾಯಿತು”<sup>5</sup> ಎಂದು ಅಲೂರ ಅವರು ಹೇಳಿರುವರು.

ಗಳಣ ರಲ್ಲಿ ಕಾಲೇಜು ಶಿಕ್ಷಣಕ್ಕೆಂದು ಪ್ರಕ್ರಿಯ ಘನ್ಯೂಹಸನ್ ಕಾಲೇಜನ್ನು ಸೇರಿಕೊಂಡಾಗ, ಪ್ರಣಯ ವಾತಾವರಣ ಅಲೂರ ಅವರ ಮೇಲೆ ಅಧ್ಯಕ್ಷ ಪರಿಣಾಮ ಬೀರಿತು. ಅಲ್ಲಿ ಲೋಕಮಾನ್ಯ ಟಿಳಕರ ದಶನ ಹಾಗೂ ಅವರ ಜೊತೆ ಚಚ್ಚೆ, ಏರ ಸಾವರಕರ, ಸೇನಾಪತಿ ಬಾಪಟರಂಥ ದೇಶಾಭಮಾನಿಗಳು ಸಹಪಾಲಗಳಾಗಿ ಇರುವಿಕೆ, ಪ್ರಕ್ರಿಯಲ್ಲಿ ಎಲ್ಲೆಡೆಗೂ ಪ್ರಜ್ಞಲಿಸಿದ ಮರಾಠಿಯ ಭಾಷಾಭಿಮಾನ ಇವಲ್ಲವೂ ಅಲೂರ ವೆಂಕಟರಾಯರ ಮನಸ್ಸಿನಲ್ಲಿ ಹರಿತವಾದ ಪ್ರಭಾವ ತೋರಿದವು. ಕನ್ನಡ ಭಾಷಾಭಿಮಾನ, ಕನ್ನಡ ಸಾಹಿತ್ಯ ಇವುಗಳ ವಿಚಾರಮಂಧನವು ಪ್ರಕ್ರಿಯಿಂದಲೇ ಆರಂಭವಾಯಿತು.

ಪ್ರಕ್ರಿಯಲ್ಲಿದ್ದಕೊಂಡು ಗಣಂಜ ರಲ್ಲಿ ಬಿ.ಎ. ಪದವಿಯನ್ನು, ಮುಂಬ್ಯೆಯಲ್ಲಿದ್ದಕೊಂಡು ಗಣಂಜ ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದುಕೊಂಡು ನ್ಯಾಯವಾದಿಗಳಾಗಿ ಧಾರವಾಡದಲ್ಲಿ ಅಲೂರ ಅವರು ನೆಲೆಯೂರಿದರು. ಆದರೆ ಅವರ ಲಕ್ಷ್ಯ ತಮ್ಮ ವಕೀಲಿ ವ್ಯವಸಾಯದೇ ಕಡೆಗಿರಲಿಲ್ಲ. ಸಮಾಜ ಸೇವೆ, ರಾಜಕಾರಣಗಳ ಬಗ್ಗೆ ಅವರ ಚಿಂತನೆಯಿದ್ದಿತು.

ಗಣಂಜ ಮೇ ಇ ಅಲೂರ ವೆಂಕಟರಾಯರ ಜೀವನದಲ್ಲಿ ಒಹಳ ಮಹತ್ವವಾದದ್ದು. ಆಗ ಇನ್ನೂ ಎಲ್.ಎಲ್.ಬಿ. ಪರೀಕ್ಷೆ ಆಗಿರಲಿಲ್ಲ. ಮೇ ತಿಂಗಳ ಬಿಡುವಿನಲ್ಲಿ ಅವರು ಅಲೂರಿಗೆ ಬಂದಾಗ, ಆಕ್ಷಾತ್ಕಾಗಿ ಹಲವು ಆಚಾರ್ಯರ ಕೂಡ ಆನಗೊಂದಿಗೆ ಹೋದರು. ಆಗ ತುಗಭದ್ರೆ ನದಿಯ ದಂಡೆಯಲ್ಲಿದ್ದ ಹಾಳು ಹಂಪೆಯನ್ನು ಕಂಡು ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಸ್ವರ್ಣಿಸಿಕೊಂಡರು. ಸಮಗ್ರ ಕರ್ನಾಟಕದ ಚಿತ್ರವು ಅವರ ಕಣ್ಣಿಗೆ ಕಟ್ಟಿ, ಅವರ ವಿಚಾರಧಾರೆಯನ್ನೇ ಬದಲಿಸಿತು. ‘ಆ ಸಂಸ್ಕರಣೀಯ ದಿನವನ್ನು ನಾನೆಂದಿಗೂ ಮರೆಯಲಾರ... ಅದು ನನ್ನ ಜೀವನದಲ್ಲಿಯ ತಿರುಗಣೇ ಸ್ನೇಷನ್...’<sup>6</sup> ಎಂದು ಅಲೂರ ಅವರೇ ಎದೆ ದುಂಬಿ ನುಡಿದಿರುವರು.

೧೯೦೯ ರಲ್ಲಿ ನಡೆದ ವಂಗಭಂಗ ಚಳುವಳಿಯಿಂದಲೂ ಅಲೂರ ಪ್ರಭಾವಿತರಾದರು. ಆನೆಗೂಂದಿ ದಶನ ಹಾಗೂ ಈ ವಂಗಭಂಗ ಚಳುವಳಿ ಅಲೂರ ವೆಂಕಟರಾಯರ ಜೀವನ ಪ್ರಾಹವನ್ನು ಉತ್ತರ ವಾಹಿನಿಯನ್ನಾಗಿ—ಅಂದರೆ ಪ್ರಸ್ತಾವಂತರನ್ನಾಗಿ ಮಾಡಿದವು.

‘ಹಿಂದತ್ತ’ ಇದರಂತೆಯೇ ‘ಕನಾಟಕತ್ತ’. ಇದರ ಸಲುವಾಗಿ ಅವರು ತಮ್ಮ ವಕೀಲಿ ವ್ಯವಸಾಯವನ್ನು ಬಹುಬೀಗ ಬಿಟ್ಟಬಿಟ್ಟರು. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಧಾರವಾದದ ಕನಾಟಕ ವಿದ್ಯಾವಧನಕ ಸಂಘದ ಮುಖಾಂತರ ಸಾರ್ವಜನಿಕ ಸೇವೆಯನ್ನು ಕೈಕೊಳ್ಳಬೇಕೆಂದು ೧೯೦೯ ರಲ್ಲಿಯೇ ನಿರ್ಣಯಿಸಿದರು. ಸಂಘದ ಮುಖಪತ್ರಿಕೆಯಾದ ‘ವಾಗ್ನಿಷಣ’ ದ ಸಂಪಾದಕರಾಗಿ ಕನ್ನಡ ಭಾಷೆ ಹಾಗೂ ಕನಾಟಕದ ಬಗ್ಗೆ ಹಲವಾರು ಸ್ಥಾತ್ಮಿಕಯುತ ಲೇಖನ ಬರೆದರು. ೧೯೦೯ ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಾಲೆ ಗೀಗಿ ರಲ್ಲಿ ಮುಕ್ತಾಯಗೌಂಡಾಗ, ಅವರು ಮತ್ತೆ ತಮ್ಮ ವಕೀಲಿ ವ್ಯತ್ಯಿಯನ್ನು ಪ್ರಾರಂಭಿಸಿದರು. ವೆಂಕಟರಾವ ಮುದವೀದು ಅವರ ಜೂತೆಗೆ ಈ ವಕೀಲಿ ವ್ಯವಸಾಯ ಸಾಗಿದ್ದಿತು. ಅಸಹಕಾರ ಚಳುವಳಿ ಬಂದಾಗ ೧೯೧೦ ರಲ್ಲಿ ವಕೀಲಿ ವ್ಯತ್ಯಿಯನ್ನು ಬಿಟ್ಟವರು ಮತ್ತೆ ಆ ವ್ಯವಸಾಯದಲ್ಲಿ ಕಾಲೀಡಲಿಲ್ಲ.

ಸಾರ್ವಜನಿಕ ಸೇವೆಗೆ ತಮ್ಮನ್ನು ತಾವೇ ಅಪ್ರಾಸಿಕೊಂಡ ಅಲೂರ ವೆಂಕಟರಾಯರು ಮೊದಮೊದಲು ರಾಷ್ಟ್ರೀಯ ರಾಜಕೀಯ ರಂಗದಲ್ಲಿಯೇ ಹೆಚ್ಚಾಗಿ ಇದ್ದರು. ಲೋಕಮಾನ್ಯ ಟಿಳಕರು ಅವರಿಗೆ ಆದಶ್ರೀ ವ್ಯಕ್ತಿ ಮತ್ತು ಗುರು; ಗೀಗಿ ರಲ್ಲಿ ಟಿಳಕರಿಗೆ ಒಂದು ವರ್ಷದ ತುಂಬಿದಾಗ, ಅಲೂರರು ಅವರನ್ನು ಕನಾಟಕಕ್ಕೆ ಕರೆಯಿಸಿಕೊಂಡಿದ್ದರು; ಗಡಗ, ಧಾರವಾಡ, ಗುಲಾಂ ಹೊಸೂರ ಮೊದಲಾದ ಉರುಗಳಲ್ಲಿ ಅವರ ಉಪನ್ಯಾಸ ಏಪ್ರೆಡಿಸಿದರು. ಅಲೂರ ಅವರು ಸ್ವದೇಶಿ ಚಳುವಳಿ, ಸ್ವರಾಜ್ಯ ಹಾಗೂ ಹೋಮರೂಲ ಲೀಗ್ ಚಳುವಳಿ, ಅಸಹಕಾರ ಚಳುವಳಿ, ಕಾಲುದ ಭಂಗ ಚಳುವಳಿ ಹೀಗೆ ವಿವಿಧ ರಾಜಕೀಯ ಚಳುವಳಿಯಲ್ಲಿದ್ದರು. ‘ಸ್ವರಾಜ್ಯ ಸಂಘ’ದ ಕನಾಟಕ ಶಾಖೆಯ ಕಾರ್ಯದರ್ಶಿಯಾಗಿ (ಗೀಗಿ) ಹಾಗೂ ಖಾದಿ ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿ (ಗೀಗಿ) ಅವರು ವಿಶೇಷ ಸೇವೆ ಸಲ್ಲಿಸಿದರು. ಲೋಕಮಾನ್ಯ ಟಿಳಕರ ಮರಣಾನಂತರ ಅವರು ರಾಜಕೀಯ ಕ್ಷೇತ್ರದಲ್ಲಿ ಮಂಚನೆಯಲ್ಲಿ ಇರಲಿಲ್ಲ. ಕಾಂಗ್ರೆಸ್ ಚಿಟ್ಟುವಟಿಕೆಗಳಲ್ಲಿ ಅವರ ಭಾಗವು ಕಡಿಮೆಯಾಗುತ್ತ ಹೋಯಿತು.

ಅಲೂರ ವೆಂಕಟರಾಯರ ಈ ರಾಜಕೀಯ ಚಿಟ್ಟುವಟಿಕೆಗಳು ಅವರ ವಾಜ್ಯ ನಿರ್ಮಿತಿಗೂ ನೇರವಾಗಿವೆಯಿಂಬುದು ಮಹತ್ವದ್ದಾಗಿದೆ. ಎಂತಹುದೇ ಚಿಟ್ಟುವಟಿಕೆಯಲ್ಲಿದ್ದರೂ, ಅವರು ಪ್ರತಿದಿನ ತಮ್ಮ ಅಭ್ಯಾಸವನ್ನು, ಬರಿಯುವುದನ್ನು

ಬಿಂಬಿರಲ್ಲಿ, ಅವರ ಬರಹವೇಲ್ಲವೂ ಕನಾಡಕತ್ತಕ್ಕಾಗಿಯೇ ಇದ್ದಿತು. ಕನಾಡಕತ್ತದ ಅಭಿಮಾನದಿಂದ ಅವರು ಹೇಗೆ ಬರೆದರೆಂಬುದಕ್ಕೆ ಉದಾಹರಣೆಯೊಂದನ್ನು ನಿರೀಕ್ಷಿಸಬಹುದು.

ಗಣಂತಿ ರಲ್ಲಿ ಪ್ರಜೆಯಲ್ಲಿ ಹೋಮರೂಲ್ ಲೀಗ್ ಸಾಫ್ಟಪನೆಯಾಯಿತು. ಆಗ ಕನಾಡಕಕ್ಕೆ ಪ್ರತ್ಯೇಕವಾದ ಹೋಮರೂಲ್ ತಾಬೀಯಿರಚಿಕೆಂದು ಆಲೂರ ಅವರು ಪ್ರತಿಪಾದಿಸಿ ಅದನ್ನು ದೊರಕಿಸಿಕೊಂಡರು. ಅದರ ಕಾರ್ಯದರ್ಶಿಯೂ ಆದರು. ಆಗ ಬೆಳಗಾವಿಯ ದೇಶವಾಂಡೆ ಗಂಗಾಧರರಾಯರು ಆದರ ಅಧ್ಯಕ್ಷರು. ದೇಶವಾಂಡೆ ಗಂಗಾಧರರಾಯರು ಲೋಕಮಾನ್ಯ ಟಿಳಕರ ಮೂಲ ಭಾವಣಗಳನ್ನು ಸ್ವರಾಜ್ಯಸಂಘದ ವರ್ತಿಯಂದ ಮರಾಠಿಯಲ್ಲಿ ಮುದ್ರಿಸಿ ಹಂಚಿದರು. ಅವುಗಳನ್ನು ಕನ್ನಡದಲ್ಲಿ ಭಾವಾಂತರಿಸಿ ತಾವೂ ಹಂಚುವುದಾಗಿ ಆಲೂರ ಅವರು ಅಧ್ಯಕ್ಷರಿಗೆ ತಿಳಿಸಿದರು. ಹಣದ ಅಭಾವದ ನೆಪವ್ಹೊಡಿ ಕನ್ನಡ ಭಾವಾಂತರ ಕೃತಿಗಳು ಪ್ರಕಟವಾಗಿದಂತೆ ಅಧ್ಯಕ್ಷರು ನೋಡಿಕೊಂಡರು. ಆಗ ಆಲೂರ ಅವರು ತಾವೇ ಭಾವಾಂತರಿಸಲು ಹಾಗೂ ಅವುಗಳನ್ನು ಪ್ರಕಟಿಸಲು ಮುಂದಾದರು. ಸ್ವರಾಜ್ಯ ಪ್ರಸ್ತರಮಾಲೆಯನ್ನು ಆರಂಭಿಸಿದರು. ಅಗಿನಿನ್ನ ಅವರು ವಕೀಲಿ ವೃತ್ತಿಯಲ್ಲಿದ್ದರು. ನ್ಯಾಯಾಲಯದಲ್ಲಿ ಬಿಡುವು ದೊರೆತಾಗ ವ್ಯಾಧ ಕಾಲಹರಣ ಮಾಡಬೇಯೇ, ವಕೀಲರ ಕೋಕೆಯಲ್ಲಿ ಹುಳಿತುಕೊಂಡು ಸ್ವರಾಜ್ಯ ಸರಕಾರದ ಬಗ್ಗೆ ಕಿರುಹೊತ್ತಿಗೆಗಳನ್ನು ಬರೆದು, ಹಲವನ್ನು ಪ್ರಕಟಿಸಿದರು. ಕನ್ನಡ ನುಡಿಯ ಬಗ್ಗೆ ಅವರ ಭಾಲು ಇಂಥದು.

ಕನ್ನಡಕ್ಕಾಗಿ ಹಣ ವೆಚ್ಚಮಾಡಲೂ ಅವರು ಹಿಂದುಮುಂದು ನೋಡುತ್ತಿರಲ್ಲಿ. ಧಾರವಾಡದ ಹಾಯಸ್ಕೂಲದಲ್ಲಿ ಕಲಿಯುತ್ತಿರುವಾಗ-ಅವರಿಗೆ ಸುಮಾರು ಇಂದು ವರುಷವಿರುವಾಗ-ಧಾರವಾಡದಲ್ಲಿ ಮರಾಠಿ ವಾತಾವರಣವೇ ತುಂಬಿಕೊಂಡಿತ್ತು. ಸಾವಜನಿಕ ಗಳೇಶೋಽಂವರಗಳಲ್ಲಿ ಗಣಪತಿ ಮೇಳಗಳು ವಿಶೇಷ ಪ್ರಸಾರದಲ್ಲಿದ್ದವು. ಅಲ್ಲಿ ಮರಾಠಿ ಹಾಡುಗಳಿಗೆ ಅಗ್ರಪೂಜೆ; ಆಗ ಕನ್ನಡದಲ್ಲಿ ಮೇಳ ಹೂಡಿಸುವ ಸ್ವಭಾವ ಆಲೂರ ಅವರಿಗೆ ಉಂಟಾಯಿತು. ಅವರ ಜೊತೆಗಿಡ್ಡ ಲಕ್ಷ್ಮಣ ಘಡಿಕಾರನೆಂಬ ಮತ್ತೊಬ್ಬು ವಿದ್ಯಾರ್ಥಿ ಇಂ-ಐಂ ಕವನಗಳನ್ನು ಹಾಡಿ ತೋರಿಸಿದ. ಕೂಡಲೇ ಆಲೂರರು ‘ಗಜನನ ಸ್ತುವನ’ ಎಂಬ ಮೇಳಪದ ಸಂಗ್ರಹವನ್ನು ರಾಜಹಂಸ ಮುದ್ರಣಾಲಯದಲ್ಲಿ ಆಚ್ಚು ಹಾಕಿಸಿ ತಾವೇ ಪ್ರಕಾಶಿಸಿದರು.

ಆಲೂರ ವೆಂಕಟರಾಯರ ಇಂಥ ಸ್ವಭಾವ ಅನಂತರದ ಜೀವನದಲ್ಲಿಯೂ ಕಂಡುಬಂದಿದೆ. ವರಕವಿ ದ.ರಾ.ಬೇಂದ್ರೇಯವರನ್ನು ಸಾವಜನಿಕರಿಗೆ ಪ್ರಪ್ರಥಮವಾಗಿ ಪರಿಚಯಿಸಿದವರು ಆಲೂರ ವೆಂಕಟರಾಯರೇ; ಕನ್ನಡದಲ್ಲಿ ರಚಿಸಿದ ಅವರ

ಕವನಗಳನ್ನು ಒದಿ, ಮೆಚ್ಚಿಕೊಂಡು ಬೇಂದ್ರೇಯವರ ಮೋದಲ ಶ್ರೀ ‘ಕೃಷ್ಣಹುಮಾರಿ’ ಪ್ರಕಟಿಸಿದವರು ಅವರೇ.

ವಕೀಲಿ ವೈತ್ತಿಯನ್ನು ತೊರೆದು ಕನಾಡಟಕ ವಿದ್ಯಾವಧಿಕ ಸಂಘದಲ್ಲಿ ಕೆಲವು ಮಾಡುತ್ತಿರುವಾಗ, ಆಲೂರ ವೆಂಕಟರಾಯರು ಏಕೀಕೃತ ಕನಾಡಟಕದ ಬಗ್ಗೆ ತಮ್ಮ ವಿಚಾರಗಳನ್ನು ವ್ಯಕ್ತ ಮಾಡಿ ‘ವಾಗ್ನಿಷಣ’ದಲ್ಲಿ ಪ್ರಕಟಿಸಿದರು. ನಿಜಾಮ ಕನಾಡಟಕ, ಮೈಸೂರ ಕನಾಡಟಕ, ಉತ್ತರ ಕನಾಡಟಕ ಈ ಬೇದ ಆಳದುಹೋಗಿ ‘ಕನಾಡಟಕ ಒಂದೇ’ ಎಂಬುದನ್ನು ಫೋಟಿಸಿದರು. ಅವಿಂದ ಕನಾಡಟಕವೇ ಅವರ ಮಂತ್ರವಾಯಿತು. ‘ಆ ದಿನಗಳಲ್ಲಿ ಈ ವಿಚಾರ ಕನ್ನಡಿಗರಿಗೆ ಕಲ್ಪನಾತೀತವೇ ಆಗಿದ್ದಿತು’.<sup>7</sup>

ಈ ದೃಷ್ಟಿಯಿಂದ ಆಲೂರ ವೆಂಕಟರಾಯರು ಗಣೀಯ ರಲ್ಲಿ ಧಾರವಾಡದಲ್ಲಿ ಅವಿಲ ಕನಾಡಟಕ ಗ್ರಂಥಕತರ ಸಮ್ಯೇಳನವನ್ನು ಸಂಘಟಿಸಿದರು. ಮೈಸೂರು, ಮಂಗಳೂರು, ಉತ್ತರ ಕನಾಡಟಕ ಹೀಗೆ ಎಲ್ಲ ಭಾಗಗಳಿಂದ ಗ್ರಂಥಕತರು ಧಾರವಾಡಕ್ಕೆ ಆಗಮಿಸಿದ್ದರು. ಕನಾಡಟಕತ್ವದ ಸಾಧನೆಯಲ್ಲಿ ಆಲೂರ ವೆಂಕಟರಾಯರ ಯಶಸ್ವಿ ಹೆಚ್ಚಿಯಿದು. ಗಣೀಯ ರಲ್ಲಿ ಮತ್ತೊಬ್ಬೆ ಇದೇ ತೆರನಾದ ಸಮ್ಯೇಳನವನ್ನು ಧಾರವಾಡದಲ್ಲಿ ಕೂಡಿಸಿದರು. ಈ ಪ್ರಯತ್ನಗಳೇ ಸಫಲತೆ ಪಡೆದು, ಮುಂದೆ ಬೆಂಗಳೂರಿನಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಸಾಫನೆಯಾಯಿತು (ಗಣಿಜ). ಕನ್ನಡ ಸಾಹಿತ್ಯ ಪರಿಷತ್ತು ಕಾಗುಣ ಅವಿಲ ಕನಾಡಟಕ ದೃಷ್ಟಿಯಿಟ್ಯುಕೊಂಡೇ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಾಗಿಸಿದೆ.

ಆಲೂರ ವೆಂಕಟರಾಯರು ಗ್ರಂಥಗಳನ್ನು ರಚಿಸುವ ಮೊದಲು ಹೆಚ್ಚಿಗೆ ಪತ್ರಿಕಾವ್ಯವಸಾಯದಲ್ಲಿ ತೊಡಗಿದ್ದರು. ಕನ್ನಡ ಪತ್ರಿಕೆಗಳಿಗಿಂತ ಮರಾಠಿ ಪತ್ರಿಕೆಗಳಿಗೇ ಕನ್ನಡಿಗರಿಂದ ಪ್ರೋತ್ಸಾಹ ದೊರೆತ ಕಾಲ ಅದು. ಆಲೂರ ಅವರು ಹೊಸ ಉತ್ತಾಹದಿಂದ ಕನ್ನಡದಲ್ಲಿ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸ ತೊಡಗಿದರು. ಗಣೀಯ ರಿಂದ ಗಣಗಿರಿ ರವರೆಗೆ ಅವರು ‘ಕನಾಡಟಕ ಪತ್ರ’, ‘ಕನಾಡಟಕ ವ್ಯತ್ತ’ ಮತ್ತು ‘ಕನ್ನಡ ಕೇಸರಿ’ - ಈ ಮೂರು ಪತ್ರಿಕೆಗಳಲ್ಲಿ ಸಂಪಾದಕೀಯ ಲೇಖನಗಳನ್ನು ಬರೆಯುತ್ತಿದ್ದರು.<sup>8</sup> ಇವುಗಳಿಗೆಲ್ಲ ಅವರು ಅನಧಿಕೃತ ಸಂಪಾದಕರಾಗಿದ್ದರು

ಇದೇ ತೆರನಾಗಿ ಅವರು ‘ಕರ್ಮವೀರ’ದಲ್ಲಿ, ‘ಕನ್ನಡಿಗ’ದಲ್ಲಿ ಹೇವೆ ಸಲ್ಲಿ.ಯವರು. ಗಡ ಫೆಟ್ಟಿಪರಿ ಗಣೀಯ ರಲ್ಲಿ ಅವರು ಕರ್ಮವೀರದಲ್ಲಿ ಬರೆದ ‘ಧೃತರಾಷ್ಟ್ರೇಲ್ಲಾರೂ ಕುರುಡ್ದೇ’ ಎಂಬ ಸಂಪಾದಕೀಯ ಲೇಖನ ಬಹಳ ಕೃಂತಿಕಾರಕವಾಗಿದೆ; ಸುಪ್ರಸಿದ್ಧವಾಗಿದೆ.

ತಮ್ಮ ಸಂಪಾದಕೀಯ ಜೀವನವನ್ನು ಕುರಿತು ಅಲೂರ ಹೇಳಿದ ಮಾತು ಹೀಗಿದೆ: “Don’t evade, don’t seek (ಅಪ್ಪಿಸಬೇಡ, ಅಪ್ಪಿಕೊಳ್ಳಲೂ ಬೇಡ) ಎಂಬುದು ನನ್ನ ಜೀವನ ತತ್ತ್ವ. ಸಂಪಾದಕನಾಗುವುದಕ್ಕೂ ಅಭಾಸ ಮಾಡಬೇಕಾಗುತ್ತದೆ. ಆದ ಕಾರಣ ನಾನು ಹೊಸದಾಗಿ ಪತ್ತಿಕೆ ತೇಗೆಯುವುದಕ್ಕೆ ಹೋಗಿದೇ, ಇದ್ದ ಪತ್ತಿಕೆಗಳಲ್ಲಿ ಒಂದೇ ಸಮನ್ ಲೇಖನ ಬರೆಯುತ್ತ ಹೋದೇ....”<sup>9</sup>

ಪತ್ತಿಕಾವ್ಯವಸಾಯದಲ್ಲಿ ಅಲೂರ ವೆಂಕಟರಾಯರು ಬಹಳಷ್ಟು ಸಫಲತೆ ಪಡೆದದ್ದು ಇಂಥ ರಲ್ಲಿ ‘ಜಯ ಕನಾಟಕ’ ಎಂಬ ಮಾಸಪತ್ರಿಕೆಯನ್ನು ವ್ಯಾಧಿಯಾಗಿ ಸಮಸ್ತ ಕನ್ನಡ ನಾಡಿನಲ್ಲಿಯೇ ಇದೊಂದು ಅತ್ಯತ್ಮಮ ಮಳ್ಳಿಯ ಮಾಸಪತ್ರಿಕೆಯಂಬ ಶೀತಿಕಣಿಯನ್ನು ಪಡೆಯಿತು. ಹಲವಾರು ವರುಷಗಳವರೆಗೆ ಸಾಗಿಬಂದ ‘ಜಯ ಕನಾಟಕ’ ಪತ್ತಿಕೆಗಳಲ್ಲಿ ವಿವರ ವೈವಿಧ್ಯ ಇದ್ದಿತು; ಕನಾಟಕದ ಏಲ್ಲ ಭಾಗದ ಲೇಖಕರಿದ್ದರು; ಗಂಭೀರ ವಿವರಗಳನ್ನು ಕುರಿತಾದ ಲೇಖನಗಳೂ ಇದ್ದವು. ಪತ್ತಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಲೂರ ವೆಂಕಟರಾಯರ ಲೇಖನಗಳು ಕನ್ನಡಿಗರ ಕಣ್ಣ ತರೆಯಿಸಿದವು. ಕನ್ನಡಿಗರಿಗೆ ಹೋಸ ಬೀಳಕನ್ನು ತೋರಿಸಿದವು.

ಪತ್ತಿಕೆಗಳನ್ನು ನಡೆಯಿಸಿಕೊಂಡು ಬರುವುದು ಆಗಿನ ಕಾಲದಲ್ಲಿ ಬಹಳ ಕರಣವಿದ್ದಿತು. ಪತ್ತಿಕೋದ್ಯಮ ಆಗಿನ್ನು ಶಾಸ್ತ್ರೀಯವಾಗಿ ಬೆಳೆವಿರಲಿಲ್ಲ, ಅಭ್ಯಾಸ ಪ್ರತಿಗಳನ್ನು ಪ್ರಾರ್ಥ ಮಾಡಿ ಅಡ್ಡಸ್ತ ಬರೆಯುವುದು, ಪೂರ್ಣ ಮಾಡುವುದು, ಬಿಳಿ, ಮುಂತಾದ ಲೈಕ್-ಪತ್ರ ವ್ಯವಹಾರ ನಡೆಸುವುದು ಮುಂತಾದವುಗಳನ್ನೇಲ್ಲ ಇಲ್ಲಿ ಪ್ರಕಟರಾಯರು ಇಬ್ಬರು ಸಹಾಯಕರಿಂದ ನಡೆಸುತ್ತಿದ್ದರು. ‘ಜಯ ಕನಾಟಕ’ ವನ್ನು ಪೂರ್ಣ ಮಾಡುವ ನೇರದಿಂದಲೇ ಸಾಧನಕೇರಿಯಲ್ಲಿ ಒಂದು ಪೂರ್ಣ ಅಭಿಸಂನ್ನ ಸರಕಾರವು ಆರಂಭಿಸುವಂತೆ ಮಾಡಿದರು. ಒಬ್ಬರೇ “ಒಂದು ಸಣ್ಣ ದ್ಯುಲು ನಿಲ್ಲಾಣಾದಲ್ಲಿ ಸೈಫನ್ ಮಾಸ್ತರರ ಜೀವನ ಇದ್ದಾಗೆ ಇತ್ತು ಆಗಿನ ಸಂಪಾದಕರ ಜೀವನ.”<sup>10</sup>

‘ಜಯ ಕನಾಟಕ’ವನ್ನು ಪ್ರಕಟಿಸುತ್ತಿರುವಾಗ ಅಲೂರರ ಪ್ರಮುಖ ಉದ್ದೇಶ ಕನಾಟಕ ಸರ್ವತೋಮುಖಿ ವಿಳೀಯಾಗಿದ್ದಿತು; ಕನ್ನಡ ನಾಡು-ನುಡಿಗಳ ಬಗ್ಗೆ ಕನ್ನಡಿಗರಲ್ಲಿಯೇ ಅಭಿಮಾನವನ್ನು ಕುದುರಿಸುವುದಾಗಿತ್ತು; ಹೋಸ ಲೇಖಿಕರನ್ನು ಬೀಳಿಕಿಗೆ ತರುವುದಾಗಿತ್ತು. ಹಣದ ಲಾಭ, ಪ್ರಚಾರ ಇಂಥ ಅಮಿಷಪೂರ ಅವರಿಗಿರಲಿಲ್ಲ. ತಮ್ಮದ್ದರು ಇಟ್ಟಕೊಂಡ ಧ್ಯೇಯ ಸಾಧನೆಯನ್ನು ಸ್ಪಷ್ಟ, ನೇರ ರೀತಿಯಲ್ಲಿ ಅವರು ನಿರ್ವಹಿಸಿದರು.

ಇಂಥಾಗೂ ಅಲೂರರು ಉತ್ತಾಪದಿಂದ ‘ಜಯ ಕನಾಟಕ’ವನ್ನು ಸಾಗಿಸಿಕೊಂಡು ಬಂದರು. ಇಂಥಾಗೂ ರಿಂದ ಇಂಥ ವರಿಗಿಧ್ಯ ಈ ‘ಜಯ

‘ಕನಾಡಕ’ ಶೈಷ್ವವಾದ ಮೂಸಪತ್ರಿಕೆಯೆಂದು ಮೂನ್ಯತೆ ಪಡೆಯಿಲು. ಇಂಥದೊಂದು ಪತ್ರಿಕೆ ಈವರಗೂ ಹೊರಟಿಲ್ಲ ಎಂಬ ಅಭಿಪ್ರಾಯವೂ ಕನ್ನಡಿಗರರದಾಗಿದೆ. ಖ್ಯಾತಿಗಳಿಸಿದ, ಜನಪ್ರಿಯವಾದ ಈ ಪತ್ರಿಕೆಯನ್ನು ವರಕವಿ ದ.ರಾ. ಬೇಂದ್ರೇಯವರ ಹಿರಿತನದಲ್ಲಿದ್ದ ‘ಗೀಳಿಯರ ಗುಂಪಿಗೆ’ ಆಲೂರ ವೆಂಕಟರಾಯರು ಒಪ್ಪಿಸಿಕೊಟ್ಟರು. “ಒಂದು ಪತ್ರಿಕೆ ಇನ್ನೂ ಏರಿಕೆಯ ದೇಸೆಯಲ್ಲಿದ್ದಾಗ ಇನ್ನೂಬ್ಬಾಗಿಗೆ ಬಳ್ಳವಳಿಯಾಗಿ ಕೊಟ್ಟ ಉದಾರ ಉದಾಹರಣೆ ಇದೊಂದೇ ತೋರುತ್ತದೆ”<sup>11</sup> ಎಂಬುದು ಖ್ಯಾತಿಗ್ರಂಥವಾಲ ಕೆ.ಎಸ್. ದೇಶಪಾಂಡೆ ಅವರ ಅಭಿಪ್ರಾಯವಾಗಿದೆ.

ವಿಚಾರ ಸಾಹಿತ್ಯದಲ್ಲಿಯೂ ಕನ್ನಡ ಹಿಂದೆ ಬೀಳಬಾರದೆಂದು ಆಲೂರ ಅವರು ‘ಕನಾಡಕ ಗ್ರಂಥ ಪ್ರಸಾರ ಮಂಡಲಿ’, ‘ನವಜೀವನ ಗ್ರಂಥ ಭಂಡಾರ’ ಮತ್ತು ‘ಗೀತಾ ಕುಸುಮ ಮಂಜರಿ’ ಈ ಮೂರು ವಾಜ್ಯಾಯ ಸಂಸ್ಕೃಗಳನ್ನು ಸ್ಥಾಪಿಸಿದರು. ಆಲೂರ ವೆಂಕಟರಾಯರೇ ಬರೆದ ‘ಸುಖಿವೂ ಶಾಂತಿಯೂ’ ಮತ್ತು ಅವರು ಅನುವಾದಿಸಿದ ‘ಶ್ರೀಕೃಷ್ಣ ಮೀಮಂಸೆ’ ಈ ಕೃತಿಗಳು ‘ಕನಾಡಕ ಗ್ರಂಥ ಪ್ರಸಾರ ಮಂಡಲ’ದಿಂದ ಪ್ರಕಾಶಿತವಾದವು. ಭಗವದ್ವಿತೀಯನ್ನು ಕುರಿತು ಬರೆದ ಅವರ ಎಲ್ಲ ಗ್ರಂಥಗಳೂ ‘ಗೀತಾ ಕುಸುಮ ಮಂಜರಿ’ ಹೆಸರಿನಲ್ಲಿ ಪ್ರಕಟವಾಗಿವೆ. ಆಲೂರರು ಮೂಲತಃ ಆಧ್ಯಾತ್ಮಾಗಿಗಳು. ಅಂತೆಯೇ ಅವರ ಆಳವಾದ ಅಭ್ಯಾಸದ ಫಲ ಅವರ ಗೀತಾ ಗ್ರಂಥದಲ್ಲಿ ಎದ್ದೂಕಾಣುತ್ತದೆ.

ಹೊಸ ಲೇಖಕರನ್ನು ಕಂಡುಹಿಡಿದು, ಅವರಿಗೆ ಅವಶ್ಯವಿರುವ ಸಹಾಯಕ ಗ್ರಂಥಗಳನ್ನು ಒದಗಿಸಿ, ಕನ್ನಡದಲ್ಲಿ ಅವರಿಂದ ವಿಚಾರಾತ್ಮಕ ಗ್ರಂಥಗಳನ್ನು ಬರೆಯಿಸಿ ‘ನವಜೀವನ ಗ್ರಂಥ ಭಂಡಾರ’ದಲ್ಲಿ ಪ್ರಕಟಿಸಿದ್ದುದು ಆಲೂರ ವೆಂಕಟರಾಯರ ದೊಡ್ಡ ಸಾಹಸವೆಂದೇ ಹೇಳಬೇಕು. ಅದೂ ಕನ್ನಡ ಪ್ರಸ್ತುತಿಗಳು ಏನೂ ಮಾರಾಟವಾಗಿದೆ ಕಾಲದಲ್ಲಿ ಆಲೂರ ಅವರದು ಇಂಥ ಚಟುವಟಿಕೆ; ಸರಸ್ವತಿಯ ಸೇವೆಯಲ್ಲಿ ಲಕ್ಷ್ಯಾಯಿನ್ನು ಕಳೆದುಕೊಂಡ ಶ್ರೀಮಂತ ಹೃದಯ ಅವರದು! ಆದ್ದರಿಂಗಾಚಾರ್ಯರ (ಅಗ ಪ್ರೌ.ಆರ್.ವಿ. ಜಗಿರದಾರ) ‘ಶಾರದೆಯ ಸಂಸಾರ’(ಭಾಷಾಶಾಸ್ತ್ರಕ್ಕೆ ಸಂಬಂಧ ಪಟ್ಟುದು), ಪಂಡಿತ ತಾರಣಾಥರ ‘ಧರ್ಮ ಸಂಭವ’, ಹಡೇಕರ ಮಂಜಪ್ರಾನವರ ‘ಖಾದಿ ಶಾಸ್ತ್ರ’ ಇವೆಲ್ಲ ಆ ಲೇಖಕರ ಚೊಚ್ಚಲು ಕೃತಿಗಳಾಗಿದ್ದು, ಅವುಗಳನ್ನು ‘ನವಜೀವನ ಗ್ರಂಥ ಭಂಡಾರ’ದಲ್ಲಿ ಪ್ರಕಟಿಸಿದ ಶ್ರೀಯಸ್ಸು ಆಲೂರ ವೆಂಕಟರಾಯರದು. ಬೆಳೆಯುವ ಸಿರಿಯನ್ನು ಮೊಳೆಕೆಯಲ್ಲಿಯೇ ಕಾಣುವುದು ಆವರ ದೊಡ್ಡ ಗುಣ!

೧೯೦೫ ಮೇ ತಿಂಗಳಲ್ಲಿಯೇ ಆಲೂರ ವೆಂಕಟರಾಯರಿಗೆ ನಾಡದೇವಿಯ ದಶನವು ಅನೇಗೊಂದಿಯಲ್ಲಿ ಆಗಿದ್ದಿತಷ್ಟೆ. ಆದರೆ, ರಾಜಕೀಯ, ರಾಷ್ಟ್ರೀಯ ವಿಚಾರಗಳಲ್ಲಿ ತೋಡಿಕೊಂಡ ಅವರಿಗೆ ಗ್ರಂಥ ವರಗೂ ಕನಾಡಕ ಚರಿತ್ರೆಯನ್ನು

ಆನ್ನೇವಣೆ ಮಾಡುವುದಾಗಿರಲ್ಲಿ, ನಿಜವಾಗಿ ಆಗಿನ ಕಾಲದಲ್ಲಿ ಕನಾಡಟಕದ ಸಮಗ್ರವಾದ ಇತಿಹಾಸವೇ ಇರದಿರುವುದು ಖೇದಕರವಾದ ಸಂಗೈತಿ. ಅಲೂರ ಅವರು ಚರಿತ್ರೆಯನ್ನು ತಿಳಿದುಕೊಳ್ಳಲು ಬಹಳ ಪರಿಶ್ರಮ ಪಡಬೇಕಾಯಿತು. ತಮ್ಮ ಮಿತ್ರರೂಂದಿಗೆ, ವಿದ್ಯಾರ್ಥಿಗಳೊಂದಿಗೆ ಹಂಪಿಗೆ ಹೋಗಿಬಾಯಿತು. ಹಳೇಬೀದು, ಬೇಲಾರು, ಕಾರ್ಕಳ, ಬನವಾಸಿ, ಬಾದಾಮಿ, ಮಳಬೀದ ಹೀಗೆಯೇ ಎಷ್ಟೋ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ಕೊಟ್ಟರು. ಅವೆಲ್ಲ ಅಲೂರ ಅವರಿಗೆ ಪುಣ್ಯಕ್ಷೇತ್ರಗಳೇ. ಶಿಲಾಲಿಪಿ, ತಾಮ್ರಪತ್ರ, ವೀರಗಲ್ಲು, ಮಾಸಿಕಲ್ಲು ಇವುಗಳ ಸಂಶೋಧನೆ ಮಾಡಿಕೊಂಡು ಅಪ್ಪಗಳನ್ನು ಅಭ್ಯಸಿಸಿದರು.ಅಲೂರರು ಕೈಕೊಂಡ ಈ ಕಾರ್ಯದಿಂದ ಅವರಿಗೆ ಕನಾಡಟಕ ಚರಿತ್ರೆಯ ವೈಭವದ ಅರಿವಾಯಿತು.

ಗಳಿಗಳ ರಲ್ಲಿ ಪ್ರಕ್ರಿಯ ಡೆಕ್ಕನ್ ಕಾಲೇಜದ ಕನ್ನಡ ವಿದ್ಯಾರ್ಥಿಗಳು ಕನಾಡಟಕ ಇತಿಹಾಸ ಸಂಶೋಧನೆಯಲ್ಲಿ ಅತ್ಯಾಸಕ್ತಿ ತಳೆದು, ಅಲೂರ ಅವರಿಗೆ ಉಪನಾಸ ಕೊಡಲೆಂದು ಪ್ರಕ್ರಿಯೆ ಆಮಂತ್ರಿಸಿದರು. ಕನಾಡಟಕ ಚರಿತ್ರೆಯನ್ನು ಸರಿಯಾಗಿ ಅರಿತುಕೊಳ್ಳಲು ತಾವು ಮಾಡಿದ ಎಲ್ಲ ಸಾಹಸಗಳನ್ನು ವಿವರಿಸಿ, ಕನಾಡಟಕದ ಗತವೈಭವವನ್ನು ಸ್ಥಿರತ್ವದಿಯುತ್ವಾಗಿ ಚಿತ್ರಿಸಿದಾಗ, ಕನ್ನಡದ ವಿದ್ಯಾರ್ಥಿಗಳು ಬೋಟ್ಟು ಕಳ್ಳಿದರು. ತಮಗುಂಟಾದ ಮೆಚ್ಚಿಗೆಯನ್ನು ವ್ಯಕ್ತಮಾಡಲು ಅಲೂರ ಅವರಿಗೆ ನೂರು ರೂಪಾಯಿ ಕಾಣಿಕೆಯಾಗಿ ಕೊಟ್ಟರು.

ಸಾರ್ವಜನಿಕರಿಂದ ಬಂದ ಹಣವನ್ನು ಸಾರ್ವಜನಿಕರ ಹಿತಕ್ಕಾಗಿಯೇ ವಿನಿಯೋಗಿಸುವುದು ಅಲೂರ ಅವರ ನಿಲುಮೆ. ಈ ನೂರು ರೂಪಾಯಿಗಳನ್ನು ಸ್ವೀಕರಿಸಿ ಅವರು ಧಾರವಾಡಲ್ಲಿ ತಮ್ಮ ಸ್ವೇಹಿತರ ನೆರವಿನಿಂದ ‘ಕನಾಡಟಕ ಇತಿಹಾಸ ಸಂಶೋಧನೆ’ ಮಂಡಳವನ್ನು ಗಳಿಗಲ ರಲ್ಲಿ ಸ್ಥಾಪಿಸಿದರು. ಅಲೂರ ಅವರು ಅದರ ಪ್ರಥಮ ಅಧ್ಯಕ್ಷರು. ಈ ಸಂಸ್ಥೆ ಆಗ ಸ್ವೀಕರಿಸಿದ ಪಡೆದುಕೊಂಡಿದೆ. ಕನಾಡಟಕ ಇತಿಹಾಸವನ್ನು ಬೆಳಕಿಗೆ ತರುವಲ್ಲಿ ಅದು ಒಹುಮೂಲ್ಯ ಕಾರ್ಯ ಮಾಡಿದೆ. ಅಲೂರ ಅವರು ತಮ್ಮ ಪ್ರವಾಸದಲ್ಲಿ ಸಂಗ್ರಹಿಸಿದ ಶಿಲಾಲಿಪಿಗಳ ಅಭ್ಯಪ್ತಿಗಳನ್ನು, ತಾಡೊಲೆ ಗೃಂಥಗಳನ್ನು, ನಾಣ್ಯಗಳನ್ನು ‘ಕನಾಡಟಕ ಇತಿಹಾಸ ಸಂಶೋಧನೆ’ ಮಂಡಳಕ್ಕೆ ದೇಶಿಗಿಯಾಗಿ ಕೊಟ್ಟಿರುವರು. ಅಲೂರ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಇಂ ವರುಷವಿದ್ದರು.

೨೯ ಮೇ ೧೯೭೦ ರಂದು ‘ಕನಾಡಟಕ ಇತಿಹಾಸ ಸಂಶೋಧನ ಮಂಡಲ’ದ ಬೆಳ್ಳಿಹಬ್ಬಪ್ಪ ನೆರವೇರಿದಾಗ, ಅಲೂರ ವೆಂಕಟರಾಯರನ್ನು ಗೌರವಪೂರ್ವಕ ಸತ್ಯರಿಸಲಾಯಿತು. ಆಗ ಮುಖ್ಯ ಅಭಿಧಿಗಳಾಗಿದ್ದ ಡಾ. ಕೆ.ಎನ್. ದೀಕ್ಷಿತರು ಉದ್ದಾರ ತೆಗೆದಿರುವುದು ಹೀಗಿದೆ:

“....The vast material about the past history if Karnataka was there all the time; it required an Alur to put life into it and I was glad to find the efforts of Shri Venkatrao now bearing fruit.....”<sup>12</sup>

ಕನಾಡಪಕ ಚರಿತ್ರೆಯ ಸಂಶೋಧನೆಯ ಪ್ರವಾಸಗಳು ಆಲೂರ ಅವರ ಸಾಹಿತ್ಯ ನಿರ್ಮಿತಿಯಲ್ಲಿ ಪ್ರಭಾವ ಬೇರಿದುದು ಅತ್ಯಂತ ಮಹತ್ವದ್ದಾಗಿದೆ. ಇತಿಹಾಸವನ್ನು ಕುರಿತಾದ ‘ಕನಾಡಪಕ ಗತಪ್ರೇಭವ’ವನ್ನು ಗೆಗಳರಲ್ಲಿ ಪ್ರಕಟಿಸಿದರು; ಈ ಗ್ರಂಥವು ಅಭೂತಪೂರ್ವವಾಗಿದ್ದು, ಅಸಂಖ್ಯಾತ ಕನ್ನಡಿಗರು ಈ ಗ್ರಂಥವನ್ನು ಒದಿಕನ್ನಡಾಭಿಮಾನವನ್ನು ತಾಳಿರುವರು. ಅನೇಕ ಸಾಹಿತಿಗಳಿಗೆ ಈ ಕೃತಿಯು ಸ್ಥಾತ್ಮಕ ನೀಡಿರುವುದು ಮನಸೀಯವಾಗಿದೆ. ಗದ್ಯಸಾಹಿತ್ಯ ಚರಿತ್ರೆಯಲ್ಲಿ ಇದೊಂದು ಮೈಲಿಗಲ್ಲು.

ಗೆಂಂ ರಲ್ಲಿ ಪ್ರಕಟವಾದ ‘ಕನಾಡಪಕ ವೀರರತ್ನಗಳು’ ಗ್ರಂಥವೂ ಇದೇ ರೀತಿಯದಾಗಿದೆ. ‘ಕನಾಡಕತ್ತದ ಸೂತ್ರಗಳು’ (ಗೆಂಜಂ), ‘ಕನಾಡಕತ್ತದ ವಿಕಾಸ’ (ಗೆಂಜಂ) ಇವೂ ಸಹ ಕನಾಡಕತ್ತಕ್ಕಾಗಿಯೇ ಬರೆದ ಕೃತಿಗಳು.

ಆಲೂರ ಅವರದು ಯಾವಾಗಲೂ ಚಟುವಟಿಕೆಯ ಜೀವನ. ಏನೂ ನೌಕರಿಯಲ್ಲಿದ್ದರೂ, ಸದಾ ನೌಕರಿಯ ಕೆಲಸಗಳಿಂದಂತೆ ಅವರು ಬಾಳಿದರು. ರಾಷ್ಟ್ರೀಯ ಶಾಲೆ, ಸ್ವರಾಜ್ಯ ಸಂಘಟನೆ, ಖಾದಿ ಪರಿಷತ್ತು, ಸ್ವದೇಶಿ ಚಳುವಳಿ ಹೀಗೆ ಮೊದಲು ರಾಜಕೀಯ ರಂಗದಲ್ಲಿದ್ದವರು, ಅನಂತರ ವಕೀರಣಾಕ್ಾರಿಯೇ ಹೇಣಾಡಿದರು. ‘ಅದು ಮುಟ್ಟದ ಗಿಡವಿಲ್ಲ, ವೆಂಕಟರಾಯರು ಮಾಡದ ಕೆಲಸವಿಲ್ಲ’ ಎಂದು ದ.ರಾ. ಬೇಂದ್ರೆ ನುಡಿದಿರುವರು.<sup>13</sup>

ಅನೇಕ ಕಾರ್ಯಕ್ರಮಗಳಲ್ಲಿ ನಿರತರಾದ ಆಲೂರರ ಮನೆತನದ ಭಾರವನ್ನು ಎಷ್ಟೋ ಸಲ ಅವರ ಪತ್ತಿ ನೋಡಿಕೊಳ್ಳಬೇಕಾಗಿದ್ದಿತು. ಮ್ಯಾಟ್ರಿಕ್ ಪರೀಕ್ಷೆ ಪಾಸಾಗುವ ಮೊದಲೇ - ಅಂದರೆ ಗೆಂಜಂ ರಲ್ಲಿ - ಗಡ ವರುಂಗಳ ಆಲೂರ ಅವರಿಗೆ ಮೊದಲನೆಯ ಮದುವೆಯಾಯಿತು. ಹೆಂಡತಿಯ ಹೆಸರು ಲಕ್ಷ್ಮೀಬಾಯಿ. ಭಾಗಲಕೋಟಿಯ ಶ್ಯಾಮರಾವ್ ಮಂಗಳಪೇಡ ಅವರ ಹಿರಿಯ ಮಗಳು. ಆಲೂರರು ವಿದ್ಯಾರ್ಥಿಯಾಗಿರುವಾಗಲೇ ಗೆಂಂ ರಲ್ಲಿ ಅವಳು ತೀರುಕೊಂಡಳು. ಮುಂದೆ ಗೆಂಂಳಿ ರಲ್ಲಿ ಭಾಗಲಕೋಟಿಯ ವೆಂಕೆಣ್ಣನಾಯಕ ಮಿರಚಿ ಅವರ ಮಗಳಿಂದನೆ ಎರಡನೆಯ ಮದುವೆಯಾಯಿತು. ಇವಳ ಹೆಸರೂ ಲಕ್ಷ್ಮೀಬಾಯಿಯೇ. ಈ ದಂಪತ್ತಿಗಳಿಗೆ ಭಾಮರಾವ್, ಹನುಮಂತರಾವ್, ಕೃಷ್ಣ ಹಾಗೂ ಬಲರಾಮ ಹೀಗೆ ನಾಲ್ಕು ಮಂದಿ ಗಂಡುಮಕ್ಕಳು ಹಾಗೂ ರಂಗೂ ಎಂಬ ಮಗಳೂ ಆದರು.

ಹೆಂಡತಿಯ ಹೆಸರು ಲಕ್ಷ್ಮೀ ಎಂದಾದರೂ, ಮನೆಯೇನು ಲಕ್ಷ್ಮೀಪ್ರತಿರುದು ಆಗಿರಲಿಲ್ಲ. ಆಗಿನ ಕಾಲದಲ್ಲಿ ವಕೀಲಿ ವ್ಯವಸಾಯದವರಿಗೆ ಒಳ್ಳೆ ಕಾಲವಿದ್ದಿತು.

ಆಲೂರರು ವಕೀಲಿ ವೃತ್ತಿಯನ್ನು ಮುಂದುವರಿಸಿದ್ದರೆ ಬೇಕಾದಷ್ಟು ಶ್ರೀಮಂತರಾಗಿ ವಿಲಾಸ ಜೀವನ ನಡೆಸಲು ಸಾಧ್ಯವಿದ್ದಿತು. ಆದರೆ, ಅಂಥ ಲಕ್ಷ್ಯ ಕಡೆಗೆ ಕಡೆಗ್ನ್ನು ನೋಡಿವನ್ನೂ ಹಾಯಿಸಲಿಲ್ಲ. ತಮ್ಮ ಮಗ ವಕೀಲಿಯನ್ನು ಮಾಡಬೇಕು, ನ್ಯಾಯಾಧಿಕಾರಿಗಳಿಗೆ ಎಂಬ ಕನಸು ಆಲೂರರ ತಂದೆ ಭೀಮರಾಯರಿಗೆ. ತಾವು ವಕೀಲಿ ವ್ಯವಸಾಯ ಬಿಡುವುದಾಗಿ ತಿಳಿಸಿದಾಗ, ಭೀಮರಾಯರು ಆಲೂರ ಅವರಿಗೆ ಬರೆದ ಪತ್ರ ಮಾರ್ಮಿಕವಾಗಿದೆ. “ಮನತನದ ಹಣದ ಮೇಲೆ ಅವಲಂಬಿಸಿ ಬಿಡುವುದಾದರೆ ಬಿಡಬೇಡ; ವಕೀಲಿಯನ್ನು ಬಿಟ್ಟರೂ ನಾನು ಯಾರ ಮೇಲೆಯೂ ಅವಲಂಬಿಸದೆ, ಸ್ವಂತ ಕಾಲಿನ ಮೇಲೆ ನಿಲ್ಲಬ್ಬೇನೆಂಬ ಧೈಯ ವಿದ್ದರೆ ವಕೀಲಿಯನ್ನು ಬಿಡು, ಇಲ್ಲದಿದ್ದರೆ ಬಿಡಬೇಡ..... ಗಳಿಸಿದಷ್ಟೇರಲ್ಲಿಯೇ ಇರು.”<sup>14</sup> ಹೀಗಾಗೆ ಧರ್ಮಪತ್ರಿ ಬಡತನವನ್ನೇ ಶ್ರೀಮಂತಿಕೆಯನ್ನಾಗಿ ಮಾಡಿಕೊಳ್ಳಬೇಕಾಯಿತು. ಲಕ್ಷ್ಯಿಬಾಯಿ ತೀರಿಕೊಂಡದ್ದು ಗಳಿಂ ರಲ್ಲಿ.

ಲಕ್ಷ್ಯಿಬಾಯಿಯ ಮುಖ್ಯ ಬಂಡವಾಳ ಅವಳ ಮನೋಧೈಯ ಹಾಗೂ ಧಾರ್ಮಿಕ ಪ್ರಪಂಚ. ಆಲೂರ ವೆಂಕಟರಾಯರು ಲಕ್ಷ್ಯಿಬಾಯಿಯನ್ನು ನೆನೆದು ಹೀಗೆ ಹೇಳಿರುವರು; “ನನಗೆ ನನ್ನ ಧರ್ಮಪತ್ರಿಯಾದ ಲಕ್ಷ್ಯಿಬಾಯಿ ಇವಳಿ ನೆರವಿಲ್ಲದಿದ್ದರೆ ನನ್ನಿಂದ ಇಷ್ಟ್ವಾಂದು ಕಾಯಿಕಾಗುತ್ತಿತ್ತೆಂದು ಹೇಳಲಾರ... ಕೊನೆಯವರೆಗೆ ಅವಳು ನನಗೆ ಸದ್ಗುಲಿದೆ ಸಹಾಯ ಮಾಡುವ ಸಹಕಾರಿಯಾಗಿದ್ದಳು.”<sup>15</sup>

ಆಲೂರ ಅವರು ಸ್ವದೇಶಿ ಚೆಳುವಳಿಯವರು; ಖಾದಿ ಬಟ್ಟೆ ತೊಡುವವರು. ಲೋಕಮಾನ್ಯ ಟಿಳಕರ ಮರಣದ ನಂತರ, ಅವರು ರಾಜಕಾರಣದಿಂದ ದೂರವಾಗಿದ್ದರೂ, ಹೊಲೀಸರ ಕಣ್ಣ ಇವರ ಮೇಲೆ ಸದ್ವಾ ಇದ್ದಿತು. ಗಳಿಗಿರಲ್ಲಿ ಬೆಳಗನಲ್ಲಿ ಹೊಲೀಸ ಅಧಿಕಾರಿಗಳು ಸಚ್ಚಿದ ವಾರಂಟ್ ಹಿಡಿದುಕೊಂಡು ಅವರ ಮನಗೆ ಬಂದರು. ಆಲೂರ ಅವರನ್ನು ಸೇರೆ ಹಿಡಿದು ಕಲಫೆಟಗಿಯಲ್ಲಿ ರಾಜಕೀಯ ದಿಗ್ಂಧನದಲ್ಲಿ ಇರಿಸಿದರು. ಆಗ ಆಲೂರ ವೆಂಕಟರಾಯರ ಬಿಡು ಮಕ್ಕಳೂ ಚಿಕ್ಕವರು. ಲಕ್ಷ್ಯಿಬಾಯಿ ಮಾತ್ರ ಎಳ್ಳಷ್ಟೂ ಧೃತಿಗೆಡದೆ ಎಲ್ಲವನ್ನು ನೋಡಿಕೊಂಡರು.

ಈ ಪ್ರಸಂಗವನ್ನು ನೆನೆದು ಆಲೂರ ಅವರು ಬರೆದ್ದು ಹೀಗಿದೆ—“ಕೆಲವರು ಸರಕಾರದವರಿಗೆ ಮಾಫಿ ಬೇಡಿಕೊಂಡು ಬಿಡಲ್ಪಟ್ಟಿದ್ದರು. ಆಗ ನನ್ನ ಹೆಂಡತಿ ತನ್ನ ಕರ್ಷಣಗಳಾಗಿ ಯಾವ ಕಾರಣದಿಂದಲೂ ಕ್ಷಮೆ ಬೇಡಬಾರದೆಂದು ನಿಷ್ಪೂರವಾಗಿ ಹೇಳ ಕಳಿಸಿದಳು.... ಸಾಲ ತೀರಿಸಿಬಿಡಿರೆಂದು ಹೇಳ ಮೈಮೇಲಿದ್ದ ಅಭರಣ ಗಳೆಲ್ಲವನ್ನೂ ಮಾರಲಿಕ್ಕೆ ಕೊಟ್ಟಳು..... ಆಗ ನನಗೆ ಅರ್ಥವಾಯಿತು. ಗಂಡನು ಮಾಡಿದ ಪುಣ್ಯದಲ್ಲಿ ಅಧ್ಯ ಪಾಲು ತಾನಾಗಿಯೇ ಹೆಂಡತಿಗೆ ಏಕೆ ಹೋಗುತ್ತದೆಂಬುದು.”<sup>16</sup>

ಅಲೂರರು ಮೂಲತಃ ಧಾರ್ಮಿಕ ಪ್ರವೃತ್ತಿಯವರು; ಅಧ್ಯಾತ್ಮ ಅಭ್ಯಾಸದಲ್ಲಿ ಅಸಕ್ತಿಯಳ್ಳವರು. ಅವರ ದಿನಚರಿಯೂ ಹಾಗೆಯೇ ಇದ್ದಿತು. ಬೆಳಗನಲ್ಲಿ ಬಹುಬೀಗ ಎದ್ದು ಗೀತಾ ಶೈಖರಗಳನ್ನು ಪರಿಸುವುದು; ಅನಂತರ ಒಂದು ತಾಖಿನವರೆಗೆ ವಾಯುವಿಹಾರ. ಮನೆಗೆ ಬಂದವರೇ, ತಮ್ಮ ಕೋಣೆಯ ಬಾಗಿಲು ಇಡ್ಡಿಕೊಂಡು ತಮ್ಮ ಅಭ್ಯಾಸದಲ್ಲಿ ನಿರತರಾಗಿ ಬಿಡುತ್ತಿದ್ದರು. ಅವರು ಅಭ್ಯಾಸಿಸುವ, ಬರೆಯುವ ರೀತಿಯೇ ವಿಚಿತ್ರವಾಗಿದ್ದಿತು.

ತಾವು ಓದುತ್ತಿರುವ ಪ್ರಸ್ತರಕಗಳ ಪ್ರತಿ ಪುಟಗಳಲ್ಲಿಯೂ ಸಿಕ್ಕಾಪಟೆ ಟಿಪ್ಪೋ ತೆಗೆದುಕೊಳ್ಳುವುದು; ಲೇಖನ ಬರಯುವಾದ ಒಮ್ಮೆ ಬರದದ್ದನ್ನು ಮತ್ತೆ ಮತ್ತೆ ತಿದ್ದಿ ಬರಯುವುದು; ಹೀಗೆ ತಮ್ಮ ಮನಸ್ಸಿಗೆ ಸಮಾಧಾನ ಆಗುವವರೆಗೂ ಅವರು ಮಾಡುತ್ತಿದ್ದರು. ತಮ್ಮ ಕೆಲಸವಾದ ಮೇಲೆ ಟಿಪ್ಪೋಗಳನ್ನೇಲ್ಲ ಬಟ್ಟೆಗಳಿಂದ ಗಂಟುಕಟ್ಟಿ, ವಕೀಲರು ಸಾಲಾಗಿ ಗಂಟುಗಳನ್ನು ಇಟ್ಟಂತೆ ಇಡುವುದು;.... ಇವೆಲ್ಲ ಅವರ ರೂಢಿ.

ಭಿತ್ತಿಯ ಮೇಲೆ ವಿವಿಧ ಬರಹಗಳಿಂದ ಬೋಂಡುಗಳು. ‘ನಾಹಂ ಕತಾದ, ಹರಿ: ಕತಾದ...’ ಈ ದೇಹವು ಕಡುತರ ತಪಸ್ಸಿಗಾಗಿ...’ ಮೊದಲಾದ ಬೋಂಡುಗಳು ಅವರ ಕಣ್ಣಿಂದುಗೇ ಇರುತ್ತಿದ್ದವು.

ಮೊದಲಿನಿಂದ ಅಲೂರ ಅವರು ಗೀತಾಭ್ಯಾಸದಲ್ಲಿ ನಿರತರು. ಲೋಕಮಾನ್ಯ ಟಿಳಕರ ಭೃಹತ್ ಗ್ರಂಥ ‘ಗೀತಾರಹಸ್ಯ’ದ ಅನುವಾದವನ್ನು ಅಲೂರ ಅವರೇ ಮಾಡಿದ್ದು, ಅದು ಗಣಗ್ರಹ ರಲ್ಲಿ ಪ್ರಕಟವಾಗಿರುವುದು. ‘ಗೀತಾರಹಸ್ಯ’ ಅನುವಾದವು ವೆಂಕಟರಾವ್ ಅಲೂರರಿಗೆ ಸಾಹಿತಿಗಳಲ್ಲಿ ಒಳ್ಳಿ ಹೆಸರನ್ನು ತಂದುಕೊಟ್ಟಿತು.

ಅಲೂರ ವೆಂಕಟರಾಮರು ಬ್ರಿಟಿಷ್ ಸರಕಾರದವರ ವಿರುದ್ಧ ರಾಜಕೀಯ ಚಳುವಳಿಯಲ್ಲಿ ತೊಡಗಿದವರು ಎಂದು ಸರಕಾರ ಗ್ರಹಿಸಿತು. ಅದರಿಂದ ಗಣಗ್ರಹ ರಲ್ಲಿ ಒಂದು ವರುವ ಅವರನ್ನು ಕಲಫಟಿಗಿಯಲ್ಲಿ ರಾಜಕೀಯ ದಿಗ್ನಂಥನದಲ್ಲಿ ಇರಿಸಿತು. ಇದರಿಂದ ಅಲೂರ ಅವರಿಗೆ ಒಳ್ಳೆಯದೇ ಆಯಿತು. ಅವರಿಗೆ ವಿಕಾಂತವಾಸ ಲಭ್ಯವಾಯಿತು. ಅವರು ಆಗ ಗೀತಯ ಬಗ್ಗೆ ಆಳವಾದ ಅಭ್ಯಾಸ ಮಾಡಿದರು. ಈ ಅಭ್ಯಾಸದ ಬಲದಿಂದಲೇ ಮುಂದೆ ಅವರು ‘ಗೀತಾ ಪ್ರಕಾಶ’, ‘ಗೀತಾ ಪರಿಮಳ’, ‘ಗೀತಾ ಸಂದೇಶ’ ಮುಂತಾದವುಗಳನ್ನು ಬರೆದು, ತಮ್ಮ ‘ಗೀತಾ ಪ್ರಸಾರ ಗ್ರಂಥಮಾಲ್’ಯಲ್ಲಿ ಅವುಗಳನ್ನು ಪ್ರಕಟಿಸಿದರು. ಅವುಗಳಿಗೆ ಅಲೂರರೇ ಲೇಖಿಕರು ಹಾಗೂ ಪ್ರಕಾಶಕರು.

ಅಲೂರರು ಸಾಹಿತಿಗಳೇ? ಇತಿಹಾಸಕಾರರೇ? ಸಂಶೋಧಕರೇ? ಅಧ್ಯಾತ್ಮವಾ ದಿಗಳೇ? ಹೀಗೆ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುವುದುಂಟು. ಸ್ನಾತಃ ಅಲೂರ ಅವರೇ ‘ನಾನು ಯಾರೂ ಅಲ್ಲ’ ಎಂಬುದನ್ನು ಸ್ವಷ್ಟಿಕರಿಸಿದ್ದಾರೆ. ಅವರು ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಕಾರ್ಯಮಾಡಿದ್ದರೂ, ಅವರು ಶ್ರೀಷ್ಟ ಸಾಹಿತಿಗಳು,

ಕನ್ನಡ ಗದ್ಯಶೈಲಿಗೆ ಜೀವಕಳೆ ತುಂಬಿದವರು ಎನ್ನಪ್ಪದನ್ನು ಮರೆಯುವಂತಿಲ್ಲ. ಮೈಸೂರಲ್ಲಿ ಇಂಜಿನಿಯರ್ ರಲ್ಲಿ ನೇರವೇರಿದ ಒಂದು ನೆಯ ಕನಾಟಕ ಸಾಹಿತ್ಯ ಸಮೈಳನಕ್ಕೆ ಕನ್ನಡಿಗರು ಅವರನ್ನು ಅಧ್ಯಕ್ಷರನ್ನಾಗಿ ಆಯ್ದು ಮಾಡಿ ಗೌರವಿಸಿರುವರು.

ಇಂಜಿನಿಯರ್ ರಲ್ಲಿ ವಿಜಯನಗರದಲ್ಲಿ ಪಟ್ಟಾಶತಮಾನೋತ್ತಮವವನ್ನು ಕನಾಟಕ ಇತಿಹಾಸ ಸಂಶೋಧನ ಮಂಡಳದ ವರ್ತಿಯಿಂದ ನೇರವೇರಿಸಲು ನಿರ್ಧರಿಸಲಾಯಿತು. ಹಂಪಿಯಲ್ಲಿ ದಿವ್ಯ ಕನಸನ್ನ ಕಂಡು ಜಾಗ್ರತ್ತರಾದ ಅಲೂರ ವೆಂಕಟರಾಯರಿಗೆ ಆಗ ಎಂದೂ ಇಲ್ಲದ ಉತ್ತಾಹ. ಉರೂರಿಗೆ ತಿರುಗಾಡಿ ನಿಧಿ ಸಂಗ್ರಹಿಸಿದರು. ಹಂಪಿಯಲ್ಲಿ ನಡೆದ ಮೂರು ದಿನಗಳ ವಿಜ್ಞಂಭಣೆಯ ಉತ್ತಮವವನ್ನು ಕೆಲ್ವಿಂಬ ನೋಡಿ ದಾಳಿದರು. ಅದೇ ವರುಷ ಅವರು ಧಾರವಾಡ ಜಿಲ್ಲಾ ಪ್ರಥಮ ಸಾಹಿತ್ಯ ಸಮೈಳನದ ಸ್ವಾಗತಾಧ್ಯಕ್ಷರೂ ಆಗಿದ್ದರು.

ಇಂಜಿನಿಯರ್ ರಲ್ಲಿ ಅಲೂರ ವೆಂಕಟರಾಯರಿಗೆ ೬೦ ವರ್ಷ ತುಂಬಿದವು ಕನ್ನಡಿಗರು ಸ್ವಯಂಸ್ಥಿತಿಯಿಂದ ಸಾರ್ವಜನಿಕವಾಗಿ ಅಲೂರ ಅವರನ್ನು ಸತ್ಯರೀಸಿದರು; ತಮ್ಮ ಗೌರವ ಸೂಚಿಸಿ ಕಾಣಿಕೆಯಿತ್ತರು. ಇದೇ ಸಂದರ್ಭದಲ್ಲಿ ಅಲೂರ ಅವರು ತಮ್ಮ ಆತ್ಮಪರಿಶ್ರೇಯಾದ ‘ನನ್ನ ಜೀವನ ಸ್ತುತಿಗಳ’ನ್ನು ಬರೆದರಲ್ಲದೆ, ಅದನ್ನು ತಮ್ಮ ಪ್ರೀತಿಯ ಮಾಸಪತ್ರಿಕೆ ‘ಜಯ ಕನಾಟಕ’ದಲ್ಲಿ ಧಾರವಾಹಿಯಾಗಿ ಪ್ರಕಟಿಸಿದರು. ಕನ್ನಡಿಗರೂಬ್ಬರ ಆತ್ಮಪರಿಶ್ರೇಯೇ ಇಲ್ಲದ ಆ ಕಾಲದಲ್ಲಿ ಆ ಕೃತಿಯು ವಿಶೇಷ ಮನ್ಮಖಿ ಪಡೆಯಿತು.

ಅಲೂರ ವೆಂಕಟರಾಯರೆಂದು ಸಂಕ್ಳಿ - ೬೦ ವರ್ಷಗಳಾದ ಮೇಲೆ ಸಾರ್ವಜನಿಕರಿಂದ ದೂರವಾಗಬೇಕು ಎಂಬುದು! ಸಾರ್ವಜನಿಕ ಚಟುವಟಿಕೆಗಳನ್ನು ಅವರು ನಿಲ್ಲಿಸಿದರು. ಆಮೆಯಂತೆ ತಮ್ಮ ಏಕಾಂತ ಜೀವನವನ್ನು ಕಳೆಯುತ್ತಿದ್ದ ಅಲೂರ ಅವರು ಹೆಚ್ಚಿಗೆ ಮಾಡುಸಿದ್ದಾಂತಗಳನ್ನು ಕೂಲಂಕವವಾಗಿ ಅಭಿಪ್ರಾಯ ಮಾಡಿದರು. ‘ಜಜ್ಞಾಸು ಮಂಡಲ’ವನ್ನು ಅರಂಭಿಸಿ, ಮಧ್ಯಾತ್ಮಕ ಜ್ಞಾನದ ಬಗ್ಗೆ ತಮೀರುವ ವಿಚಾರಗಳನ್ನು ಮಂಡಿಸಿದರು. ದ್ವೈತಮತವನ್ನು ‘ಪೂರ್ಣಾಬ್ರಹ್ಮವಾದ’ವಂದು ಕರೆದು, ಈ ಮತದಲ್ಲಿಯ ವಿಚಾರಗಳೇ ಮನುಖರಿಗೆ ಯೋಗ್ಯವಂದು ಹೇಳುತ್ತ, ಇಂಗ್ಲಿಷ್‌ದಲ್ಲಿಯೂ ಕನ್ನಡದಲ್ಲಿಯೂ ಗ್ರಂಥಗಳನ್ನು ರಚಿಸಿದರು.

ತಮ್ಮ ಏಕಾಂತತೆಯಲ್ಲಿಯೂ ಅವರು ತಮ್ಮ ಕನಾಟಕಕ್ಕದ ಬಗ್ಗೆ ಜಾಗ್ರತ್ತರಾಗಿಯೇ ಇದ್ದರು. ಇನ್ನೆಂಬರ್ ಇಂಜಿನಿಯರ್! ಕನಾಟಕ ರಾಜ್ಯೋದಯ! ಕನಾಟಕ ಕುಲಪುರೋಹಿತ ಅಲೂರ ವೆಂಕಟರಾಯರಿಗೆ ಅಪಾರವಾದ ಸಂಶೋಧನೆ. ಅದರೇ, ಅದರೊಡನೆಯೇ ಅಪಾರವಾದ ದುಃಖ. ಕನಾಟಕ ರಾಜ್ಯವನ್ನು ‘ಮೈಸೂರ ರಾಜ್ಯ’ ಎಂದು ಏಕೆ ಕರೆಯಬೇಕು? ರಾಜ್ಯದ ಹೆಸರು ಕನಾಟಕವೇ ಇರಬೇಕೆಂದು

ಪ್ರತಿಪಾದಿಸಿದರು'. ಆಕಾಶವಾಣಿಯ ಮೂಲಕ ಶುಭಸಂದೇಶ ಭೀರುವ ಪ್ರಸಂಗ ಬಂದಾಗ ಅವರು ಹೋಸ ರಾಜ್ಯವನ್ನು ಕನಾಡಟಕವೆಂದೇ ಕರೆದರು.

ನಮ್ಮ ರಾಷ್ಟ್ರೀತೆಯಲ್ಲಿ ಕನಾಡಟಕದ ಹೆಸರು ಇಲ್ಲವೆಂದು ಖೇದಪಟ್ಟರು. ಎಲ್ಲಾ ಪ್ರಮುಖ ರಾಜಕಾರಣಗಳಿಗೆ ಪತ್ತೆ ಬರೆದರು. ಎಲ್ಲಿಂದಲೂ ಸರಿಯಾದ ಪ್ರತಿಕ್ರಿಯೆ ಒಬದ್ದಿದ್ದಾಗ, ಆಗಿನ ಪ್ರಥಾನ ಮಂತ್ರಿ ಜವಹರಲಾಲ ನೇಹರೂ ಅವರಿಗೆ ರಿಜಿಸ್ಟ್ರೇಷನ್ ಪತ್ತೆ ಹಾಕಿದರು. “ನನ್ನ ಕರ್ತವ್ಯ ನಾನು ಮಾಡಿರುವೇ. ಮುಂದಿನದು ದೇವರ ಚಿತ್ತ...” ಎಂದು ಕೊನೆಯುಸಿಗ್ಗರೆದರು.

ಕನಾಡಟಕ ರಾಜ್ಯೋದಯವಾದ ದಿನ ಆಲೂರ ವೆಂಕಟರಾಯರು ಹಂಪಿಯಲ್ಲಿ ಇದ್ದರು. ಕೃಷ್ಣಕುಮಾರ ಕಲ್ಲೂರಿ, ನಾರಾಯಣ ಸಂಗಮ, ನರೇಗಲ್ಲ ಪ್ರಲ್ಬಿದ್ದ, ಕೆ.ಎಫ್. ವಾಟೀಲ ಮೋದಲಾದ ಕನ್ನಡಾಭಿಮಾನಿಗಳ ಜೊತೆಗೆ ಅವರು ಮಧ್ಯರಾತ್ರಿ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿದ್ದರು. ರಾಜ್ಯೋದಯದ ಹೊತ್ತಿಗೆ ಆಲೂರ ಅವರು ಪೌರೋಹಿತ್ಯವನ್ನು ವಹಿಸಿಕೊಂಡು ಭುವನೇಶ್ವರಿಗೆ ವೇದ ಘೋಷಕೆಗಳೊಡನೆ ಮಹಾಪೂಜೆ ಸಲ್ಲಿಸಿದರು. ರಾಜಧಾನಿ ಬೆಂಗಳೂರಲ್ಲಿ ಇರುವುದಕ್ಕಿಂತ ಹೆಚ್ಚಿಗೆ ಈ ಕಾರ್ಯಕ್ರಮವೇ ಅವರಿಗೆ ಸಮಾಧಾನ ಕೊಟ್ಟಿತು.

ಅನಂತರ ಅವರು ಕನಾಡಟಕದಲ್ಲಿ ಹಿಂದುಳಿದ ಪ್ರದೇಶಗಳಾದ ರಾಯಚೂರು, ಗುಲಬಗಾಗಳಿಗೆ ಪ್ರವಾಸ ಮಾಡಿ, ಪ್ರಾನ್ಯ ಕನಾಡಟಕತ್ವದ ಸಂದೇಶ ಬೀರಿದರು. ಭೋಗೋಲಿಕಮಾರಿ ಕನಾಡಟಕ ಒಂದಾದರೂ, ಹೃದಯದಲ್ಲಿ ಕನಾಡಟಕತ್ವ ಸ್ಥಾಪನೆಯಾಗಬೇಕು ಎಂದು ಘೋಷಿಸಿದರು.

೧೯೬೦ ರಲ್ಲಿ ಅವರ ದೇಹಾರೋಗ್ಯ ಕೆಡಹತ್ತಿತು. ಅಶಕ್ತತೆ ತಾನಾಗಿಯೇ ಅವರ ದೇಹದಲ್ಲಿ ಮನಮಾಡಿತು. ಅವರ ಕೊನೆಯ ಮಗ ಬಲರಾಮ ಆಲೂರನಲ್ಲಿ ಇರಲು ಹಲವು ದಿನ ಬೆಂಗಳೂರಿಗೂ ಹೋದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಸನಾಧ್ಯವಾಯಿತು. ಆಲೂರ ಅವರ ನಿಕಟವಿರುತ್ತಾದ ಅ.ನ.ಕ್ಯಾ. ಅವರು ಸಾವಜನಿಕ ಸತ್ಯಾರ್ಥವನ್ನು ಏರ್ಪಡಿಸಿದರು.

ಆಲೂರ ವೆಂಕಟರಾಯರಿಗೆ ಧಾರವಾಡದಲ್ಲಿ - ಆದೂ ತಾವೇ ಆರಂಭಿಸಿದ ಸಾಧನಕೇರಿಯಲ್ಲಿ ತಮ್ಮ ಕೊನೆಯುಸಿರನ್ನು ಎಳಿಯಬೇಕೆಂಬ ಬಲವಾದ ಇಚ್ಛೆಯು ದ್ವಿತೋ ಏನೋ! ೧೯೬೪ ಫೆಬ್ರವರಿ ತಿಂಗಳಲ್ಲಿ ಅವರಿಗೆ ಬೇನೆ ಹೆಚ್ಚಿದ್ದರೂ ಅವರನ್ನು ಬೆಂಗಳೂರಿಂದ ಧಾರವಾಡಕ್ಕೆ ಕರೆತರಲಾಯಿತು. ಮುಂದೆ ಕೆಲವೇ ದಿನಗಳಲ್ಲಿ ಅಂದರೆ ೧೯೬೪ ಫೆಬ್ರವರಿ ೨೫ ರಂದು ಅವರು ಸ್ವರ್ಗಸ್ಥಾದರು.

ಆಲೂರ ವೆಂಕಟರಾಯರು ಮೋದಲು ಕನ್ನಡಿಗೆ, ಅನಂತರ ಭಾರತೀಯ, ಕನಾಡಟಕಂತಗಂತ ಭಾರತ ಮೂತೆಗೆ ನಮಸ್ಕಾರ ಎಂಬುದೇ ಅವರ ವೇದವಾಕ್ಯ:

ಅಲೂರ ಅವರ ನೂರು ವರುಷ ತುಂಬಿದ ಹುಟ್ಟುಹಬ್ಬದ ನಿಮಿತ್ತ ಡಾ.ಹಾ.ಮೂ.ನಾಯಕ ಅವರು ಬರೆದ ಲೇಖನದಲ್ಲಿ ಕೆಲವು ವಾಕ್ಯ ಅಥವಾಣಿವಾಗಿವೆ.—“ಅಲೂರ ವೆಂಕಟರಾಯರು ಕನಾಡಕದ ಪುಲಪ್ಪರೋಹಿತರು. ಖೂಪಿ ಸದ್ಯಶರ್ಯ. ಅವರ ಮಾತು ನಮಗೆ ಮಂತ್ರ. ಕನಾಡಕ್ಕೆ ಕನ್ನಡಿಗರ ಮನಸ್ಸನ್ನ ಆಳದಿದ್ದರೆ ಕನ್ನಡದ ನಾಶ ದೂರವಿಲ್ಲ. ಇದೇ ಅಲೂರ ಅವರ ಶತಮಾನೋತ್ತಮವ ಸಂದೇಶ.”<sup>17</sup>

ಅಲೂರ ವೆಂಕಟರಾಯರನ್ನ ಕುರಿತು ಅನೇಕ ಕವಿಗಳು ತಮ್ಮ ಭಾವನೆಗಳನ್ನು ಕವನಗಳಲ್ಲಿ ವ್ಯಕ್ತಮಾಡಿದ್ದಾರೆ. ವರಕವಿ ದ.ರಾ.ಬೇಂದ್ರೇಯವರು ‘ಇವರು ಅಲೂರರವರು;’ ಎಂಬ ಕವನದಲ್ಲಿ ಹೇಳಿದ—

“ಇಗೂ ಬೇರು ಬಿಟ್ಟಿಮುದು ಇಲ್ಲಿ ಗತ ವೈಭವವು  
ಕನ್ನಾಲ್ಲಿ ಮಾತ್ರ ನಾಟಿಹುದಧ್ಯತೋಧ್ಯವಾವು”<sup>18</sup>

ಎಂಬ ವಾಕ್ಯಗಳಲ್ಲಿ ಅಲೂರ ವೆಂಕಟರಾಯರ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ಚಿತ್ರಿಸಲಾಗಿದೆ. ಚಿನ್ನವೀರ ಕಣವಿ ಅವರು ಅಲೂರ ಅವರ ‘ಜಯ ಕನಾಡಕ’ ಮಂತ್ರವನ್ನು ವಿವರಿಸಿ, ಕೊನೆಗೆ ಅವರು ಕೊಟ್ಟ ಸಂದೇಶವನ್ನೇ ಉದ್ದರಿಸಿ ಹೀಗೆ ಉದ್ದಾರ ತೆಗೆದಿರುವರು:

“ನನ್ನ ಪೂರಾ ಮರೆತು ಕನಾಡಕವ ಸ್ಥಾರಿಸಿ  
ಎಂದಿರಾ ? ಇಂದಿನೇ ಕುಬುರನ್ನೆತ್ತಿ ಹರಸಿ”<sup>19</sup>

ಕನ್ನಡ ನಾಡನ್ನು ಜಗತ್ತಿಗೋಳಿಸಿದ ಅಲೂರರ ವ್ಯಕ್ತಿತ್ವ ಧೀಮಂತವಾದುದು, ಪ್ರಭಾವಶಾಲಿಯಾದುದು. ಕನಾಡಕ ಭೌಗೋಲಿಕ ಏಕೀಕರಣವಲ್ಲದೆ, ಸಾಂಸ್ಕೃತಿಕ ಏಕೀಕರಣವೂ ಆಗಬೇಕಿಂದು ಅವರು ಬಯಸಿದರು. ಕನ್ನಡ ಸಾಹಿತ್ಯದಲ್ಲಿಯೂ ಇದಕ್ಕೆ ಪ್ರೇರಣ ದೂರಯಾರೋಹಿಂಬಿದು ಅವರ ಮನೀಷಯಾಗಿದ್ದಿತು. ಇಂಗ್ಲೀಷ್, ಸಂಸ್ಕೃತ, ಕನ್ನಡ, ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಅಲೂರರು ಭಾವೆ, ಸಾಹಿತ್ಯ, ಶಿಕ್ಷಣ, ಧರ್ಮ, ಇತಿಹಾಸ ಹೀಗೆ ಹಲವು ಮುಖಿಗಳಲ್ಲಿ ಪರಿಶ್ರಮಗಳಿಸಿ, ತಮ್ಮ ಚಿಂತನಗಳನ್ನು ಪ್ರಕಟಿಸಿ, ನಾಡಿನ ಸಂಸ್ಕೃತಿಯ ವಿಕಾಸಕ್ಕೆ ಒಪ್ಪಮುಖವಾಗಿ ಸೇವೆ ಸಲ್ಲಿಸಿರುವರು.<sup>20</sup>

## ಅಡಿ ಟಪ್ಪಣಿಗಳು

1. ಅಲೂರ ವೆಂಕಟರಾವ್; ‘ಜೀವನ ಸ್ತುತಿಗಳು’, ಅರಿಕಿ. ಪೃ.೫
2. ಅಲೂರ ವೆಂಕಟರಾವ್; ‘ಕನಾಡಕಕ್ಕೆದ ವಿಹಾಸ’, ಅನುಬಂಧ, ಪೃ.೨

3. ಅದೇ; ಪು.7
4. ಪಾಟೀಲ ಪೃಷ್ಟಪ್ರಶ್ನೆ; ‘ನವಕನಾಡಟಕದ ನಿರ್ಮಾಣಪಕರು’, ಪು.184
5. ಆಲೂರ ವೆಂಕಟರಾವ್; ‘ಜೀವನಸ್ತ್ರೀಗಳು’, ಪು.41
6. ಅದೇ; ಪು.79
7. ಕೆ.ಎಸ್. ದೇಶಪಾಂಡೆ; ಆ.ವೆಂ., ಪು.65
8. ಆಲೂರ ವೆಂಕಟರಾವ್; ‘ಜೀವನಸ್ತ್ರೀಗಳು’, ಪು.140
9. ಅದೇ; ಪು.202, 203
10. ಕೆ.ಎಸ್.ದೇಶಪಾಂಡೆ; ಆ.ವೆಂ.ಪು.78
11. ಆಲೂರು ವೆಂಕಟರಾವ್; ‘ಜೀವನಸ್ತ್ರೀಗಳು’, ಪು.80
12. Karnataka Historical Review; Vol.5, p.7.
13. ದ.ಆ. ಬೇಂದ್ರೆ; ‘ಕನ್ನಡದ ಕಿಡಿಗಳು’, ಪು.34
14. ಆಲೂರ ವೆಂಕಟರಾವ್; ‘ಜೀವನ ಸ್ತ್ರೀಗಳು’, ಪು.127,128
15. ಆಲೂರ ವೆಂಕಟರಾವ್; ‘ಕನಾಡಕ್ಕೆದ ವಿನಾಸ’, ಪು.189
16. ಅದೇ; ಪು.191
17. ಡಾ. ಹಾ.ಮಾ.ನಾಯಕ; ‘ಸಂಪರ್ಕ’, ಸಂ.2, ಪು.158
18. ದ.ಆ.ಬೇಂದ್ರೆ; ‘ಸಂಚಯ’, 12ನೇಯ ಕವನ
19. ಬೈನ್‌ನೀರ ಕಣವಿ; ‘ಹಲಪುರೋಹಿತರು’, ಪು.15
20. ಟಿ.ವಿ. ವೆಂಕಟಪಾಠಿ; ‘ಸಾಹಿತ್ಯ ಶಿಲ್ಪಿಗಳು’, ಪು.37

## ೭. ಪತ್ರಿಕೋದ್ಯಮಿಯಾಗಿ

ಅಲೂರ ವೆಂಕಟರಾಯರ ವಾಜ್ಯಾಯ ಸೇವೆಯಲ್ಲಿ ಪತ್ರಿಕೋದ್ಯಮಕ್ಕೂ ಮಹಕ್ಕೆ ವಿದೆ. ೧೯೦೬ ರಲ್ಲಿ ವಕೀಲಿ ವೃತ್ತಿಯನ್ನು ಬಿಂಬಿಸಿ, ಅವರು ಒಷ್ಟಕೊಂಡ ಮೊದಲನೆಯ ಕಾರ್ಯವೆಂದರೆ-ಧಾರವಾಡ ಕನಾಡಟಕ ವಿಧ್ಯಾವಧಕ ಸಂಖದ ಮುಖಿಪತ್ರಿಕೆಯಾದ ‘ಹಾಗ್ನಿಷಣ’ ಪತ್ರಿಕೆಯನ್ನು ಸಂಪಾದಿಸುವುದು. ಆ ಪತ್ರಿಕೆಯಲ್ಲಿ ಅವರು ಪ್ರಮುಖವಾಗಿ ಪ್ರತಿಪಾದಿಸಿದ್ದ ಕನಾಡಟಕ ಏಕೀಕರಣ; ೧೯೦೭ ಫೆಬ್ರುವರಿ ಸಂಚಿಕೆಯಲ್ಲಿ ಅವರು ಬರೆದುದು ಹೀಗಿದೆ—“ಜರಾಸಂಧನ ದೇಹದ ತುಂಡುಗಳಲ್ಲಿ ತಮಿಷ್ಟಕ್ಕೆ ತಾವೇ ಸಮುದ್ರಿತವಾಗುವ ಶಕ್ತಿಯಿಲ್ಲ. ಬದು ದೇಹದ ತುಂಡುಗಳನ್ನು ಒತ್ತೊತ್ತಿಗೆ ಕೂಡಿಸಿ, ಅವುಗಳಲ್ಲಿ ಜೀವಕಳಿಯನ್ನು ತುಂಬಿಸುವ ಭಾರವು ಕನ್ನಡಿಗರ ಮೇಲೆ ಇದೆ ಎಂಬುದನ್ನು ಯಾರೂ ಮರೆಯಬಾರದು”. ಕನಾಡಟಕ ಏಕೀಕರಣದ ಅಗತ್ಯವನ್ನು ಹಾಗೂ ಸಾಧ್ಯತೆಯನ್ನು ಇಮ್ಮೋಂದು ಸ್ವಷ್ಟರೀತಿಯಲ್ಲಿ ಕಂಡು ನಿರ್ದಿಷ್ಟ ಸೂಚನೆಯನ್ನು ಕನ್ನಡಿಗರ ಮುಂದಿರಿಸಿದ್ದು ಇದೇ ಪ್ರಪ್ರಥಮ ಬಾರಿ.<sup>1</sup>

ಅನಂತರಿಕ್ಷತವಾಗಿ ವಿವಿಧ ಪತ್ರಿಕೆಗಳ ಸಂಪಾದಕತ್ವವನ್ನು ಅಲೂರ ವೆಂಕಟರಾಯರು ವಹಿಸಿಕೊಳ್ಳುತ್ತಿದ್ದರು. ೧೯೦೭ ರಿಂದ ೧೯೧೧ ರವರೆಗೆ ಅವರು ‘ಕನಾಡಟಕ ಪತ್ರ’, ‘ಕನಾಡಟಕ ವೃತ್ತ’ ಮತ್ತು ‘ಕನ್ನಡ ಕೇಸರಿ’ – ಈ ಮೂರುಪತ್ರಿಕೆಗಳಲ್ಲಿ ಸಂಪಾದಕೀಯ ಲೇಖನಗಳನ್ನು ಬರೆಯುತ್ತಿದ್ದರು.<sup>2</sup> ಆಗಿನ ಬ್ರಿಟಿಷ್ ಸರಕಾರವು ರಾಷ್ಟ್ರೀಯ ಪತ್ರಿಕೆಗಳನ್ನು ಹತ್ತಿಕ್ಕಲು ಪ್ರಯೋಜಿಸುತ್ತಿರುವಾಗ, ಅಲೂರ ಅವರು ಕ್ಷೇತ್ರಕೊಂಡ ಸಾಹಸವಿದು. ‘ಕನಾಡಟಕ ವೃತ್ತ’ದಲ್ಲಿ ಇವರು ಬರೆದ ‘ಚಳುವಳಿಗಳ ಅತಶ್ಚ’ (೬.೨.೧೯೦೬) ಎಂಬ ಲೇಖನಮಾಲೆಯ ಲೇಖನಗಳು ಸರಕಾರದಿಂದ ಜಪ್ಪು ಮಾಡಲ್ಪಟ್ಟು ಸುದಲ್ಪಟ್ಟವು.<sup>3</sup> ಅಲೂರರ ಉಗ್ರವಾದ ಲೇಖನ ಶ್ರೀಲಿಯು ಬ್ರಿಟಿಷ್ ಸರಕಾರಕ್ಕೆ ಅಪಂತ್ರವಾಯಿತು.

ಆಲೂರ ಅವರು ಹಲವು ವರುಷ ‘ಕಮ್ಮೆನೀರ್’ ಪತ್ರಿಕೆಯ ಪ್ರಮುಖ ಬರಹಗಾರರಾಗಿದ್ದರು. ೧೯೨೫ ರಲ್ಲಿ ಧಾರವಾಡದಲ್ಲಿ ಸತ್ಯಗ್ರಹಿಗಳ ಮೇಲೆ ಗೋಳಿಭಾರು ನಡೆಯಿತು. ಈ ಘಟನೆಯನ್ನು ಖಂಡಿಸಿ ೧೯.೧೦.೨೫ ಕಮ್ಮೆನೀರ್ ಸಂಚಿಕೆಯಲ್ಲಿ ‘ಭೂರಕ್ಷಸಾಯ ಸ್ವಾಹಾ’ (ಭೂರಕ್ಷಸ-ಭೂರಾಕ್ತಸಿ = ಭೂ + ರಕ್ಷಸರು) ಎಂಬ ಲೇಖನವನ್ನು ಬರೆದು ಅನಾಮಧೇಯವಾಗಿ ಪ್ರಕಟಿಸಿದರು. ಈ ಲೇಖನದಲ್ಲಿಯ ವ್ಯಾಗ್ನಿ, ಚುಚ್ಚಿಮಾತುಗಳು ಪ್ರೇಲೀಸ್ ಅಥಿಕಾರಿಯಾಗಿದ್ದ ಪೇಂಟರ್‌ನನ್ನು ಬಹಳ ಕೇರಳಿಸಿದವು. ೩೦ಫೆಬ್ರುಂದು ಲೇಖನ ‘ಕಮ್ಮೆನೀರ್’ದಲ್ಲಿ ಪ್ರಕಟವಾದುದಕ್ಕೆ ಸಂಪಾದಕ ರಂಗರಾವ್ ದಿವಾಕರ ಹಾಗೂ ಪ್ರಶಾಸಕ ರಾಮರಾವ್ ಮಹೇರಿಕರ ಇಬ್ಬರೂ ಸರೆಮನೆ ಶಕ್ತಿ ಅನುಭವಿಸಬೇಕಾಯಿತು.

ಈ ಲೇಖನವನ್ನು ಬರೆದವರು ತಾವಲ್ಲವೆಂದು ತಿಳಿಸಿ ನ್ಯಾಯಾಲಯಕ್ಕೆ ಕೊಟ್ಟಿ ಹೇಳಿಕೆಯಲ್ಲಿ ದಿವಾಕರರು - “ಈ ಲೇಖನದ ಲೇಖಕನವ್ನು ಪ್ರತಿಭೇಯಾ ಅವರಂಥ ಲೇಖನ ಪ್ರಭಾವವೂ ನನ್ನಲ್ಲಿದ್ದರೆ ನಾನು ಬರೆಯಬಹುದಾಗಿತ್ತು”<sup>4</sup> ಎಂದು ನುಡಿದಿರುವರು.

೧೯.೨.೧೯೨೭ ರಂದು ‘ಕಮ್ಮೆನೀರ್’ದಲ್ಲಿ ಪ್ರಕಟವಾದ ‘ಧೃತರಾಷ್ಟ್ರೇಲ್ಲರೂ ಕುರುಡರೇ’ ಎಂಬ ಲೇಖನವೂ ವಿಶಿಷ್ಟವಾದ ಗಡ್ಡೀಲೀಗಿ ಸುಪ್ರಸಿದ್ಧವಿದೆ. (ಈ ಲೇಖನದಲ್ಲಿ ರಾಷ್ಟ್ರವನ್ನು ಧೃತ-ಧರಿಸಿದವರು ಅಂದರೆ ಬ್ರಿಟಿಷರು ಕುರುಡರು ಎಂಬ ವ್ಯಂಗ್ಯಾಧಿವಿದೆ).

ಪೈರಾಣಿಕ ಕಾಲದ ಸಂದರ್ಭಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಅಧಿನಿಕ ಕಾಲಕ್ಕೆ ಹೊಂದಿಸಿಕೊಂಡು ವೀರವತ್ತಾಗಿ ಬರೆಯುವುದು ಪತ್ರಿಕೋದ್ಯಮಿ ಆಲೂರ ಅವರ ಗಡ್ಡೀಲಿಯಾಗಿದೆಯೆಂದು ಹೇಳಬೇಕು.

ಪತ್ರಿಕೆಗಳಲ್ಲಿ ತಮ್ಮ ಸಂಪಾದಕೀಯ ಜೀವನದ ಬಗ್ಗೆ ಆಲೂರ ಅವರು ಹೇಳಿದುದು ಹೀಗಿದೆ - “ಸಂಪಾದಕನಾಗಿ ನಾನು ಮಾಡಿದ ವಾಜ್ಯಯ ಸೇವೆಯಲ್ಲಿ ಒಂದು ವಿಶೇಷವಿದೆ. ಆದೇನೆಂದರೆ- ನಾನು ನನ್ನ ಸ್ಥಾವರದಂತೆ ಅದಷ್ಟು ಮತ್ತೀಗಿ ಮುಮ್ಮೊಳ್ಳೆದಲ್ಲಿ ನಿಂತು ಕೆಲಸ ಮಾಡದೆ ಹಿಮ್ಮೊಳ್ಳೆದಲ್ಲಿ ನಿಂತೇ ಕೆಲಸ ಮಾಡಿರುವೆನು. ಆದರೆ, ಪ್ರಸಂಗ ಒದಗಿದಾಗ ಅದರ ಯಾವಕ್ಕೂ ಭಾರವನ್ನು ಹೊರಲಿಕ್ಕೆ ಹಿಂದು-ಮುಂದೆ ನೋಡಿಲ್ಲ”<sup>5</sup>.

೨೦ ನೆಯ ಶತಮಾನದ ಆದಿ ಭಾಗದಲ್ಲಿದ್ದ ಕನ್ನಡ ಗದ್ದ ಸಾಹಿತ್ಯ ಹಾಗೂ ಪತ್ರಿಕೆಗಳಲ್ಲಿದ್ದ ಗದ್ದವನ್ನು ಸರಿಯಾಗಿ ಗಮನಿಸಿದಾಗ, ಆಲೂರ ಅವರ ಪತ್ರಿಕೆಗಳಲ್ಲಿ ಪ್ರಕಟವಾದ ಗಡ್ಡೀಲಿಯ ಮಹತ್ವವು ಕಂಡುಬರುವುದು.

ಆಲೂರ ವೆಂಕಟರಾಯರು ಪತ್ರಿಕೆ ವ್ಯವಸಾಯದಲ್ಲಿ ಕಿರೀಟಪ್ರಾಯವಾದ ಸಫಲತೆಯನ್ನು ಅನುಭವಿಸಿದ್ದು, ಅವರು ‘ಜಯ ಕನಾಟಕ’ದ ಕನಸು ನನಸಾದಾಗಿ! ತಾವೇ ಸಂಪಾದಕರಾಗಿ ಹಾಗೂ ಪ್ರಕಾಶಕರಾಗಿ ಗಣ್ಯ ರಿಂದ ಗಣ್ಯ ರವರೆಗೆ ಆಲೂರ ಅವರು ‘ಜಯ ಕನಾಟಕ’ ಮಾಸಪತ್ರಿಕೆಯನ್ನು ಪ್ರಕಟಿಸಿದರು. ಅಂದು ಭಾರತೀಯ ಮಾಸಪತ್ರಿಕೆಗಳಿಗಲ್ಲ ಆದ್ಯತಾಪ್ರಾಯವೇನಿಸುತ್ತಿರುವುದು ರಮಾನಂದ ಚಟ್ಟಜೀಯವರ ‘ಮಾಡನ್ ರಿವ್ಯೂ’, ‘ಜಯ ಕನಾಟಕ’ವು ಕನ್ನಡದ ‘ಮಾಡನ್ ರಿವ್ಯೂ’ ಎಂದು ಜನ ಅಭಿಪ್ರಾಯಪಟ್ಟಿಕೊಂಡರು.

ರಾಷ್ಟ್ರೀಯತ್ವದ ವಿಕಾಸ, ಕನಾಟಕತ್ವದ ಪ್ರಜ್ಞ ಸ್ವದೇಶಿ ಪ್ರಜ್ಞ - ಈ ಮೂರನ್ನು ಕನ್ನಡಿಗರಲ್ಲಿ ಉಂಟು ಮಾಡುವುದೇ ಈ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು.

ಆಲೂರ ಅವರು ಈ ಪತ್ರಿಕೆಗಳಲ್ಲಿ ಬರೆದ ‘ಬಿಡಿನುಡಿಗಳು’ ಈ ಉದ್ದೇಶದಿಂದ ಹೂಡಿದವಾಗಿವೆ. ಆದರೆ, ಈವರಗೂ ಈ ಲೇಖನಗಳ ಸಂಗ್ರಹ ಇನ್ನಿತಿ ಪ್ರಕಟವಾಗಿದ್ದರಿವುದು ಕನ್ನಡ ಸಾಹಿತ್ಯಕ್ಕೆ ಒಹು ದೊಡ್ಡ ಕೊರತೆ. ಉತ್ತಮ ಗದ್ಯ ಶೈಲಿಯಿಂದ ಕೂಡಿಕೊಂಡ ಈ ಲೇಖನಗಳು ಆಗಿನ ಕಾಲದ ವಾತಾವರಣವನ್ನು ಬಿಂಬಿಸುತ್ತವೆ.

‘ಜಯ ಕನಾಟಕ’ದ ಇನ್ನೊಂದು ವೈಶಿಷ್ಟ್ಯವೆಂದರೆ-ಕನಾಟಕದ ಎಲ್ಲ ಭಾಗಗಳ ಹೊಸ ಲೇಖಕರಿಗೆ ಆಲೂರ ಅವರು ಆಸ್ತಿಸುತ್ತಿರುವುದು. ಇದರಿಂದ ಅಪರೋಕ್ಷವಾಗಿ ಕನಾಟಕದ ತುಂಬಾ ಸಾಹಿತ್ಯದಲ್ಲಿ ನವಚ್ಯಿತನ್ನು ಮೂಡಿತು; ಹಾಗೂ ನವೋದಯ ಸಾಹಿತ್ಯಕ್ಕೆ ಆಸ್ತಿಸುತ್ತಿರುವುದು ಏಂಬುದನ್ನು ಗಮನಿಸುವಂತಿದೆ.

ಕಡೆಂಗೊಡ್ಡು, ಶಂಕರಭಟ್ಟ, ದೇವುದು, ತಿ.ತಾ.ಶರ್ಮಾ, ಮುಳಿಯ ತಿಮ್ಮಪ್ಪಯ್ಯ, ಫ.ಗು.ಹಳಕಟ್ಟಿ, ಹುಯಿಲಗೋಳ ನಾರಾಯಣರಾವ್, ಹಡೇಕರ ಮಂಜಪ್ಪ, ಅ.ನ.ಕೃಷ್ಣರಾವ್, ಜಯಮ್ಮೆ ಮ್ಮೆಸೂರು ಹೀಗೆ ನಾಡಿನಾಡ್ಯಂತದ ಲೇಖಕರಲ್ಲಿ ‘ಜಯ ಕನಾಟಕ’ದಿಂದ ಪ್ರಮ್ಮಾತಿ ಪಡೆದರು. ಮುಂದೆ ಸಾಹಿತ್ಯದ ದಿಗ್ಭಜಗಳಿಂದ ಖ್ಯಾತಿವೆತ್ತೆ ಮಹಾಕವಿ ಪುವೆಂಪು, ವರಕವಿ ದ.ಡಾ.ಬೋಂಡ್ರೆ, ಎಲ್ಲರೂ ಸಾಹಿತ್ಯಲೋಕದಲ್ಲಿ ಬೆಳಕು ಕಂಡುದು ‘ಜಯ ಕನಾಟಕ’ ಮುಖ್ಯಾಂತರವಾಗಿ ಎಂದು ಹೇಳಬೇಕು. ‘ಗಳಿಯರ ಗುಂಟಿ’ನ ಲೇಖಕರು, ಸಾರಸ್ವತಲೋಕದ ಇನ್ನಿತರ ಸಾಹಿತಿಗಳು ‘ಜಯ ಕನಾಟಕ’ದ ಗರಡಿಯಲ್ಲಿಯೇ ತಯಾರಾದವರು. ಈ ಧೃಷ್ಟಿಯಿಂದ ಹೊಸ ಸಾಹಿತ್ಯದ ನಿರ್ಮಾಣಪಕರಲ್ಲಿ ಹಿರಿಯರಾದ ಆಲೂರ ವೆಂಕಟರಾಯರ ಸ್ಥಾನವು ಹಿರಿದಾದುದು. ನವೋದಯ ಸಾಹಿತ್ಯಕ್ಕೆ ಹಿನ್ನೆಲೆ ಒದಗಿಸಿದವರು ಆಲೂರ ಅವರೇ; ‘ಕಶೋರಂಜಂಡ ವಾಣಿ’ ಎಂಬ ಕಾವ್ಯನಾಮದಿಂದ ಕುವೆಂಪು ಅವರು ತಮ್ಮ ಪ್ರಥಮ ಕವನಗಳನ್ನು ‘ಜಯ ಕನಾಟಕ’ದಲ್ಲಿ ಬರೆದಿರುವರು. ರಾಜರಂಜಂಡ ಅವರು ತಮ್ಮ ಪ್ರಥಮ ಕವನಗಳಲ್ಲಿ

ಒಂದನ್ನು ‘ಜಯ ಕನಾಡಕ’ಕ್ಕೆ ಪ್ರಕಟಣೆಗಾಗಿ ಶಾಸಿದಾಗ, ಆಲೂರ ಅವರು ಅದನ್ನು ಪ್ರಥಮ ಪ್ರಯಾಧಲ್ಲಿಯೇ ಪ್ರಕಟಿಸಿದರು. ಅದರಿಂದ ರಾಜರತ್ನ ಅವರಿಗೆ ಸಂತೋಷ ಹಾಗೂ ಅಫಾತ ಒಮ್ಮೆಯೇ ಉಂಟಾದವಂತೆ! ಈ ಘಟನೆ ರಾಜರತ್ನಂ ಅವರು ಖ್ಯಾತ ಸಾಹಿತ್ಯಾಗುವಂತೆ ಪ್ರೇರಣೆ ನೀಡಿತಂತೆ!

ಇಂದು ಕನ್ನಡ ಸಾಹಿತ್ಯಪ್ರವಂಚದಲ್ಲಿ ಒಳ್ಳೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವಂಥ ಬಹುತೇಕ ಜನ ಲೇಖಕ-ಸಾಹಿತ್ಯ-ಕವಿಗಳಿಗೆ ‘ಜಯ ಕನಾಡಕ’ ಪತ್ರಿಕೆ ಅಂದು ಪ್ರೇರಕಶಕ್ತಿಯಾಗಿತ್ತೆಂಬುದರಲ್ಲಿ ಸಂಶಯವಿಲ್ಲ.<sup>6</sup>

ಆಲೂರ ಅವರಿಗೆ ಇತಿಹಾಸದ ಕಡೆಗೆ ಒಲವು ಬಹಳ. ಅವರು ‘ಕನಾಡಕ ಇತಿಹಾಸ ಸಂಕೋಧನಾ ಮಂಡಳ’ವನ್ನು ಸ್ಥಾಪಿಸಿದರಲ್ಲದೆ, ‘ಪ್ರಾಚೀನ ಕನಾಡಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು (೧೯೨೭). ಇತಿಹಾಸಕರ್ತರು ರಾಷ್ಟ್ರೀಯವಾದತರಲ್ಲಿಭಾರ್ಯು ಎಂದು ತಿಳಿಸಿದರು.<sup>7</sup> ಇದರಲ್ಲಿಯೂ ಆಲೂರ ಅವರ ಗಡ್ಡಿಯಲ್ಲಿ ಕರ್ತೃತ್ಯಾಗಿದ್ದಿತು. “ಮೃತರಾಷ್ಟ್ರದಲ್ಲಿ ಚೈತನ್ಯವನ್ನು ಹುಟ್ಟಿಸಿ ಹೊಗಳಿಂದ ನರರನ್ನು ಕುಣಿಸಿ ಅವರಿಂದ ಉತ್ತಾಹಯಾತವಾದ ಉತ್ಸವಗಳನ್ನು ಮಾಡಿಸುವ ಮಾಂತ್ರಿಕ ವಿದ್ಯೆಯು ಈ ಇತಿಹಾಸ ವಿದ್ಯೆಯು.”<sup>8</sup> ಗಡ್ಡಿಯಲ್ಲಿ ಇಂಥ ಮಾಂತ್ರಿಕ ವಿದ್ಯೆಯನ್ನು ಅವರು ಸಾಧಿಸಿದ್ದರು.

ವಿಚಾರ ಸಾಹಿತ್ಯಕ್ಕೆ ಮಹತ್ವ ಕೊಡಬೇಕೆಂದು ಆಲೂರ ಅವರು ‘ನವಜೀವನ ಗ್ರಂಥಭಂಡಾರ’ ಎಂಬ ಪ್ರಕಾಶನವನ್ನು ಆರಂಭಿಸಿದರು. ೧೯೬೧ ರಲ್ಲಿ ‘ಅಕಾಶದೊಳಗಿನ ಅಧ್ಯಾತ್ಮ ಚಮತ್ವಾರಗಳು’ ಎಂಬ ಪಾಟೀಲ ತಿರುಮಲರಾಯರ ಗ್ರಂಥ ಪ್ರಕಟಿಸಾಯಿತು. ಗಹನವಾದ ವಿಷಯಗಳನ್ನು ಅಕ್ಷಯಸುಲಭವಾಗಿಯೂ ಮನೋರಂಜಕವಾಗಿಯೂ ತಿಳಿಹಿಸಿ ಕೊಡಬೇಕೆಂಬುದು ಈ ಗ್ರಂಥ ಭಂಡಾರದ ಉದ್ದೇಶವಾಗಿದ್ದಿತು. ಈ ಯೋಜನೆಯಲ್ಲಿ ಆದ್ಯ ರಂಗಾಚಾರ್ಯ (ಆಗ ಆರ್.ವಿ.ಹೆಗಿರಿದೂರ) ಪಂಡಿತ ತಾರಾನಾಥ,ಹಡೆಜರ ಮಂಜ್ವ ಮೊದಲಾದ ಶ್ರೀಷ್ಟಸಾಹಿತಿಗಳ ಮೂಲ ಕೃತಿಗಳು ಪ್ರಕಟಿಸಾಯಿವೆ. ಕನ್ನಡ ಸಾಹಿತ್ಯದಲ್ಲಿ ವಿಚಾರ ಸಾಹಿತ್ಯ ಕೃತಿಗಳಾಗಿ ಹುಟ್ಟಿ ಹಾಕಿದ ಮೊದಲಿಗರಲ್ಲಿ ಆಲೂರ ಅವರು ಅಗ್ರಗೌರಂದು ಹೇಳಬೇಕು.

ಸಂಪಾದಕರ್ತಾಗಿ ಪತ್ರಿಕೆ ಸಾಮೃಜ್ಯವನ್ನು ಆಲೂರ ಅವರು ಕಟ್ಟಿದ್ದರೂ, ಹೊಸ ಸಾಹಿತ್ಯದ ನಿರ್ಮಾಣಕ್ಕೆ ಅವರ ಪತ್ರಿಕೆ ವ್ಯವಸಾಯವು ಕೊಟ್ಟಿ ಅಮೂಲ್ಯವಾದ ಪ್ರೇರಣೆಯನ್ನು ಮರೆಯುವಂತಿಲ್ಲ. ಪತ್ರಿಕೆಗಳಾಗೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಆಲೂರ ಅವರೇ ಸೂಚಿಸಾಗಿ ಹೀಗೆ ಹೊಸಗನ್ನಡವನ್ನು ಹೇಗೆ ಬಳಸಬಹುದೆಂಬುದು ತಿಳಿಯಬಂದಿತು. ಪತ್ರಿಕೆಗಾರ

ಶಭ್ವಗಳನ್ನ ಹುಟ್ಟಿಸುವ ಟಿಂಕನಾಲೆಗಾರ; ಅಲ್ಲಿ ಅವುಗಳನ್ನ ಹುಟ್ಟಿಸಿ, ಪರೀಕ್ಷೆಸಿ ಬಳಿಕ ಅದನ್ನ ಮಾಸಪತ್ರಿಕೆಗೆ ತೆಗೆದುಕೊಳ್ಳತಕ್ಕುದ್ದು. ಅಲ್ಲಿಯೂ ದೃಢವಾಗಿ ನಿಂತ ಬಳಿಕ ಗ್ರಂಥಗಳಿಗೆ ಒಯ್ಯಬುದು”.<sup>9</sup>

ಆಲೂರ ಅವರು ತಮ್ಮ ಸಾಹಿತ್ಯ ಹಾಗೂ ಪತ್ರಿಕಾ ಪ್ರಪಂಚದಿಂದ ಕನ್ನಡಿಗರಲ್ಲಿ ಕನ್ನಡತ್ವ ಹುಟ್ಟಿಸಿದರು; ಕನ್ನಡ ನುಡಿಗೆ ಹೊಸ ಚೈತನ್ಯ ನೀಡಿದರು.<sup>10</sup>

## ಅಡಿ ಬಿಷ್ಪರೀಗಳು

1. ಮಾಧವ ಮಹಿಷಿ; ‘ಕುಲಪ್ರರೋಹಿತರು’, ಪ್ರ.135
2. ಆಲೂರ ವೆಂಟಪರಾವ್; ‘ಜೀವನ ಸ್ತುತಿಗಳು’, ಪ್ರ.140
3. ಅದೇ; ಪ್ರ. 140-145
4. ದಿವಾಕರ ರಂಗನಾಥ; ‘ಸರೀಯ ಮರಯಲ್ಲಿ’ (2ನೇ ಆವೃತ್ತಿ), ಪ್ರ.39
5. ಆಲೂರ ವೆಂಟಪರಾವ್; ‘ಜೀವನ ಸ್ತುತಿಗಳು’, ಪ್ರ.202,203
6. ಬಿ.ವಿ.ಗುಂಡೆಟ್ಟಿ; ‘ಆ.ಮೆ.ಜೀವನ ಹಾಗೂ ಶ್ರುತಿಗಳು’, ಪ್ರ.114
7. ಆಲೂರ ವೆಂಟಪರಾವ್; ‘ಪ್ರಾಚೀನ ಕನ್ನಾಡಕ’, ಸಂಪುಟ1 ಸಂಚಿಕೆ1 (1932)
8. ಅದೇ;
9. ಆಲೂರ ವೆಂಟಪರಾವ್; ‘ಜೀವನ ಸ್ತುತಿಗಳು’, ಪ್ರ.183, 184
10. ಕೆ. ಎಸ್. ದೇಶಪಾಂಡ; ‘ಆ.ಮೆ.’, ಪ್ರ.79

## ಇ.. ರಾಜಕಾರಣೀಯಾಗಿ

ಆಲೂರ ಅವರು ತಮ್ಮ ಸಾರ್ವಜನಿಕ ಜೀವನದ ಪ್ರಾರಂಭದಲ್ಲಿ ರಾಜಕಾರಣದಲ್ಲಿದ್ದರು. ತಮ್ಮ ಆತ್ಮಚರಿತ್ಯೆಯನ್ನು ಬರೆಯುತ್ತೆ ಆಲೂರ ಅವರು ತಮ್ಮ ರಾಜಕೀಯ ಜೀವನ ಗಣಂಜ ರಿಂದ ಗಣಂಜ ರವರೆಗೆ ಪ್ರಮುಖವಾಗಿರುವುದೆಂದೂ ಅನಂತರ ಆದಕ್ಕೆ ಅಪ್ಪು ಮಹತ್ವವನ್ನು ತಾವು ಕೊಟ್ಟಿಲ್ಲವೆಂದೂ ತಿಳಿಸಿರುವರು.<sup>1</sup> ಲೋಕ ಮನ್ಯ ಟಿಳಿಕರ ಪ್ರಭಾವ ಅವರಲ್ಲಿ ಆಗ ವಿಶೇಷವಾಗಿದ್ದಿತ್ತ. ವಿಷಯವನ್ನು ತಿಳಿದುಕೊಳ್ಳಬೇಕೀ ಆಫ್ಝಾಸ್ದ ಬಲವಿಲ್ಲದೆಯೇ ಆಲೂರ ಅವರು ಯಾವ ಚಿಟ್ಟುವರ್ಚಿಕೆಯನ್ನು ಸಾಗಿಸುತ್ತಿರಲಿಲ್ಲ. ದೇಶದ ಆಗು-ಹೋಗುಗಳನ್ನು ಅರಿತುಕೊಂಡು, ಅವರು ವಿವಿಧ ಪ್ರಸ್ತರಗಳನ್ನು ಕಣ್ಣಡದಲ್ಲಿ ಪ್ರಕಟಿಸಿದರು.

ರಾಜಕಾರಣದ ಜ್ಞಾನವನ್ನು ಸುಲಭವಾಗಿ ಕಣ್ಣಡ ಜನತೆಗೆ ಮಾಡಿಕೊಡುವುದಕ್ಕಾಗಿ ಆಲೂರ ಅವರು ಹೋಮರೂಲಿನ ಹನ್ನೆರಡು ಬೆಕ್ಕಬೆಕ್ಕು ಹೊತ್ತಿಗೆಗಳನ್ನು ಬರೆದುದಾಗಿ ಹೇಳಿದ್ದಾರೆ.<sup>2</sup> ಗಣರಾಜ್ಯ-ಗಳ ರಲ್ಲಿ ಅವರು ವಕೀಲಿಯನ್ನು ಮಾಡುತ್ತಿದ್ದರು; ಹೋಮರೂಲಿನ ಕನಾಡಿಕ ಶಾಖೆಯ ಕಾರ್ಯದರ್ಶಿಗಳೂ ಆಗಿದ್ದರು. ನ್ಯಾಯಾಲಯದಲ್ಲಿ ಬಿಡುವು ದೊರೆತಾಗ ವ್ಯಾಘರ ವಾಗಿ ಹರಿಸಿಹೊಡೆಯಬಾರದೆಂದು, ಅವರು ವಕೀಲರ ಕೋಕೆಯಲ್ಲಿಯೇ ತಮ್ಮೊಂದು ಸ್ಥಳ ಮಾಡಿಕೊಂಡು ಸ್ವರಾಜ್ಯದ ಆ ಹನ್ನೆರಡು ಹೊತ್ತಿಗೆಗಳನ್ನು ಬರೆದಿರುವರು.

ಗಣರಾಜ್ಯ-ಗಳ ರಲ್ಲಿ ಪ್ರಕಟವಾದ ಸ್ವರಾಜ್ಯದ ಏದು ಹೊತ್ತಿಗೆಗಳ ಹೆಸರು ಹೀಗಿವೆ- ‘ನಾವು ಈಗ ಬೇಡುವ ಸ್ವರಾಜ್ಯ’, ‘ಸ್ವರಾಜ್ಯವೆಂದರೇನು?’, ‘ಸ್ವರಾಜ್ಯ ವನ್ನೇ ಏಕೆ ಬೇಡುತ್ತೇವೆ?'; ‘ಮಿಕ್ಕ ಸುಧಾರಣೆಗಳ ನಿಷ್ಠಾತೆ’, ‘ಸ್ವರಾಜ್ಯವನ್ನು ಕೊಡದಿರುವುದಕ್ಕೆ ಹೇಳುವ ನೇವಗಳು’. ಇವುಗಳ ಸಾವಿರಾರು ಪ್ರತಿಗಳನ್ನು ಕನಾಡಿಕದ ತುಂಬಾ ಹಂಚಲಾಯಿತು. ಈ ಏದು ಪುಸ್ತಿಕೆಗಳ ಅನಂತರ, ಇನ್ನಿತರ

ಪ್ರಸ್ತುಕೆಗಳು ಮುದ್ರಣವಾಗಲಿಲ್ಲ. ಈ ಪಿದು ಪ್ರಸ್ತುಕೆಗಳ ಪ್ರಕ್ರಿಯೆ, ಕೊನೆಯ ಮೂರು ಲಭ್ಯವಿದ್ದು ಉಳಿದಾವ ಪ್ರಸ್ತೀಕೆಗಳಾಗಲಿ, ಹಷ್ಟಪ್ರತಿಗಳಾಗಲಿ ಇದೀಗ ಸಿಗುತ್ತಿಲ್ಲ.

ಅಸಂಖ್ಯಾತ ಸಾಮಾನ್ಯ ಜನರ ಮನೋಧರ್ಮವನ್ನು ಕಣ್ಣಿದುರಿಗೆ ಇಟ್ಟಿಕೊಂಡು ಈ ಪ್ರಸ್ತೀಕೆಗಳನ್ನು ರಚಿಸಿರುವುದು ವಿಶೇಷವಾದುದು; ನಿದಿಂಷ್ಟತೆಯು ಲೇಖಕರ ನಿಶ್ಚಯಾದ ವಿಚಾರಧಾರೆಯನ್ನು ಸ್ವಷ್ಟವಾಗಿಸುತ್ತದೆ; ಒದಗರು ಕೇಳಬಹುದಾದ ಪ್ರಶ್ನೆಗಳನ್ನು ಮೊದಲುತಾವೇ ಉಂಟಿಸಿಕೊಂಡು ಅವುಗಳಿಗೆ ಉತ್ತರಿಸುತ್ತ ಹೋಗುವ ಪದ್ಧತಿಯನ್ನೂ ಈ ಪ್ರಸ್ತೀಕೆಗಳಲ್ಲಿ ಮನಗಾಣಬಹುದು. ಜನಸಾಮಾನ್ಯರಿಗಾಗಿ ಪ್ರಸ್ತೀಕೆಗಳು ಇರುವುದರಿಂದ, ಇವುಗಳಲ್ಲಿಯ ಶೈಲಿಯೂ ಆದುಮಾತುಗಳಲ್ಲಿಯದು. ‘ಅಂದಾದುಂದಿ ರಾಷ್ಟ್ರ’, ‘ಹಾಿಕಾಲು ನಾಯಿಕಾಲಿನಂತೆ’, ‘ಸವಲತಿ’ ಹೀಗೆ ಇಂಥ ಅನೇಕ ಪದಗಳನ್ನು ಈ ಚಿಕ್ಕ ಗ್ರಂಥಗಳಲ್ಲಿ ಕಾಣಬಹುದು.

ಅಲೂರ ಅವರು ಹೊಸರೀತಿಯ ಗಡ್ಡಶೈಲಿಯನ್ನು ನಿಮಿಂಬಿಸಿದ್ದರಿಂದ, ಇರ್ ನೇಯ ಶತಮಾನದ ಗಡ್ಡಕ್ಕೂ ಇದಕ್ಕೂ ಅಂತರ ಕಂಡುಬರುತ್ತದೆ. ನವೋದಯ ಸಾಹಿತ್ಯದ ಗಡ್ಡದಲ್ಲಿ ಆದುಮಾತು ಸುಂದರವಾಗಿ ವ್ಯಕ್ತವಾಗಲು ಈ ಶೈಲಿ ಪುಟ ಕೊಟ್ಟಿದೆಯೆಂದೂ ಹೇಳಬಹುದು. ಜನಸಾಮಾನ್ಯರಿಗಾಗಿ ಸಾಹಿತ್ಯ ಇದರ ದಾರಿಯನ್ನು ಅಲೂರ ಅವರು ತೋರಿಸಿರುವರು.

ಇದಕ್ಕೂ ಒಂದು ಉದಾಹರಣೆ ನೋಡೋಣ. ಕೊನೆಕೊನೆಗೆ ‘ಸಾರಾಂಶವೇ ನೆಂದರೆ’ ಎಂದು ಬರೆಯುವುದು ಆಗಿನ ಎಲ್ಲ ಕೃತಿಗಳಲ್ಲಿ ಎದ್ದು ಕಾಣುವ ಪದ್ಧತಿ. ‘ಮಿಕ್ಕ ಸುಧಾರಣೆಗಳ ನಿಷ್ಠಲತೆ’ಯಲ್ಲಿ ಸಾರಾಂಶದಲ್ಲಿ ಹೀಗೆ ಹೇಳಿದೆ.—“ಇಷ್ಟುದಿನ ನಾವು ಯಾರನ್ನು ಬೇಡಬೇಕೋ ಅವರನ್ನು ಬೇಡಲಿಲ್ಲ, ಏನು ಬೇಡಬೇಕೋ ಅದನ್ನು ಬೇಡಲಿಲ್ಲ. ಹೀಗೆ ಬೇಡಬೇಕೋ ಹಾಗೆ ಬೇಡಲಿಲ್ಲ. ಆದುದರಿಂದಲೇ ನಂಮ್ಮು ಹಿಂದಿನ ಪ್ರಯತ್ನಗಳು ನಿಷ್ಠಲವಾದವು”.<sup>3</sup> ರಾಜಕೀಯ ಪ್ರಸ್ತೀಕೆಗಳಲ್ಲಿಯೂ ಸಾಹಿತ್ಯದ ಗುಣಾಂಶ ಯಾವ ರೀತಿಯದೆ ಎಂಬುದನ್ನು ಈ ಉದಾಹರಣೆಯಲ್ಲಿ ಮನಗಾಣಬಹುದು.

ಅಲೂರ ಅವರು ಕಟ್ಟು ಕನ್ನಡಾಭಿಮಾನಿಗಳಿಂದರೂ, ಅವರ ರಾಷ್ಟ್ರಭಿಮಾನ ಎಳ್ಳಾಗ್ನ್ಯ ಕಡಿಮೆಯಿಲ್ಲ, ಅವರಿಗೆ ಕನ್ನಡಾಭಿಮಾನ ಹಾಗೂ ರಾಷ್ಟ್ರಭಿಮಾನ ಎರಡು ಕಣ್ಣಗಳಿಧ್ಯಂತೆ.

ಅಲೂರ ಅವರ ರಾಷ್ಟ್ರಭಿಮಾನವನ್ನು ಸರಿಯಾಗಿ ಅರಿಯಲು ಇರ್ಲಿ, ಪ್ರಕಟವಾದ ಅವರ ‘ರಾಷ್ಟ್ರೀಯತ್ವದ ಮೀಮಾಂಸೆ’ ಗ್ರಂಥವನ್ನು ನೋಡಬೇಕು. ಅಲೂರ ಅವರು ಈಗಿನ ಹಲವು ಸಾಹಿತ್ಯಗಳಿಂತೆ ಅಂಕಣಕಾರರೂ ಆಹುದು. ಇರ್ ರಿಂದಲೇ ಅವರು ರಾಷ್ಟ್ರೀಯತ್ವವನ್ನು ಕುರಿತು ಬೇರೆ ಬೇರೆ ಲೇಖನಗಳನ್ನು ‘ಕರ್ಮವೀರ’ದಲ್ಲಿ ಪ್ರಕಟಿಸುತ್ತ ಬಂದರು. ಆ ಲೇಖನಗಳ ಸಂಕಲನವೇ ‘ರಾಷ್ಟ್ರೀಯತ್ವದ ಮೀಮಾಂಸೆ’ ಎಂಬ ನೂರು ಪುಟಗಳ ಗ್ರಂಥ.

ಈ ರಾಷ್ಟ್ರೀಯತ್ವದ ಮೀಮಾಂಸೆಗೆ ವೇದಾಂತ ಸಿದ್ಧಾಂತ ತತ್ವವೇ ತಳಹದಿಯಾಗಿದೆ. ಜೀವನದಲ್ಲಿ ಅಹಂಕಾರ ತತ್ತ್ವಕ್ಕೆ ಯಾವ ಸ್ಥಾನವುಂಟೋ ಅದೇ ಸಾಫ್ತವು ರಾಷ್ಟ್ರ ಸೃಷ್ಟಿಯಲ್ಲಿ ರಾಷ್ಟ್ರೀಯತ್ವಕ್ಕೆ ಇರುತ್ತದೆ. ಅಹಂಕಾರದ ಉಗಮವು ಸ್ಥಾಫ್ರದಲ್ಲಿ ಅಗಿದ್ದರೂ ಅದು ಪರಮಾರ್ಥದಲ್ಲಿ ಕೊನೆಮುಟ್ಟಿತ್ತದೆ. ರಾಷ್ಟ್ರೀಯತ್ವವನ್ನು ಅಧವಾ ಈ ಅಹಂಕಾರವನ್ನು ಆಲೂರ ಅವರು ಒಂದು ನದಿಗೆ ಹೋಲಿಸಿದ್ದಾರೆ.<sup>4</sup> ಕೊನೆಗೆ ಅದು ಸರ್ವಭೂತ ಹಿತ ಸಮುದ್ರಕ್ಕೆ ಹೋಗಿ ಕೂಡುತ್ತದೆ. ರಾಷ್ಟ್ರೀಯತ್ವದ ಅಹಂಕಾರ ತತ್ತ್ವ ತಾಮಸವಾಗಿರದೆ, ಸಾತ್ತಿಕವಾಗಿದ್ದು, ಉದಾತ್ಮವು ಅಗಿದೆ.

ಭಾರತಕ್ಕೆ ಒಂದೇ ಧರ್ಮ, ಒಂದೇ ಭಾಷೆ, ಒಂದೇ ವಂಶ ಇವು ಇಲ್ಲದಿರುವುದರಿಂದ ಭಾರತದಲ್ಲಿ ರಾಷ್ಟ್ರೀಯತ್ವಯ ಕೂರತೆ ಇದೆಯೆಂದು ಅನೇಕರು ಪ್ರಾಮಾಣಿಕವಾಗಿ ನಂಬುತ್ತಾರೆ. ಅದರೆ ಇದನ್ನು ಆಲೂರ ಅವರು ನಂಬುವುದಿಲ್ಲ. ಇದು ತಪ್ಪ ಕಲ್ಪನೆಯೆಂದು ಅವರು ಸೃಷ್ಟಿಕರಿಸುತ್ತೇ ವಿವಿಧತೆಯಲ್ಲಿಯೂ ಏಕತೆ ಕಾಣುವುದು ಭಾರತೀಯ ಸಂಸ್ಕೃತಿಯ ಪೈಶ್ಚಿಷ್ವವೆಂದು ತಿಳಿಸಿರುವರು. ಈ ವಿವಿಧತೆಯನ್ನು ಎದುರಿಸಿ ಬಕ್ಕವನ್ನು ತೋರಿಸುವವನೇ ಧೀರನು. ಇದರಿಂದ ನಮ್ಮ ದೇಶಕ್ಕೆ ಗಂಡು ರಾಷ್ಟ್ರೀಯತ್ವ ಅತ್ಯವಶ್ಯ. ಈ ವಿಚಾರವನ್ನು ಕುರಿತು ಆಲೂರ ಅವರು ಹೇಳಿದುದು ಹೇಗೆದೆ:

“ನಮ್ಮ ದೇಶಕ್ಕೆ ಬೇಕಾಗಿರುವುದು ಗಂಡು ರಾಷ್ಟ್ರೀಯತ್ವವು; ಅಳುಬುರುಕ ರಾಷ್ಟ್ರೀಯತ್ವವಲ್ಲ, ಅನ್ನದು ಜಾತಿ, ಮತ, ಪಂಥ, ಭಾಷೆ ಇವುಗಳ ವಿಷಯದಲ್ಲಿ ಎಷ್ಟೇ ಭಿನ್ನಭಿನ್ನಾಯವ್ಯಾಳ್ಬವರಿದ್ದರೂ ಅವರಿಗೆ ಹಾಗೆ ಮತವನ್ನು ಅವಲಂಬಿ ಸಲಿಕ್ಕೆ ಸ್ವಾತಂತ್ಯವನ್ನು ಕೊಟ್ಟೂ, ಅವರ ದೇಶಾಭಿಮಾನದ ಉಪಯೋಗವನ್ನು ನಾನ ದೇಶಕ್ಕೆ ಮಾಡಿಕೊಳ್ಳುವೆನೆಂದು ಸಾರಿ ಹೇಳುವ ಗಂಡುಗಳಿಯು ಈಗ ಬೇಕಾಗಿದೆ.”<sup>5</sup>

ಆಲೂರ ಅವರ ಈ ಗಂಡು ರಾಷ್ಟ್ರೀಯತ್ವವು ಅತ್ಯಂತ ಉದಾತ್ಮವಾದ ತತ್ವವಾಗಿದೆ ಮತ್ತು ಭಾರತಕ್ಕೆ ಅತ್ಯಂತ ಯೋಗ್ಯವಾದ ರಾಷ್ಟ್ರೀಯತ್ವವಾಗಿದೆ.<sup>6</sup> ರಾಷ್ಟ್ರೀಯತ್ವಕ್ಕೆ ವಿರುದ್ಧವಾದುದು ಕನಾಡಕತ್ತವಲ್ಲ. ಕನಾಡಕಕ್ಕೆ ವಿರುದ್ಧವಾದುದು ನಿಜವಾದ ರಾಷ್ಟ್ರೀಯತ್ವವಲ್ಲ ಎಂದೂ ಆಲೂರ ಅವರು ಸ್ವಷ್ಟವಾಗಿ ನುಡಿದಿರುವರು.<sup>7</sup>

ಆಲೂರ ವೆಂಕಟರಾಯರು ಸಂಪ್ರದಾಯವಂತರು. ಸನಾತನ ಧರ್ಮಹಾಗೂ ಸಂಸ್ಕೃತಿಗಳಲ್ಲಿ ಅಚಲವಾದ ವಿಶ್ವಾಸವುಳ್ಳವರು. ರಾಷ್ಟ್ರೀಯತ್ವಯನ್ನು ಕುರಿತು ಅವರು ವಿಚಾರಿಸುತ್ತಿರುವಾಗ, ರಾಷ್ಟ್ರದ ಮುಖಿಂಡರಿಗೆ ಎಚ್ಚರಿಕೆಯ ಮಾತೊಂದನ್ನು ಬಹು ಸ್ವಷ್ಟವಾಗಿ ಹೇಳಿರುವರು: “ಅದಕಾರಣಾ, ನಮ್ಮ ಮುಖಿಂಡರಿಗೆ ನಾವು ಹೇಳುವ ದೇನೆಂದರೆ-ವರ್ಣಾಶ್ರಮಗಳನ್ನೆಲ್ಲ ಮುರಿದು, ಮೂರಾಖಚ್ಯೇಯನ್ನಾಗಿ ಮಾಡಿ, ಹಿಂದುಸ್ಥಾನದಲ್ಲಿ ಧರ್ಮದ್ವೌಂದು ಮುದ್ದೆಯನ್ನು ಮಾಡಿಬಿಡುವೆನೆಂಬ ಹವಾಸ ವನ್ನು ಬಿಟ್ಟಬಿಡಿರಿ. ಅದಕ್ಕೆ ಬದಲು ಈಗ ಮಿತಿಮೀರಿ ಬೆಳಿದು, ರಾಷ್ಟ್ರಕ್ಕೆ ಹಾನಿ

ಮಾಡುತ್ತಿರುವ ವಿವಿಧ ಪಂಥ ಮತ್ತು ಜೂತಿಗಳಲ್ಲಿ ರಾಷ್ಟ್ರೀಯತ್ವದ ಸೂತ್ರವನ್ನು ಹೇಳಿಸಿರಿ.”

ವಣಾಂಶಮದ ಬಗ್ಗೆ ಅಲೂರರು ಕೊಟ್ಟ ಹೇಳಿಕೆ ಆಧುನಿಕ ಕಾಲದಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು ಎಂಬುದು ಸಂಶಯಾಸ್ಪದ. ಅಲೂರರು ತಳಿದ ನಿಲುಮೆ ಏನೇ ಇರಲಿ, ಅವರು ತಮ್ಮ ಆ ಅನಿಸಿಕೆಗಳನ್ನು ಬಹು ಸ್ವಷ್ಟವಾಗಿ ಈಗಲೂ ನಿರ್ವಹಿಸಿರುವರು ಎಂಬುದು ಖಚಿತ. ಅವರ ರಾಷ್ಟ್ರೀಯತ್ವದ ವಿಚಾರವನ್ನು ಈಗಲೂ ಅನುಸರಿಸುವಂತಹದಿದೆ. ನಮ್ಮ ದೇಶದ ಏಳ್ಳಿ ಇಂಥ ರಾಷ್ಟ್ರೀಯತ್ವವನ್ನು ಹೇಳಿಸಿಸುವುದರಿಂದಲೇ ಸಾಧ್ಯವೆಂಬುದನ್ನು ನಾವು ನೆನಪಿನಲ್ಲಿ ದುವಂತಿದೆ.

ಅಲೂರ ಅವರ ವಿಚಾರ ಸಾಹಿತ್ಯದಲ್ಲಿ ನವೀನ ವಿಚಾರಗಳ ಜೊತೆಗೆ, ನಿಶಿರವಾದ ಅಭಿಪ್ರಾಯಗಳೂ ವ್ಯಕ್ತವಾಗಿರುವುದರಿಂದ ಹೋಸ ವಿಚಾರವಾದಿ ಲೇಖಕರಿಗೆ ಅವರ ಗ್ರಂಥಗಳು ಮಾರ್ಗದರ್ಶಕ ದೀಪಗಳಾಗಿ ಬೆಳಗಿವೆ.

ಪೌರಾಣಿಕ ಉದಾಹರಣೆಗಳನ್ನು ಕೊಟ್ಟು, ತಾವು ಪ್ರತಿಪಾದಿಸಬೇಕಾದ ವಿಷಯದಲ್ಲಿ ಕುತೂಹಲ ಕೆರಳಿಸುವುದೂ ಅಲೂರ ಅವರ ಕೃತಿಯಲ್ಲಿಯ ವ್ಯಾಖ್ಯಾ. ಅಂಜನೇಯನ ಹೃದಯವನ್ನು ಸೀಳಿದಾಗ ಅಲ್ಲಿ ‘ಶ್ರೀರಾಮ’ ಎಂಬ ಅಕ್ಷರಗಳು ಕಾಣುತ್ತಿದ್ದವಂತೆ. ಅದೇ ಪ್ರಕಾರ ನಮ್ಮ ಎದೆ ಸೀಳಿ ನೋಡಿದರೂ ‘ನಮಾದೀ ಭರತಭಾಮಿ’ ಎಂಬ ಅಕ್ಷರಗಳು ಎದ್ದು ಕಾಣುತ್ತಿರುತ್ತೇವು; ಇದೇ ಭಾರತದ ರಾಷ್ಟ್ರೀಯತ್ವ ಎಂದಿರುವರು. ರಾಸಕ್ರಿಡೆಯಲ್ಲಿ ಪ್ರತಿಯೊಬ್ಬು ಗೋಪಿಗೂ ಶ್ರೀಕೃಷ್ಣನು ತನ್ನ ಹತ್ತಿರವೇ ಇದ್ದಂತೆ ಕಾಣುತ್ತಿತ್ತಂತೆ! ಅದೇ ಮೇರೆಗೆ ಪ್ರತಿಯೊಂದು ರಾಜ್ಯವು ಈ ಕೃಷ್ಣನನ್ನು ತನ್ನ ಹತ್ತಿರ ಕಾಣಲೇಬೇಕು.

ಇಂಥ ಉದಾಹರಣೆಗಳು ಅಲೂರ ಅವರ ಕೃತಿಗಳಲ್ಲಿ ಸಾಹಿತ್ಯಕೆ ಮೌಲ್ಯವನ್ನು ಹೇಳಿಸಿವೆ. ಗ್ರಂಥಗಳಲ್ಲಿಯ ಶೈಲಿಯಂತೂ ಸಾಮಾನ್ಯ ಜನರಿಗೆ ತಿಳಿಯುವಂತಹದು. ಸಾಮಾನ್ಯ ಜನರ ಆದುನುಡುಗಳಿಂದೇ.

## ಅಡಿ ಒಪ್ಪಣಿಗಳು

1. ‘ಜೀವನ ಸ್ವತಿಗಳು’; ಪೃ.111
2. ಅದೇ; ಪೃ.118
3. ಅಲೂರ ವೆಂಕುರಾವ್; ‘ಮಿಕ್ಕ ಸುಧಾರಣೆಗಳ ನಿಶ್ವಲತೆ’ ಪೃ.16
4. ಅಲೂರ ವೆಂಕುರಾವ್; ‘ರಾಷ್ಟ್ರೀಯತ್ವದ ಮೀಮಾಂಸೆ’, ಪೃ.7
5. ಅದೇ; ಪೃ.82
6. ಚಿದಂಬರಾನಂದ; ‘ಕುಲಪ್ರಯೋಹಿತರು’, ಪೃ.100
7. ಅಲೂರ ವೆಂಕುರಾವ್; ‘ಕನಾಂಟಕ್ಕೆದ ಸೂತ್ರಗಳು’, ಪೃ.9

## ಬ. ಅನುವಾದ ಕೃತಿಗಳು ಹಾಗೂ ವಿಚಾರ ಸಾಹಿತ್ಯ

ಹತ್ತೊಂಬತ್ತನೇಯ ಶತಮಾನದ ಆದಿಭಾಗದಲ್ಲಿ ಕನ್ನಡದಲ್ಲಿ ವಿಚಾರ ಸಾಹಿತ್ಯದ ಕೋರತೆ ತೀವ್ರವಾಗಿದ್ದಿತು. ಕನ್ನಡ ನುಡಿಗೆ ಮೂಲ ನಿಧಿಗಳಂತಿರುವ ಉದ್ದೂಂಘಗಳು ಪ್ರಕಟವಾಗಬೇಕೆಂಬ ಮನೀಷ ಅಲೂರ ವೆಂಕಟಪರಾಯರದು. ಅದಕ್ಕಾಗಿ ಅವರು ಹಲವು ಅಭಿಮಾನಿಗಳ ಸಹಕಾರದಿಂದ ‘ಕನಾಟಕ ಗ್ರಂಥ ಪ್ರಸಾರಕ ಮಂಡಳ’ವೊಂದನ್ನು ಗಣ್ಯ ರಲ್ಲಿ ಸ್ಥಾಪಿಸಿದರು. ಈ ಮಂಡಳಕ್ಕಾಗಿ ಅವರು ಸ್ನಾತಃ ಹಲವು ವಿಚಾರ ಸಾಹಿತ್ಯದ ಗ್ರಂಥಗಳನ್ನೂ ಬರೆದರು.

ತಮ್ಮ ಆತ್ಮ ಚರಿತ್ರೆಯಲ್ಲಿ ಈ ಗ್ರಂಥಗಳ ಬಗ್ಗೆ ಅಲೂರ ಅವರು ಹೇಳಿದ್ದು ಹೇಗೆಂದೆ:

“ನಾನು ಸ್ನಾತಃ 1) ಶಿಕ್ಷಣ ಮೀಮಾಂಸೆ (Spensar’s Education); 2) ನೀತಿ ಮೀಮಾಂಸೆ (Aristotle’s Data of Ethics); 3) ಸ್ವತಂತ್ರ (Mill’s Liberty); 4) ಸುಖವೂ ಶಾಂತಿಯೂ ( Peace and Happiness) ಹೇಗೆ ನಾಲ್ಕು ಉದ್ದೂಂಘಗಳನ್ನೂ ಬರೆದೆ”.<sup>1</sup>

ಆದರೆ, ಇಂದು ನಮಗೆ ಲಭ್ಯವಿರುವ ಗ್ರಂಥಗಳೆಂದರೆ – ‘ಶಿಕ್ಷಣ ಮೀಮಾಂಸೆ’ ಹಾಗೂ ‘ಸುಖವೂ ಶಾಂತಿಯೂ’ ಈ ಎರಡೇ ಗ್ರಂಥಗಳು. ‘ಶಿಕ್ಷಣ ಮೀಮಾಂಸೆ’ ‘ಕನಾಟಕ ಗ್ರಂಥ ಪ್ರಸಾರಕ ಮಂಡಳ’ದ ಮೊದಲನೇಯ ಗ್ರಂಥ. ‘ಸುಖವೂ ಶಾಂತಿಯೂ’ ಪ್ರಸ್ತಾಕರ್ಥ ಒಂದೇರಡು ಪ್ರಕರಣಗಳು ಮಾತ್ರ ಗಣ್ಯ-ಎ ರಲ್ಲಿ ಬಾಪ್ರಾ ಸುಖುರಾಯರಿಂದ ‘ಕನಾಟಕ ಗ್ರಂಥಮಾಲೆ’ಯಲ್ಲಿ (ನಂ. ೪೯ ಹಾಗೂ ನಂ. ೬೧) ಮುದ್ರಣಗೊಂಡವು; ಮುಂದೆ ಅವರು ತೀರಿಕೊಂಡರು; ಮಿಕ್ಕ ಭಾಗ ಅವರಲ್ಲೇ ಉಳಿದುಹೋಯಿತು. ಮಿಕ್ಕ ಗ್ರಂಥಗಳು ಧೂಳು ತಿನ್ನುತ್ತೇ ಎಲ್ಲಿಲ್ಲಿಯೋ ಬಿಂದುವು.<sup>2</sup>

ತಮ್ಮ ಆತ್ಮ ಚರಿತ್ರೆಯಲ್ಲಿ ಅಲೂರ ಅವರು ಷಟ್ಕಮಾಡಿದ ಈ ಮಾತುಗಳು ಅಗನ ಕಾಲದ ಮುದ್ರಣದ ವ್ಯವಸ್ಥೆಯ ಬಗ್ಗೆಯೂ ತಿಳಿವಳಿಕೆ ನೀಡುತ್ತಿವೆ. ವಿಚಾರ ಸಾಹಿತ್ಯ ಕೃತಿಗಳ ಬಗ್ಗೆ ಅದೆಷ್ಟು ಅನಾಶ್ಚಿ!

ಅಲೂರ ಅವರು ತಾವು ಬರೆದ ಗ್ರಂಥಗಳೆಲ್ಲ ಮೂಲ ಇಂಗ್ಲೀಷ್ ಭಾಷೆಯ ಗ್ರಂಥದ ಅನುವಾದಗಳು ಎನ್ನುವಂತೆ ತಿಳಿಸಿರುವರು. ನಿಜವಾಗಿಯೂ, ‘ಶ್ರೀಕೃಣ ಮೀಮಾಂಸೆ’ ಮಾತ್ರ ಅನುವಾದ ಗ್ರಂಥವಂದು ತೋರುತ್ತದೆ. ಆದರೆ, ಇದನ್ನು ರೂಪಾಂತರ ಕೃತಿ ಎಂದು ಕರೆಯುವುದೇ ಲೇಸು.

ರೆಗಗ ರಲ್ಲಿ ಪ್ರಕಟವಾದ ‘ಶ್ರೀಕೃಣ ಮೀಮಾಂಸೆ’ಯು ಅಲೂರ ವೆಂಕಟರಾಯರು, ವೆಂಕಟೇಶ ನರಸಿಂಹ ಮಗದಾಳ ಅವರನ್ನು ಕೂಡಿಕೊಂಡು ಹಬಂಟ್ರ್ಯಾ ಸೈನ್ಹರ್ ಅವರ ‘ಎಚ್‌ಕೇಫ್‌ನ್’ ಎಂಬ ಗ್ರಂಥದ ಆಧಾರದಿಂದ ಬರೆದುಡಾಗಿದೆ. ಗ್ರಂಥದ ಮೌದಲ ಪುಟದಲ್ಲಿ ಹೀಗೆ ಕಾಣಿಸಿದ್ದರೂ, ‘ಶ್ರೀಕೃಣ ಮೀಮಾಂಸೆ’ ಒಂದು ಸ್ವತಂತ್ರ ಕೃತಿಯಂತಿದೆ. “ಮೂಲ ಸಿದ್ಧಾಂತಗಳಿಗೆ ತಿಲ ಮಾತ್ರವೂ ವ್ಯತ್ಯಾಸ ಬರದಂತೆ, ಈ ದೇಶದ ಸಮಾಜ ರಚನೆಗೂ ವಂಶಪರಂಪರೆಗೂ ಪರಿಚಿತವಾದ ಕೆಲವು ಉದಾಹರಣೆಗಳನ್ನು ಅಲ್ಲಲ್ಲಿ ಕೊಡಲೆತ್ತಿಸಿದ್ದೇವೆ”<sup>3</sup> ಎಂದು ರೂಪಾಂತರ ಕಾರರು ಹೇಳಿಕೊಂಡಿರುವರು.

ಉಪಯುಕ್ತವಾದ ಜ್ಞಾನವು ಹೇಗೆರಬೇಕೆಂಬುದನ್ನು ಮೌದಲು ವಿವರಿಸಿ, ಅನಂತರ ಮಾನಸಿಕ ಶ್ರೀಕೃಣ, ಸ್ನೇಹಿಕ ಶ್ರೀಕೃಣ ಹಾಗೂ ಶಾರೀರಿಕ ಶ್ರೀಕೃಣದ ಬಗ್ಗೆ ಬಹು . ವಿಸ್ತಾರವಾಗಿ ವಿವೇಚಿಸಲಾಗಿದೆ. ವಿದ್ಯಾರ್ಥಿಗಳಿಗೂ ಪಾಲಕರಿಗೂ ಈ ವಿಷಯದಲ್ಲಿ ಆಸಕ್ತಿಯಿರುವ ಇನ್ನಿತರರಿಗೂ ಅತ್ಯಂತ ಉಪಯುಕ್ತವಾದ ಗ್ರಂಥ ಇದಾಗಿದೆ. ಕನ್ನಡದಲ್ಲಿ ಇಂಥ ಗ್ರಂಥಗಳೇ ಆಗ ಇಲ್ಲವಾದ್ದರಿಂದ, ‘ಶ್ರೀಕೃಣ ಮೀಮಾಂಸೆ’ ಗ್ರಂಥಕ್ಕೆ ಇಮ್ಮುದಿ ಮಹತ್ವ ಪ್ರಾಪ್ತವಾಗಿದೆ.

ಈ ಗ್ರಂಥದಲ್ಲಿ ಬರುವ “ನಾವು ಹ್ಯಾಗೆ ಇರಬೇಕೆಂಬ ವಿಚಾರವನ್ನು ಮಾಡದೆ, ಹ್ಯಾಗೆ ಕಾಣಬೇಕೆಂಬ ವಿಚಾರವನ್ನೇ ಹಗಲಿರುಳು ಮಾಡುತ್ತಿರುತ್ತೇವೆ”<sup>4</sup> ಎಂಬ ವಾಕ್ಯವು ಅಲೂರ ಅವರ ಜೀವನಕ್ಕೆ ಮಾರ್ಗದರ್ಶಿಯಾಗಿದ್ದಿತು.

‘ಶ್ರೀಕೃಣ ಮೀಮಾಂಸೆ’ ರೂಪಾಂತರವಾದುದರಿಂದ, ಕನ್ನಡದ ಮೂಲ ಗ್ರಂಥವೇನ್ನುವಷ್ಟು ಅಭಿವೃತ್ತಿಯಲ್ಲಿ ಸಹಜತೆ ಇದೆ. ನಮ್ಮ ಬದುಕಿಗೆ ಹತ್ತಿರವಾದ ಉದಾಹರಣೆಗಳು ಇಲ್ಲಿದ್ದು, ಭಾಷಯೂ ಅತ್ಯಂತ ಸುಲಭವಾಗಿದೆ. ಅಲೂರ ಅವರ ಇತರ ಗ್ರಂಥಗಳಿಂದನೇ ಹೋಲಿಸಿದರೆ ಇಲ್ಲಿಯ ಗಡ್ಡ ಹೆಚ್ಚು ಸಮರ್ಪಣವಾದದ್ದೆಂದು ಅನ್ವಯಿಸುತ್ತದೆ.<sup>5</sup>

ತಮ್ಮ ಗ್ರಂಥದ ಬಗ್ಗೆ ಲೇಖಕರೇ ಹೇಳಿದುದು ಹೀಗಿದೆ—“ಸೈನ್ಯರ್ ಸಾಹೇಬರ ವಿಚಾರಗಳಿಂಬ ಕನ್ನಡಿಗೆ ಕನ್ನಡಕದ ಚೌಕಟ್ಟನ್ನು ಕೂಡಿಸಿದ್ದೇವಲ್ಲದೆ ಹಜ್ಜಿನದೇನೊ ಮಾಡಿಲ್ಲ.”<sup>6</sup>

ಮುಂದೆ ಇಂದೆ ರಲ್ಲಿ ಪ್ರಕಟವಾದ ‘ಗೀತಾ ರಹಸ್ಯ’ವು ಮೂತ್ರ ಅನುವಾದ ಗ್ರಂಥವೇ ಆಗಿದೆ. ಲೋಕಮಾನ್ಯ ಟಿಳಕರು ಮಂಡಾಲ ಸರೇಮನೆಯಲ್ಲಿರುವಾಗ ‘ಗೀತಾ ರಹಸ್ಯ’ವನ್ನು ಮೊದಲು ಮರಾಠಿಲ್ಲಿ ಆನಂತರ ಇಂಗ್ಲೀಷಿನಲ್ಲಿ ಬರೆದು ಮುಗಿಸಿದರು. ಇಂದೆ ರಲ್ಲಿ, ಸಾವಿರಕ್ಕೂ ಮಿಕ್ಕಿದ್ದ ಪ್ರತಿಗಳಷ್ಟಿರುವ ಲೋಕಮಾನ್ಯ ಟಿಳಕರ ಈ ಬೃಹತ್ ಗ್ರಂಥವು ಅತ್ಯಂತ ಮಹತ್ವಪೂರ್ಣವಾದುದು. ರಾಷ್ಟ್ರೀಯ ಜನಜಾಗ್ರತ್ತಿಯನ್ನೇ ಜೀವನೋದ್ಯೋಶ ಮಾಡಿಕೊಂಡಿದ್ದ ಟಿಳಕರು ಹೊಸ ಅಧ್ಯಾತ್ಮಿಕ ವಿವರಗಳ ಕೊಟ್ಟಿರುವರು. ವೈಜ್ಞಾನಿಕವಾಗಿ, ಸುವ್ಯವಸ್ಥಿತವಾಗಿ, ಜನಸಾಮಾನ್ಯರಿಗೂ ರೋಚಕವಾಗಿ ಇರುವ ಈ ಗ್ರಂಥ ಬಹುಬೇಗ ಪ್ರಚಾರಗೊಂಡಿತು. ಈ ಉದ್ಘಾಂಥವನ್ನು ಕನ್ನಡಿಸಲು ಯೋಗ್ಯರಿಂದರೆ ಆಲೂರರೂಭೂರೇ ಎಂದು ಸ್ವತಃ ಲೋಕಮಾನ್ಯ ಟಿಳಕರೇ ನಿಣಾಯಿಸಿ, ಈ ಮಹತ್ವಪೂರ್ಣವಾದ ಕಾರ್ಯವನ್ನು ಆಲೂರ ಅವರಿಗೆ ಒಳ್ಳಿಸಿಕೊಟ್ಟಿರು. ಇದು ಆಲೂರರಿಗೆ ಸಂದ ಪ್ರಥಮ ಹಾಗೂ ಆಭಾರತಪೂರ್ವ ಗೌರವ. ವರ್ತೇಲಿ ಉದ್ಯೋಗವನ್ನು ಆರುತ್ತಿಂಗಳ ಮಟ್ಟಿಗೆ ಬಿಂಬಿಸಿದರೂ ಈ ಭಾಷಾಂತರದ ಕೆಲಸ ಮಾಡಿಕೊಡಬೇಕೆಂದು ಟಿಳಕರು ಕೇಳಿಕೊಂಡಿದ್ದರು; ಹಾಗೂ ಆರು ತಿಂಗಳ ಆಧ್ಯಾತ್ಮಿಕ ಹಾನಿಯನ್ನು ತಾವು ಪೂರ್ವೇಸಿಕೊಡುವುದಾಗಿಯೂ ತಿಳಿಸಿದ್ದರು.

ಇಂಜಿ ರಲ್ಲಿ ಆಲೂರರು ಭಾಷಾಂತರವನ್ನು ಆರಂಭಿಸಿದರು. ಪ್ರಣೀಯಲ್ಲಿ ಹಲವಾರು ವರುಪ ಇದ್ದರಿಂದ ಅವರಿಗೆ ಮರಾಠ ಭಾಷೆ ಜೆನ್ನಾಗಿ ಬರುತ್ತಿತ್ತು. ಮೇಲಾಗಿ ಮೂಲತಃ ಆಲೂರ ಅವರು ಗೀತಾಪ್ರಯರಾಗಿ ಆಧ್ಯಾತ್ಮಾದಿಗಳೂ ಆಗಿದ್ದರು. ಆದ್ದರಿಂದ ಈ ಭಾಷಾಂತರ ಕೆಲಸ ಉತ್ತರಫರ್ದಾಯಕವಾಗಿದ್ದಿತು. ಕೇರಾರು ವಾಸುದೇವಾಚಾರ್ಯರೂ ಈ ಭಾಷಾಂತರ ಯೋಜನೆಯಲ್ಲಿ ನೇರವಾಗಲು ಒಷ್ಣದ್ದರಿಂದ, ಕೊನೆಯ ಗೀತಾಶ್ಲೋಕಗಳ ಅಧ್ಯಾತ್ಮವನ್ನು ಮರಾಠಿಯಿಂದ ಕನ್ನಡಿಕರಿಸಿ ಕೇರಾರು ವಾಸುದೇವಾಚಾರ್ಯ ಬರೆದರು.

ಇಂಜಿ ರಲ್ಲಿ ಆಲೂರರು ಭಾಷಾಂತರ ಕಾರ್ಯವನ್ನು ಕೈಗೆತ್ತಿಕೊಂಡಾಗ ಅವರೇನು ಕನ್ನಡ ಲೇಖಕರಲ್ಲಿ ಗ್ರಂಥರೇನಾಗಿರಲಿಲ್ಲ. ಮೈಸೂರು, ಮಂಗಳೂರುಗಳ ಕಡೆಗೆ ತಮ್ಮ ಕನ್ನಡ ಎಷ್ಟರ ಮಟ್ಟಿಗೆ ರುಚಿಸುವುದೋ ಎಂಬುದರಲ್ಲಿ ಅವರಿಗೆ ಸಂಶಯವಿದ್ದಿತು. ಆದ್ದರಿಂದ ಬಿ. ಎಂ. ಶ್ರೀಕಂರಯ್ಯ ಅವರಿಗೆ ತಮ್ಮ ಹಸ್ತಪ್ರತಿಯನ್ನು ತೋರಿಸಿ, ಅವರಿಂದ ತಮ್ಮ ಭಾಷಾಂತರ ಶೈಲಿಯ ಬಗ್ಗೆ ಆಲೂರರು ಸಮೃದ್ಧಿ ಪಡೆದರು.

ಅನೇಕ ಶಾಸ್ತ್ರೀಯ ಶಬ್ದಗಳಿಗೆ ಅಲೂರರು ಯೋಗ್ಯ ಪದಪ್ರಯೋಗ ಮಾಡಿರುವರು. ಲೋಕಮಾನ್ಯರ ಪ್ರೈಥಮಾದ, ನಿರಗ್ರಢವಾದ ಮರಾಠಿ ಶೈಲಿಗೆ ಯಾವ ರೀತಿಯಲ್ಲಿಯೂ ಕುಂದು ಬರದಂತೆ ಅಲೂರ ನೋಡಿಕೊಂಡಿರುವರು. “ಲೋಕಮಾನ್ಯರ ಆಜ್ಞಾನುಸಾರವಾಗಿ ನಾನು ಇದನ್ನು ಇದ್ದಕ್ಕಿದ್ದಂತೆಯೇ ಭಾವಾಂತರಿಸಿರುವೆನು. ಆದರೆ, ಕ್ಷಮ್ಮವಾಗಿ ತೋರಿದ ವಾಕ್ಯಗಳನ್ನು ಶಕ್ತಿವಿದ್ಧಮಟ್ಟಿಗೆ ಒಡೆದು ಸುಲಭವಾದ ವಾಕ್ಯಗಳನ್ನು ಹಾಕಿರುವೆನು”<sup>7</sup> ಎಂದು ಅಲೂರ ಅವರೇ ಹೇಳಿರುವರು.

‘ಗೀತಾರಹಸ್ಯ’ದ ಅರಂಭದಲ್ಲಿ ‘ಲೋಕಮಾನ್ಯರ ಸಂಕ್ಷಿಪ್ತ ಚರಿತ್ರೆ’ಯನ್ನು ಅಲೂರರು ತಾವೇ ಬರೆದಿದ್ದು ಇದು ಗೀತೆ ಪ್ರಾಚೀನವಾದ. ಲೋಕಮಾನ್ಯರು ಬದುಕಿರುವಾಗ ಅವರ ಜೀವನದಲ್ಲಿಯ ಹಲವಾರು ವೈಶಿಷ್ಟ್ಯಗಳನ್ನು ಎತ್ತಿ ಹಿಡಿದು ಬರೆದ ಈ ಲೇಖನ ಅಮೂಲ್ಯವಾಗಿದೆ. ಮಹತ್ವಾಂಶವಾದ ಅವರ ವ್ಯಕ್ತಿತ್ವವನ್ನು ಬಹು ಸ್ವಷ್ಟವಾಗಿ ಇಲ್ಲಿ ಚಿತ್ರಿಸಿದ್ದಾರೆ. ಒಂದೇ ಒಂದು ವರ್ಣದಲ್ಲಿ ಅಂದರೆ ಗೀರಾಜ ರಿಂದ ಗೀರಾಣ ರಲ್ಲಿ - ಈ ಬೃಹತ್ ಗ್ರಂಥದ ಭಾವಾಂತರವನ್ನು ಪೂರ್ಣಗೊಳಿಸಿದು ಅಲೂರರ ಕಾರ್ಯನಿಷ್ಠೆಯನ್ನು ಎತ್ತಿ ತೋರಿಸುತ್ತದೆ.

ಅಲೂರ ಅವರದು ಸೋಗಸಾದ ಭಾವಾಂತರ ಕಲೆ. “ಕನ್ನಡದಲ್ಲಿ ಶಾಸ್ತ್ರಗಢ್ಯ ಅಥವಾ ಗಂಭೀರ ವಿಚಾರ ಶೈಲಿಯೇ ಇಲ್ಲದಿದ್ದಾಗ ಭಾವಾಮಯೂಕದೆಯ ತೋಕ ತಪ್ಪದಂತೆ, ಸ್ವಲ್ಪವೂ ಗಡುಭಳ್ಳದ ಸಹಜ ಮನೋಜ್ಞ ಸಾಹಿತ್ಯ ಶೈಲಿಯಿಂದ ಆಡುಗನ್ನಡದ ಅಂದವುಳಿಯಿವಂತೆ ಹಾಗೂ ಮೂಲದ ವಿಚಾರ ಸತ್ಯವಾಣವಾಗಿ ಕನ್ನಡದಲ್ಲಿ ಪ್ರತಿಬಿಂಬಿಸುವಂತೆ - ಓದುಗನಿಗೆ ಇದು ಕನ್ನಡದಲ್ಲಿ ಬರೆದ ಸ್ವತಂತ್ರ ಗ್ರಂಥವೇ ಹೊರತು, ಮರಾಠಿಯಿಂದ ಅಕ್ಷರಶಃ ಮಾಡಿದ ಭಾವಾಂತರವೇಂಬ ಸುಳವೇ ತಿಳಿಯದವ್ಯು ಸೋಗಸಾಗಿ ಈ ಉದ್ದಂಧ ಕನ್ನಡದಲ್ಲಿ ಮೂಡಿಬಂದಿದೆ”.<sup>8</sup>

ದಿನಾಂಕ ಗೇ ಜುಲೈ ಗೀರಾಜ ರಂದು ಲೋಕಮಾನ್ಯರ ಖಾಸಗಿ ಕಾರ್ಯದಣಿಯ ಅಲೂರ ಅವರಿಗೆ ‘ಗೀತಾರಹಸ್ಯ’ದ ಭಾವಾಂತರಕಾರರ ಯೋಗ್ಯತೆಯ ಬಗ್ಗೆ ಬರೆದ ಪತ್ರದಲ್ಲಿ - “To express in his (Tilak's) words, he wants a man whose reputation must go with the translation”<sup>9</sup> ಎಂದು ಹೇಳಿರುವರು. ಅಲೂರ ಅವರು ಲೋಕಮಾನ್ಯರ ಈ ಮಾತಿಗೆ ತಕ್ಕ ನಿದರ್ಶನವೇ ಆಗಿದ್ದರು.

‘ಸುಖಿವೂ ಶಾಂತಿಯೂ’ ಇದು ಅನುವಾದ ಗ್ರಂಥವೇನಲ್ಲ, ಗೇಟಿಂ ರಲ್ಲಿ ಮೊದಲ ಭಾಗ, ಗೇಟಿಗ ರಲ್ಲಿ ಎರಡನೇಯ ಭಾಗ ಮುದ್ರಣಗೊಂಡಿವೆ. ಎರಡೂ ಭಾಗಗಳನ್ನು ಕೂಡಿಕೊಂಡ ಈ ಶ್ರೀತಿಯು ಚಿಂತನಿಲಾಳವಾದ ಒಂದು ಗ್ರಂಥವಾಗಿದೆ. ಸುಖ - ಶಾಂತಿಗಳು ದೊರಕುವುದಾದರೂ ಹೇಗೆ? ಧನ - ಕನಕಾದಿಗಳಿಧ್ಯರೆ,

ಆರೋಗ್ಯಭಾಗ್ಯವಿದ್ದರೆ, ಸನ್ಯಾಸದಿಂದ ನಡೆದರೆ, ಕೇತೇ, ಅಧಿಕಾರಗಳಿದ್ದರೆ ಸುಖ-ಶಾಂತಿ ಜೀವನದಲ್ಲಿ ಸಾಧ್ಯವಿದೆಯೇ? ಆಲೂರರು ಸುಖ-ಶಾಂತಿಗಳು ಆತಮೀನವಾದವು, ಕಷ್ಟ ಪಡದೆ ಸುಖ-ಶಾಂತಿ ದೊರಕಲಾರವು ಎಂದು ವಿವರಿಸುತ್ತಾರೆ. ಎರಡನೆಯ ಭಾಗದಲ್ಲಿ ಮನಸ್ಸು ಹಾಗೂ ಮಹತ್ವಕಾಂಕ್ಷೆಯ ಬಗ್ಗೆ ತಾತ್ಕಿಕ ವಿವೇಚನೆ ಇರುವುದು. ಸಂಸ್ಕೃತದ ಸುಪ್ರಸಿದ್ಧ ಶೈಲ್ಕರ್ಗಳನ್ನು, ಶಿವರಣಿರ ಹಾಗೂ ದಾಸರ ಉತ್ಕಿರ್ಗಳನ್ನು, ಶೈಕ್ಷಣಿಯರು ಹಾಗೂ ಇತರರ ಇಂಗ್ಲಿಷ್ ಗ್ರಂಥಗಳ ಅವರೆಣಿಕೆಗಳನ್ನು ಮತ್ತು ಪಾಶ್ಚಾತ್ಯ ದೇಶಗಳಲ್ಲಿಯ ಹಲವಾರು ವಿಚಾರವಾದಿಗಳ ಹೇಳಿಕೆಗಳನ್ನು ಆಲೂರರು ತಮ್ಮ ಪ್ರಬಂಧದಲ್ಲಿ ಕೊಡುತ್ತ ತಮ್ಮ ಕೃತಿ ಅರ್ಥವೂಣಿವಾಗುವಂತೆ ಮಾಡಿರುವರು. ಕೆಲವೊಂದು ಅಭಿಪ್ರಾಯಗಳು ಅಧಿನಿರ್ಕಿಗಿ ಒಪ್ಪಿತವಾಗೇ ಇದ್ದರೂ, ಅನೇಕ ವರುವಗಳ ಹಿಂದೆಯೇ ಬರದ ಇಂಥೊಂದು ಗ್ರಂಥಕ್ಕೆ ವಿಶೇಷ ಮನ್ಯಾನ್ಯಾಯದೆಯೆಂಬುದನ್ನು ಗಮನಿಸುವಂತಿದೆ.

“ಈ ಬಗೆಯ ಚಿಂತನೀಯಲತೆಯನ್ನೇ ಆಲೂರ ಅವರು ತಮ್ಮ ಬರಹಗಳಲ್ಲಿ ಮುಂದುವರಿಸಿದ್ದರೆ ಅವರು ಕನಾಟಕದ ಬಂಡುಂಡ್ ರಸೆಲ್ ಆಗಬಹುದಿತ್ತೇನೋ? ಈ ಗ್ರಂಥವನ್ನು ಓದುತ್ತಿರುವಂತೆ ರಸೆಲ್‌ರ The Conquest of Happiness ಎಂಬ ಗ್ರಂಥದ ನೆನಪು ಬಾರದ ಇರದು”<sup>10</sup> ಎಂಬುದಾಗಿ ಡಾ. ಗುರುಲಿಂಗ ಕಾಪಸೆ ಅಭಿಪ್ರಾಯಪಟ್ಟಿದ್ದಾರೆ. ಆಲೂರರು ಕೆಲವೇ ಕೃತಿ ರಚಿಸಿದ್ದರೂ ಅವರು ಒಬ್ಬ ಚಿಂತನೀಯ ಲೇಖಿಕರೆಂಬುದನ್ನು ಮಾನ್ಯ ಮಾಡುವಂತಿದೆ.

‘ಸುಖವೂ ಶಾಂತಿಯೂ’ ಈ ಗ್ರಂಥದ ಒಂದೆರಡು ಪ್ರಕರಣಗಳು ಮಾತ್ರ ಕನಾಟಕ ಗ್ರಂಥಮಾಲೆಯಲ್ಲಿ ಮುದ್ರಣಗೊಂಡಿವೆ ಎಂದು ಸ್ವಾತಃ ಆಲೂರ ಅವರೇ ಹೇಳಿರುವುದರಿಂದ,<sup>11</sup> ಪ್ರಕಾಶಗೊಂಡ ಕೃತಿಯು ಅಪ್ರಾಣವಿದೆಯೆಂದೇ ಹೇಳಬೇಕು.

ಆಲೂರ ವೆಂಕಟರಾಯರು ಕನ್ನಡದಲ್ಲಿ ವಿಚಾರ ಸಾಹಿತ್ಯದ ಪ್ರಚಾರಕ್ಕಾಗಿ ಸಹಕಾರ ಸಂಘವಾದ ‘ಗ್ರಂಥ ಪ್ರಸಾರಕ ಮಂಡಳ’ವನ್ನು ಸ್ಥಾಪಿಸಿದರು. ಮಾದರಿ ಗ್ರಂಥಗಳನ್ನು ಹೊರಡಿಸಬೇಕೆಂಬ ಸವಿಗಳನ್ನು ಕಂಡರು. ಆದರೆ ಅವರನ್ನು ಆ ಕಾಲದಲ್ಲಿ ಪ್ರೌಢಾಹಿರುವ ಅಭಿಮಾನಿಗಳು ವಿರಳವಾಗಿದ್ದರು. ಕಫೆ, ಕಾದಂಬರಿಗಳಿಗೇನೇ ಆಸ್ಕರಿದ್ದಿರುವಾಗ, ಇಂಥ ಗಂಭೀರ ಉದ್ಧಂಧಗಳನ್ನು ಕೊಂಡು ಓದುವವರಾದರೂ ಯಾರು? ಆಲೂರ ವೆಂಕಟರಾಯರಿಗೆ ನಿರಾಶೆಯೇ ಕಾದಿತ್ತು. “ಮುದ್ರಿಸಲು ಗ್ರಂಥಗಳೇ ಇಲ್ಲದ್ದರಿಂದ, ಮತ್ತೆ ಮತ್ತೆ ನನ್ನವೇ ಗ್ರಂಥಗಳನ್ನು ಮುದ್ರಿಸುವುದು ನನಗೆ ಇಷ್ಟವಾಗಿ ತೋರದ್ದರಿಂದ ಹಾಗೂ ಗ್ರಾಹಕರೂ ಶಿಗದಿದ್ದರಿಂದ, ಮಂಡಳವನ್ನು ಗುಡಚಾಪೆ ಕಟ್ಟಿದೆ”<sup>12</sup> ಎಂದು ಆಲೂರ ಅವರು ತಮ್ಮ ದುಃಖ ತೋಡಿಕೊಂಡಿರುವರು.

ಹೊಸಗನ್ನಡದಲ್ಲಿ ಹೊಸ ಸಾಹಿತ್ಯದಲ್ಲಿ ಎಲ್ಲ ತರಹದ ಗ್ರಂಥಗಳು ಮಟ್ಟಬೇಕೆಂಬುದೇ ಅಲೂರ ಅವರ ಆಶಾಂಕೆಯಾಗಿದ್ದಿತಷ್ಟೆ. ೧೯೦೮-೧೯೨೫ ಈ ವರುವಗಳಲ್ಲಿ ಅಲೂರ ಅವರು ತಮ್ಮ ಗುರಿಯನ್ನು ಸಾಧಿಸದೇ ಇದ್ದರೂ, ಅದರ ಪರಿಣಾಮ ಮುತ್ತೆ ಅನಂತರ ಕನ್ನಡ ಸಾಹಿತ್ಯದಲ್ಲಿ ಕಂಡಿದೆ. ದ.ಆ.ಬೋಲ್ಡೆ, ಅನಂದಕಂದ, ಹಲಸಂಗಿ ಚೆನ್ನಮಲ್ಲಪ್ಪ ಹೀಗೆ ಅಲೂರ ವೆಂಕಟರಾಯರ ಸಂಪರ್ಕವನ್ನು ಪಡೆದ ಅನೇಕ ಸಾಹಿತ್ಯ ಬರಹಗಳಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸುವಾಗ ತಾತ್ತ್ವಿಕ ಚಿಂತನೆ ಒಡಮೂಡಿದೆ. ಅವರ ನಾಟಕ, ಕಥೆ, ಕವನಗಳಲ್ಲಿ ವಿಚಾರಶೀಲತೆಯ ಅಂಶಗಳನ್ನು, ಅದರಿಂದ ನರ್ವೋದಯ ಸಾಹಿತ್ಯ ಪ್ರಪ್ರಗೊಂಡಿದೆ. ಶಂ.ಬಾ. ಜೋಣಿಯವರಂತೂ ಇಂಥ ಅಧ್ಯಯನವನ್ನೂ, ಸಂಶೋಧನೆಯನ್ನೂ ಮುಂದುವರಿಸಿ ವಿಚಾರ ಪರಿಪೂರ್ವ ಭೂಹತ್ತಾ ಗ್ರಂಥಗಳನ್ನು ರಚಿಸಿದ್ದಾರೆ. ಬುಲ್ಲಂ ಬಿಂದುಮಾಧವರು ಕೇವಲ ವಿಚಾರ ಸಾಹಿತ್ಯವನ್ನು ಪ್ರಕಟಿಸಲು ‘ಮಂಚಿನ ಬಳಿ’ ಎಂಬ ಗ್ರಂಥಮಾಲೆಯನ್ನು ಆರಂಭಿಸಿದರು. ಈಗಂತೂ ಎಲ್ಲಾ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಚಿಂತನಶೀಲ ಸಾಹಿತ್ಯವನ್ನು ಪ್ರಕಟಿಸುತ್ತಿವೆ.

ಈ ಹೀನ್ನೆಲೆಯಲ್ಲಿ ಮುಂಬರುವ ಶೈಫ್ಲಿ ವಿಚಾರಾತ್ಮಕ ಕನ್ನಡ ಕೃತಿಗಳಿಗೆ ಒಳ್ಳೆ ಅಡಿಪಾಯ ಹಾಕಿದವರು ಅಲೂರ ವೆಂಕಟರಾಯರು ಎಂಬುದನ್ನು ಮರೆಯುವಂತಿಲ್ಲ.

## ಅಡಿ ಉಪನಿಷತ್ತಿಗಳು

1. ಅಲೂರ ವೆಂಕಟರಾವ್; ‘ಜೀವನ ಸ್ವಂತಿಗಳು’, ಪ್ರ. 185
2. ಅದೇ; ಪ್ರ. 186
3. ಅಲೂರ ವೆಂಕಟರಾವ್; ‘ಶಿಕ್ಷಣ ಏಮಾಂಸೆ’, ಪ್ರಸ್ತಾವನೆ, ಪ್ರ.3
4. ಅದೇ; ಪ್ರ.8
5. ಡಾ. ಗುರುಲಿಂಗ ಕುಪ್ಪೆ; ‘ ಆ.ವೆಂ. ಜೀವನ ಹಾಗೂ ಕೃತಿಗಳು’, ಪ್ರ.27
6. ಅಲೂರ ವೆಂಕಟರಾವ್; ‘ಶಿಕ್ಷಣ ಏಮಾಂಸೆ’, ಪ್ರಸ್ತಾವನೆ, ಪ್ರ.3
7. ಅಲೂರ ವೆಂಕಟರಾವ್; ‘ಗೀತಾ ರಹಸ್ಯ’, ಮುನ್ನಡಿ, ಪ್ರ.34
8. ಡಾ.ಕೆ. ಕೃಷ್ಣಮೂರ್ತಿ; ‘ಆ.ವೆಂ.ಜೀವನ ಹಾಗೂ ಕೃತಿಗಳು’, ಪ್ರ.88
9. ಅಲೂರ ವೆಂಕಟರಾವ್; ‘ಜೀವನ ಸ್ವಂತಿಗಳು’ , ಪ್ರ.201
10. ಡಾ. ಗುರುಲಿಂಗ ಕುಪ್ಪೆ; ‘ಆ.ವೆಂ. ಜೀವನ ಹಾಗೂ ಕೃತಿಗಳು’ ಪ್ರ.22
11. ಅಲೂರ ವೆಂಕಟರಾವ್; ‘ಜೀವನ ಸ್ವಂತಿಗಳು’, ಪ್ರ.190
12. ಅದೇ; ಪ್ರ.186

## ಇ. ಕನಾಡಕತ್ತವೂ, ಆಲೂರ ವೆಂಕಟರಾಯರ ಸಾಹಿತ್ಯ ನಿರ್ಮಿತಿಯೂ

ಆಲೂರ ವೆಂಕಟರಾಯರ ಬರವಣಿಗೆಯ ಗುರಿ ಹೆಚ್ಚಿಗೆ ಕನಾಡಕತ್ತವೇ ಆಗಿದೆ. ‘ಕನ್ನಡಿಗರ ಕನಾಡಕತ್ತವೇ ಅತ್ಯಂತ ಅಭಿಮಾನಾಸ್ತಾದವಾದ ವಸ್ತುವು. ಕನಾಡಕ ಆದ್ಯ ಕರ್ತವ್ಯವು’<sup>1</sup> ಎಂದು ಅವರು ನೇರನಂಬಿದ್ದರು. ತಮ್ಮ ನಂಬಿಕೆಯಂತೆಯೇ ಅವರ ಬರಹಗಳು ಪ್ರಾರಂಭಿಸಿದಲೂ ಇವೆ.

ಆಲೂರ ಅವರು ಕಥೆ, ಕಾದಂಬರಿ, ನಾಟಕ ಬರೆದವರಲ್ಲ. ಅವರವು ವಿಚಾರಾತ್ಮಕ ಪ್ರಬಂಧಗಳೇ ಹೆಚ್ಚಿಗೆಯಿವೆ. ಆದರೂ ಅವರ ಮೊಟ್ಟೆ ಮೊದಲಿನ ಕೃತಿ ‘ಕನ್ನಡಿಗರ ಭೂಮನಿರಸನ’ (ಗಣಬ) ಎಂಬ ನಾಟಕ. ಈ ಚಿಕ್ಕ ಹೊತ್ತಿಗೆಯನ್ನು ಆಲೂರ ಅವರು ನರಸುಂದ ರಾಮರಾಯರ ಜೀತೆಗೆ ಬರದಿರುವರು. ಕಾಲ, ಕಾನ್ವೇರಿ, ಅಜಂತಾ, ವೇರೂಳ ಮುಂತಾದ ಹಿಂದೂಸಾಷಾಂಕದಲ್ಲಿಯೇ ಅತ್ಯಂತ ಪ್ರಸಿದ್ಧವಾದ ದೇವಾಲಯಗಳನ್ನು ಕಟ್ಟಿಸಿದವರು ನಮ್ಮ ಕನ್ನಡಿಗರೇ ಎಂಬುದನ್ನು ಹೇಳುವುದು ನಾಟಕದ ಉದ್ದೇಶವಾಗಿದೆ.<sup>2</sup> ತಮ್ಮ ಬರವಣಿಗೆಯ ಬಗ್ಗೆ ಆಲೂರ ಅವರೇ ಹೀಗೆ ಹೇಳಿರುವರು: ‘ಕನ್ನಡಿಗರ ಭೂಮನಿರಸನ’ವನ್ನು ಬರೆದುದು ಪರಭಾಷೆಯ ಮೋಹಕ್ಕೀಡಾಗಿರುವ ಕನ್ನಡಿಗರನ್ನು ಹೊಡೆದಬ್ಬಿಸುವುದಕ್ಕಾಗಿ ಮತ್ತು ಶಾಲೀಯ ವಿದ್ಯಾರ್ಥಿ ಸ್ತ್ರೀ ಪಾತ್ರವನ್ನು ವಹಿಸಿ, ಅಕಾಲದಲ್ಲಿ ಕಾಮವಿಹಾರಕ್ಕೊಳಗಾಗ ಒಬರದೆಂಬುದನ್ನು ತಿಳಿಸುವುದಕ್ಕಾಗಿ.’<sup>3</sup> ‘ಕನ್ನಡಿಗರ ಭೂಮನಿರಸನ’ವು ಶಾಲಾ ಮಹಿಳೆಗಳ ಬರೆದ ನಾಟಕ; ಆಗ ಸ್ತ್ರೀ ಪಾತ್ರಗಳನ್ನು ಗಂಡುಹುಡುಗರೇ ಮಾಡುತ್ತಿದ್ದರು.

ಈ ಕೃತಿಯ ಅನಂತರ ಆಲೂರ ಅವರು ಯಾವ ನಾಟಕಗಳನ್ನು ಬರೆದಿಲ್ಲ. ಆದರೆ, ಅವರಿಗೆ ನಾಟಕದಲ್ಲಿ ಆಸಕ್ತಿ ಇದ್ದಿತು. ‘ಜಯ ಕನಾಡಕ’ ಸಂಪಾದಕರಾಗಿ ಆಲೂರ ಅವರು ಸಾಹಿತ್ಯದ ಎಲ್ಲ ಚಟುವಟಿಕೆಗಳಲ್ಲಿಯೂ ಮ್ಗ್ಯಾರಿಯಿತಿದ್ದರು.

ಸುಪ್ರಸಿದ್ಧ ನಾಟಕಾರ ಶ್ರೀರಂಗ ಅವರನ್ನು ಮೊದಲು ಗುರುತಿಸಿದವರು ಆಲೂರ ಅವರಂದೇ ಹೇಳಬೇಕು. ಶ್ರೀರಂಗರು ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಬರೆದಿದ್ದ ‘ಸ್ವಾಭಾ ತಾಗ್’ ಎಂಬ ನಾಟಕದ ಹಷ್ಟಪ್ರತಿಯನ್ನು ಪರಿಶೀಲಿಸಲು ಆಲೂರ ವೆಂಕಟರಾಯರ ಕಡೆಗೆ ಕಳಿಸಿಕೊಟ್ಟಿದ್ದರಂತೆ; ಆಗ ಆದರ ಹೊನೆಯ ಪ್ರಯತ್ನದ ಮೇಲೆ ‘ಈ ಹುಡುಗ ಪ್ರಯತ್ನ ಮಾಡಿದರೆ ಮುಂದೆ ನಾಟಕಾರನಾಗಬಳ್ಳ’ ಎಂಬ ಶರಾ ಆಲೂರ ಅವರದು. ಆ ಶರಾದ ಪ್ರಭಾವ ಶ್ರೀರಂಗರ ಮನದಾಳದಲ್ಲಿ ದಟ್ಟವಾಗಿ ನೆಲೆಯೂರಿತ್ತಂತೆ.<sup>4</sup>

೧೯೦೫ ಮೇ ತಿಂಗಳಲ್ಲಿ ಆನೆಗೊಂದಿಯ ದಶನದಿಂದ ಆಲೂರ ಅವರ ಕರ್ನಾಟಕಪ್ರತ್ಯಾದ ಜಾಗೃತವಾಯಿತವೇ. ಮುಂದೆ ಅವರು ಆನೇಕ ಸಲ ಹಂಪಿಗೆ ತಾವು ಭೇಟ್ಟಿ ಕೊಡುವುದಲ್ಲದೆ, ವಿಕ್ಷೋರಿಯ (ಈಗ ವಿದ್ಯಾರಣ್ಯ) ಹಾಯಸ್ಕೂಲಿನ ವಿದ್ಯಾರ್ಥಿಗಳನ್ನು ಮುಂದೊಮ್ಮೆ ಕಡಪಾ ರಾಘವೇಂದ್ರರಾಯರಂಥ ಕನ್ನಡಿಗರನ್ನು ಕರೆದುಕೊಂಡು ಹೋದರು. ವಿದ್ಯಾರಣ್ಯರ ಮೂರ್ತಿ ಅಥವಾ ಕಲ್ಲಿನಲ್ಲಿ ಹೋರದ ಚಿತ್ರ ಮುಳ್ಳಕೊಂಡೆಯಲ್ಲಿ ಎಲ್ಲಿಯಾದರೂ ಸಿಗುತ್ತದೇನೋ ಎಂಬ ವಿಚಾರ ಆಲೂರ ಅವರದು. ೧೯೦೫ ರಲ್ಲಿ ಹಂಪಿಗೆ ನಾಲ್ಕನೆಯ ಸಲ ಹೋದಾಗ, ವಿರೂಪಾಕ್ಷ ದೇವಾಲಯದ ಸಭಾ ಮಂಟಪದಲ್ಲಿ ಮೇಲ್ನಡಿಗೆ ಇಂದ್ರ ಚಿತ್ರಪಟದಲ್ಲಿದ್ದ ಸ್ವಾಮಿ, ವಿದ್ಯಾರಣ್ಯ ಇರಬೇಕೆಂದು ಅವರು ನಿಷಾಯಿಸಿದರು. ಅನಂತರ ಅದು ಸರಿಯಲ್ಲವೇಂಬುದು ತಿಳಿದು ಒಂದದ್ದರಿಂದ ಆ ವಿಚಾರ ಕ್ಕೆ ಬಿಡಬೇಕಾಯಿತು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಲೂರ ಅವರಿಗೆ ವಿದ್ಯಾರಣ್ಯರ ಮೇಲಿನ ಅಭಿಮಾನ. ಈ ಒಂದು ಅಭಿಮಾನದಿಂದ ಅವರು ‘ವಿದ್ಯಾರಣ್ಯ ಚರಿತೆ’ ಎಂಬ ಪ್ರಸ್ತುತ ಬರೆದರು (೧೯೦೮). ವಿಜಯನಗರ ಸಿಂಹಾಸನ ಸ್ಥಾಪನಾಚಾರ್ಯರಾದ ವಿದ್ಯಾರಣ್ಯರ ಚರಿತೆ ಕನ್ನಡಿಗರಿಗೆ ಮಹತ್ವಪೂರ್ಣವಾಗಿದೆ. ವಿದ್ಯಾರಣ್ಯರು ರಾಜ್ಯವನ್ನು ಕಟ್ಟುವ ಕಾರ್ಯದಲ್ಲಿ, ಹಿಂದೂ ಧರ್ಮದ ಪುನರ್ಜ್ಞೋ ವನ ಕಾರ್ಯದಲ್ಲಿ, ಗ್ರಂಥಗಳನ್ನು ರಚಿಸುವ ಕಾರ್ಯದಲ್ಲಿ ಮಾಡಿದ ಆಧಾರಕೆಲಸವನ್ನು ಆಲೂರ ಅವರು ತುಂಬಿ ಹೃದಯದಿಂದ ಬಣ್ಣಿಸಿದ್ದಾರೆ. ಆಲೂರ ಅವರು ಒದುಕಿರುವಾಗಲೇ ಈ ಪ್ರಸ್ತುತದ ಪ್ರತಿಗಳು ಸಿಗದಂತಾದವು. ಆದರೆ ರಾಮಚಂದ್ರ ಹಯಗ್ರೀವ ಮಣಿರಕರ ಅವರು ಈ ಪ್ರಸ್ತುತದ ಅನುವಾದವನ್ನು ಮರಾಠಿಯಲ್ಲಿ ಮಾಡಿದ್ದು, ಅದರ ಹಲವೇ ಪ್ರತಿಗಳು ಲಭ್ಯವಿವೆ.

‘ವಿದ್ಯಾರಣ್ಯ ಚರಿತೆ’ ಕನ್ನಡ ಪ್ರಾಚೀನ ವ್ಯಾಖ್ಯಾನ ಮಹಾವಿಭೂತಿಗಳಾದ ವಿದ್ಯಾರಣ್ಯನ್ನು ಎಲ್ಲಕೂ ಮುಂಚೆ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿ ಚೆಕ್ಕಿ ಪ್ರಸ್ತುತ.೫ ಈ ಪ್ರಸ್ತುತವನ್ನು ಓದಿ, ಸ್ವಾತಿತ್ವಗೊಂಡ ಶಾಂತಕವಿಗಳು (ಸಕ್ಕರಿ ಚಾಳಾಚಾರ್ಯ) ‘ಶ್ರೀ ವಿದ್ಯಾರಣ್ಯ ವಿಜಯ’ ಎಂಬ ಕೀರ್ತನೆಯನ್ನು ಬರೆದು, ಅದನ್ನು ಪ್ರಕಟಿಸಿರುವರು. ಸ್ವತಃ ಶಾಂತಕವಿಗಳು ಕಾಲಲ್ಲಿ ಗಿಜ್ಞಾ ಕಟ್ಟಿಕೊಂಡು, ತಮ್ಮ ಮುಖ್ಯನ ವಯಸ್ಸನ್ನು ಮರೆತು, ಕರ್ನಾಟಕದಲ್ಲಿ ಆನೇಕ ಕಡೆಗಳಲ್ಲಿ ಈ ಕೀರ್ತನೆ

ಮಾಡಿರುವರು. ಇದರಿಂದ ಅಲೂರ ಅವರ ಗ್ರಂಥ ಕೀರ್ತನ ಸಾಹಿತ್ಯದ ನಿರ್ಮಿತಿಯಲ್ಲಿ ಎಪ್ಪು ಪರಿಷಾಮ ಬೀರಿದೆ ಎಂಬುದೂ ಮನದಷ್ಟುಗುವುದು. ಇದರಲ್ಲಿ ಮಹತ್ವದ ಸಂಗತಿಯೆಂದರೆ -‘ವಿದ್ಯಾರಣ್ಯ ವಿಜಯ’ವೂ ಗಣಗ ರಲ್ಯಿಯ ಕನ್ನಡಾಭಿಮಾನ ಇರದೇ ಇರುವ ಆ ಕಾಲದಲ್ಲಿ ಎರಡು ಮುದ್ರಣಗಳನ್ನು ಕಂಡಿರುವುದು. ಕನಾಟಕಕ್ಕೆ ಸಂಜೀವಿನ ಮಾತ್ರೆಯನ್ನು ಕೊಡಲು ಇಂಥ ಕೀರ್ತನೆಯ ಸಾಹಿತ್ಯ ಆಗ ಅವಶ್ಯಕವಾ ಆಗಿದ್ದಿತು.

“ರುಕ್ಖವಾದ ಇತಿಹಾಸದ ವಿಷಯವನ್ನು ಕಾವ್ಯಮಯವಾದ ಪುರಾಣ ಕೀರ್ತನ ಗಳಲ್ಲಿಯೂ, ನಾಟಕಗಳಲ್ಲಿಯೂ ರೂಪಾಂತರಿಸುವುದರಿಂದ, ಸಾಮಾನ್ಯ ಜನರಿಗೂ ಕೂಡ ಪೂರ್ವಜರ ಗತವೇಭವ ಸ್ವರಚಣೆಯಂತಾಗಿ ಮುಂದಿನ ವೈಭವವನ್ನು ಪಡೆಯುವುದಕ್ಕೆ ಅವರ ಮೈಯಭ್ಯಾಂತಿ ಬರುವದೆಂಬುದಕ್ಕೆ ಏನೂ ಸಂದೇಹವಿಲ್ಲ. ಕನಾಟಕದೋಳಿಗಿನ ಆಧುನಿಕ ಕವಿಗಳೂ ನಾಟಕಕರ್ತರೂ ಕೀರ್ತನಕಾರರೂ ಇತ್ತತ್ವದ ತಮ್ಮ ಮನಸ್ಸನ್ನು ಒಳಿಸ.....”<sup>6</sup> ಶ್ರೀಗಳನ್ನು ರಚಿಸಿ, ಕನ್ನಡ ವಾಬ್ಲೂ ವನ್ನು ಇತಿಹಾಸಪರವಾಗಿ ಮಾಡಬೇಕೆಂದು ಅಲೂರ ಅವರು ತಮ್ಮ ಇಚ್ಛೆಯನ್ನು ವ್ಯಕ್ತಮಾಡಿರುವರು.

“ನಮ್ಮ ಆಶಾವ್ಯಕವನ್ನು ಕೊಳ್ಳಲು ಬಿಡುವಂಥ ಹುಳಗಳನ್ನು ಕೊಲ್ಲಲು ಇತಿಹಾಸವೆ ಮದ್ದು”<sup>7</sup> ಎಂದು ನಂಬಿಕೊಂಡಿದ್ದ ಅಲೂರ ವೆಂಕಟರಾಯರು, ‘ಕನಾಟಕ ಗತವೇಭವ’ವನ್ನು ಬರೆದು ಪ್ರಕಟಿಸಿದರು. ಇದರ ಹಿನ್ನೆಲೆಯಾಗಿ ಪ್ರಸಂಗಪೂಂದು ನಡೆದುದನ್ನು ಸ್ಥಿರಸಬೇಕು.

ಕಳೆದ ಶತಮಾನದ ಕೊನೆಯ ಭಾಗದಲ್ಲಿ ಕನ್ನಡನಾಡಿನಲ್ಲಿ ಶಾಸನಗಳ ಶೋಧನೆ ಆರಂಭವಾದುದೇನೋ ನಿಜ. ಈ ಬೃಹತ್ ಕಾರ್ಯ ಸುಷ್ಟವೈಸಿತವಾಗಿ ಅಂದಿನ ಮೈಸೂರು ಸಂಸ್ಥಾನದಲ್ಲಿ ಪುರಾತತ್ವ ವಿಭಾಗದ ಮುಖ್ಯಾಧಿಕಾರಿಗಳಾಗಿದ್ದ ಬಿ. ಲೂಯಿ ರ್ಯಾಸ್ ಅವರ ಹಿರಿತನದಲ್ಲಿ ನಡೆಯಿತು. ಆದರೆ ಈ ಕಾರ್ಯವು ಉತ್ತರ ಕನಾಟಕದಲ್ಲಿ ಸುಸಂಘಟಿತವಾಗಿ ನಡೆಯಲಿಲ್ಲ. ಡಾ. ಛಿಟ್ಟರು ತಮ್ಮ ‘ಕನ್ನಡ ಜಿಲ್ಲೆಗಳ ಅರಸು ಮನೆನಗಳ್’ (Dynasties of Canarese Districts) ಎಂಬ ಗ್ರಂಥಕ್ಕೊನ್ನುಸುಗೆ ಉತ್ತರ ಕನಾಟಕ ಮತ್ತು ನಿಜಾಮ ಸಂಸ್ಥಾನದ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಿ, ಅನೇಕ ಶಾಸನಗಳನ್ನು ಸಂಗ್ರಹಿಸಿ, ಅವುಗಳ ಆಧಾರದಿಂದಲೇ ತಮ್ಮ ಗ್ರಂಥವನ್ನು ರಚಿಸಿದರು. ನಾ.ಶ್ರೀ. ರಾಜಪುರೋಹಿತ ಮೌದಲಾದ ಕೆಲವು ವಿದ್ಯಾಂಸರು ವೈಯಕ್ತಿಕ ಪ್ರಯತ್ನವಿಂದ ಶಾಸನಗಳ ಶೋಧನೆಯನ್ನು ಕ್ಷೇಂದ್ರಿಸಿದರು. ತಾವುಪಟ್ಟ, ಶಿಲಾಶಾಸನ, ನಾಣ್ಯ, ಹಳೆಯ ಒಲೆಗಿರಿ ಇವೆಲ್ಲವೂ ಹಾಳು ಹಂಪೆಯಂತೆಯೇ ಆಗೋಚರವಾದ ವೈಭವದಲ್ಲಿ ಎಲ್ಲಿಯೋ ಬಿದ್ದಿದ್ದವು. ಅಲೂರರು ಸ್ವಾಪ್ರಯತ್ನವಿಂದಲೇ ಕಡಪಾ ರಾಫ್ರೇಂಡ್ರಾಯರು ಹಾಗೂ ಇನ್ನಿತರರನ್ನು ಕೂಡಿಕೊಂಡು ಕನಾಟಕದ ಮೂಲೆ ಮೂಲೆಗಳಲ್ಲಿ ತಿರುಗಾಡಿ, ಕನಾಟಕದ ನಿಜವಾದ ಇತಿಹಾಸವನ್ನು ತಿಳಿಯಲು ಶ್ರಮಹಿಸಿದರು.

ಗಣಗಳ ರಲ್ಲಿ ಒಮ್ಮೆ ಅಲೂರಿಗೆ ಪುಣೆಯ ದೇಶಕ್ಕೂ ಹಾಲೀಜದಿಂದ ಉಪನ್ಯಾಸ ಕೊಡಲು ಆಮಂತ್ರಣ ಬಂದಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಆಲೂರ ಅವರು ‘The Glory of Karnatak’ (ಕರ್ನಾಟಕದ ಗತವೈಭವ) ಎಂಬ ವಿಷಯವನ್ನು ಅಯ್ಯುಹೊಂದು ಇಗ್ನೇಷದಲ್ಲಿ ಮಾಡಿದ್ದರು. ಸಭೆಯಲ್ಲಿ ಸೇರಿದ ಕನ್ನಡ ವಿದ್ಯಾರ್ಥಿಗಳಿಗೆ ಆಲೂರ ಅವರ ಭಾಷಣವನ್ನು ಕೇಳಿ ಎಂದಿಲ್ಲದ ಸ್ವಾತ್ಮಿಕ ಬಂದಿತು. ಅವರು ಕೊಡಲೇ ನಾರು ರೂಪಾಯಿ ಸಂಗೃಹಿಸಿ ಆಲೂರ ಅವರಿಗೆ ಸಮರ್ಪಿಸಿದರು.

ಸಾರ್ವಜನಿಕರಿಂದ ಬಂದ ಹಣವನ್ನು ಸಾರ್ವಜನಿಕರ ಹಿತಕ್ಕಾಗಿಯೇ ಬಳಸಬೇಕೆಂಬುದು ಆಲೂರ ಅವರ ಜೀವನದ ತತ್ವ. ಧಾರವಾಡಕ್ಕೆ ಬಂದು ತಮ್ಮ ಸ್ನೇಹಿತರ ನೇರವಿನಿಂದ ಅವರು ಅದೇ ವರುಷ (ಗಣಗಳು) ಆ ನೂರು ರೂಪಾಯಿಗಳಿಂದ ‘ಕರ್ನಾಟಕದ ಇತಿಹಾಸ ಸಂಶೋಧನ ಮಂಡಲ’ವನ್ನು ಸ್ಥಾಪಿಸಿದರು. ಮುಂದೆ ಇದೇ ಮಂಡಲದ ವರ್ತಿಯಿಂದ ‘ಕರ್ನಾಟಕದ ಗತವೈಭವ’ ಎಂಬ ಕೃತಿಯನ್ನು ಗಣಗಳ ರಲ್ಲಿ ಪ್ರಕಟಿಸಿದರು. ಪುಣೆಯಲ್ಲಿ ಮಾಡಿದ ಉಪನ್ಯಾಸವನ್ನೇ ವಿಸ್ತರಿಸಿ ಈ ಗ್ರಂಥದಲ್ಲಿ ಕೊಡಲಾಗಿದೆ.

ಆಲೂರ ಅವರ ‘ಕರ್ನಾಟಕದ ಗತವೈಭವ’ವು ಅಭ್ಯಾತಪೂರ್ವವಾದ ಕೃತಿ. ಆಲೂರ ವೆಂಕಟರಾಯರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಿರಂತರವಾಗಿ ಶ್ವಾತಿಯನ್ನು ಪಡೆದದ್ದು ಮುಖ್ಯವಾಗಿ ಈ ಗ್ರಂಥದಿಂದ. ಅಸಂಖ್ಯಾತ ಓದುಗರ ಮೆಟ್ಟಗೆಗೆ ಪಾತ್ರವಾಗಿ, ಅವರನ್ನು ಕನ್ನಡಾಭಿಮಾನದ ಪದ್ಧತಿ ಪಕ್ಷಿಂತರ ಮಾಡಿಕೊಂಡ ಶ್ರೀಯಸ್ಸು ಈ ಗ್ರಂಥಕ್ಕಿಂತಿ. ಕಡವಾ ರಾಘವೇಂದ್ರರಾಯರ ಜೀವನದಲ್ಲಿಯಂತೂ ‘ಕರ್ನಾಟಕ ಗತವೈಭವ’ವು ಅಧ್ಯಾತ ಕ್ರಾಂತಿ ಮಾಡಿತವೇ ಅಲ್ಲ, “ನಾನಿನ್ನ ನಿಮ್ಮ ಶಿಷ್ಟ” ಎಂದು ಆಲೂರ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರಂತೆ! <sup>8</sup>

ಹಾಗೂದರೆ ‘ಕರ್ನಾಟಕ ಗತವೈಭವ’ವು ರೋಮಾಂಚಕ ಕಾದಂಬರಿಯೇ? ಇತಿಹಾಸ ಕಥೆಯೇ? ಇತಿಹಾಸದಲ್ಲಿಯ ಪತ್ರೇದಾರಿ ವಿಷಯವೇ? ಯಾವುದಾದರೂ ಅಧ್ಯಾತ ಕಲೆಯಿಂದ ಕಾಡಿಕೊಂಡಿದೆಯೇ? ಏನೂ ಇಲ್ಲ. ಈ ಕೃತಿಯ ರಚನೆಯ ಬಗ್ಗೆ ಆಲೂರ ಅವರೇ ಹೇಳಿದ್ದು ಹೀಗಿದೆ:

“ಕರ್ನಾಟಕದ ಇತಿಹಾಸದೊಳಗಿನ ಚಿತ್ರಾಕಾರವಾದ ಹಲಕೆಲವು ಸಂಗತಿಗಳನ್ನು ಅನೇಕ ಪ್ರಸ್ತುಕಾರಿಗಳಿಂದ ಆರಿಸಿ ನಮಗೆ ತೋರಿದ ಕೆಲವು ವಿಧಾನಗಳನ್ನು ಅವುಗಳಲ್ಲಿ ಬೆರೆಸಿ, ಆ ಮಿಶ್ರಣವನ್ನು ಕಾಸಿ ಕರ್ನಾಟಕದ ಅಭಿಮಾನ ವೆಂಬ ಎರಕದಲ್ಲಿ ಕ್ಷೇತ್ರದಷ್ಟು ಮಟ್ಟಗೆ ಹೊಯ್ದು ಈ ಪ್ರಬಂಧವನ್ನು ರಚಿಸಲಾಗಿದೆ.”<sup>9</sup>

ಗೀತೆಯ ಮಾದರಿಯ ಮೇಲೆ ಗ್ರಂಥದಲ್ಲಿಯ ಪ್ರಕರಣಗಳನ್ನು ಯೋಚಿಸಲಾಗಿದೆ. ಮೊದಲಿನ ಎರಡು ಪ್ರಕರಣಗಳಲ್ಲಿ ವಿಷಾದಯೋಗವಿದೆ. ‘ಕನಾಡಕವು ಮೃತರಾಷ್ಟ್ರವೇ?’ ಎಂಬ ಎರಡನೆಯ ಪ್ರಕರಣದಲ್ಲಿಯ ಗದ್ಯಶೈಲಿಯು ಅತ್ಯಂತ ಆಕಷಣಕವಾಗಿದ್ದು, ಅನೇಕರಿಗೆ ಆ ಶೈಲಿಯು ಗುಂಗು ಹಿಡಿಸಿದೆ. ಮಾದರಿಗಾಗಿ ಈ ಕೆಲವು ವಾಕ್ಯಗಳನ್ನು ಪರಿಶೀಲಿಸಬಹುದು:

“ಕನ್ನಡಿಗರೇ, ನಾವು ನಿಮ್ಮ ಕೈಯಲ್ಲಿ ಕಡ್ಡೀ ಹೊಟ್ಟು ಸಾರಿ ದೂರಿ ಹೇಳುವುದೇನೆಂದರೆ, ನಮ್ಮ ಕನಾಡಕವು ಮೃತರಾಷ್ಟ್ರವಲ್ಲ, ಅದು ಜೀವಂತ ರಾಷ್ಟ್ರವು. ಅಪ್ಪೇಕೆ, ಅದೊಂದು ಪ್ರತಿಭಾಸಂಪನ್ಮಾದ ರಾಷ್ಟ್ರವು....

“‘ನಾನು ಕನ್ನಡಿಗನು’, ‘ಕನಾಡಕವು ನನ್ನ ನಾಡು’ ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಧೀರ್ಜಿತುವದಿಲ್ಲವೋ?, ಕನ್ನಡಕ್ಕೆ ಈಗ ಬಂದೊಡಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಿನೆಸುವುದಿಲ್ಲವೋ?, ತಳಮಳಸುವುದಿಲ್ಲವೋ? ರೋಮರಂಧ್ರಗಳಲ್ಲಿ ಕೂಡ ‘ಕನಾಡಕ’ವೆಂದು ಸೊಲ್ಲು ಹೊರಡುವುದಿಲ್ಲವೋ?, ಅದು ಹೃದಯವಲ್ಲ, ಕಲ್ಲಿನ ಬಂಡೆ! ದೇಹವಲ್ಲ, ಮೋಟು ಮರ! ಇಂಥ ಜ್ಯೇಷ್ಠನವಿಲ್ಲಿರುವ ಜನರಿಗೆ ಕಣ್ಣಿರುತ್ತಿರುವ ಆ ಕನ್ನಡ ತಾಯಿಯ ಗೋಳನಿಂದೇನು? ಕಳಬಿ ಬೀಳುತ್ತಿರುವ ಆ ಗುಡಿಗೋಪುರಗಳಿಂದೇನು?....ಕನ್ನಡಿಗರೇ, ನೀವು ಕನಾಡಕಾಭಮಾನ ದೇವತೆಯನ್ನು ಪ್ರಸನ್ನಿಕರಿಸಿಕೊಂಡು, ಅವಳ ಅಮರತ್ವವನ್ನು ಜ್ಞಾನದೃಷ್ಟಿಯಿಂದ ಕಂಡುಹಿಡಿದು, ಅವಳ ಇತಿಹಾಸವನ್ನು ಆದ್ಯಂತವಾಗಿ ಪರಿಶೀಲಿಸಿ, ಕನ್ನಡಿಗರೆಂಬ ನಿಮ್ಮ ಹೆಸರನ್ನು ಸಾಫ್ತೆಕಪಡಿಸಿಕೊಳ್ಳಿ.”<sup>10</sup>

ಇದೇ ರೀತಿಯ ಗದ್ಯಶೈಲಿ ಒಹಳಷ್ಟು ಪ್ರಕರಣಗಳಲ್ಲಿದೆ. ಕನಾಡಕದ ವಿಸ್ತಾರ, ಕನಾಡಕದ ವಿಭಾಗಿಗಳು, ಕನಾಡಕದ ಕಟ್ಟಡಗಳು, ಧಾರ್ಮಿಕ ಹಾಗೂ ವಾಜ್ಯರು ವೈಭವ ಮೊದಲಾದ ವಿಷಯಗಳನ್ನು ಕುರಿತು ಆಲೂರ ಅವರು ವಿವಿಧ ಪ್ರಕರಣಗಳಲ್ಲಿ ವಿವೇಚಿಸಿರುವರಲ್ಲದೆ, ಕನಾಡಕದಲ್ಲಿ ಆಳಿದ ರಾಜಮನೆತನಗಳ ಇತಿಹಾಸವನ್ನು ಅವರು ಕೊಟ್ಟಿರುವರು. ‘ಕನಾಡಕ ಗತವೈಭವ’ದ ಶ್ರುತಿಯ ಅನಂತರ, ಸಾಕಷ್ಟು ಸಂಶೋಧನೆಯಾಗಿದ್ದು ಆಲೂರ ಅವರು ಕೊಟ್ಟ ಕೆಲವು ವಿತಿಹಾಸಿಕ ಸಂಗತಿಗಳನ್ನು ಬದಲಿಸುವ ಅವಶ್ಯಕತೆಯಿದೆ. ಆದರೆ ಹೀಗೆ ಮಾಡುವುದರಿಂದ ಆಲೂರ ಅವರದೇ ವಿಶ್ವ ಶೈಲಿಗೆ ಕುಂಡು ಬರಬಾರದೆಂದು ಇತ್ತೀಚಿನ ಅಷ್ಟುಷ್ಟಿಯಲ್ಲಿ ದಾ. ಶ್ರಿನಿವಾಸ ರಿತ್ತಿ ಅವರು ‘ಪರಿಷ್ಕಾರ ಜ್ಞಾನಸಾಮಗ್ರಿ’ ಎಂಬ ಅನುವಾದವನ್ನು ಈ ಗ್ರಂಥಕ್ಕೆ ಜೋಡಿಸಿದ್ದಾರೆ.

ಗೀತೆಯು ಅಜುಂನನ ವಿಷಾದಯೋಗದಿಂದ ಆರಂಭವಾಗಿ, ಅಜುಂನನಿಗೆ ಜ್ಞಾನೋದಯವಾಗುವುದರಿಂದ ಮುಗಿಯುವಂತೆ, ‘ಕನಾಡಕ ಗತವೈಭವ’ದಲ್ಲಿಯೂ

ಕನಾಡಟತ್ವಜ್ಞ, ಆಲೂರ ವೆಂಕಟರಾಯರ ಸಾಹಿತ್ಯ ನಿರ್ಮಾತಿಯೂ 45

ಕನ್ನಡಿಗನ ಕನಾಡಟಕದ ಬಗೀನ ಅಜ್ಞಾನದ ಪರದೆ ಹರಿದು ಅವನಿಗೆ ಹೊನೆಗೆ ಕನಾಡಟಕ ವೈಭವ ದಿಗ್ರ್ಯಾಂತವಾಗಿ, ಈ ವೈಭವವನ್ನು ಉಳಿಸಿಕೊಳ್ಳಲಂತೆ ಅವನಿಗೆ ಪ್ರೇರಣ ದೂರೆಯುವುದು.

ಆಲೂರ ಅವರು ಬಹು ಜನಪ್ರಿಯವಾದ ‘ಕನಾಡಟಕ ಗತವೈಭವ’ದ ಗ್ರಂಥ ಬರಿ ಹಿಂದಿನ ಆಗುಹೋಗುಗಳನ್ನು ವಿವರಿಸುವಂಥದಲ್ಲ. “ಕೆಳಿನ ಭಾಷೆಯಿಂದ ಕನ್ನಡಿಗರ ಅಭಿಮಾನವನ್ನು ಬಡಿದ್ದಿಸಿ, ಹಿಂದಿನ ವೈಭವದ ಬೆಳಕನಲ್ಲಿ ಮುನ್ನಿಗಲು ಪ್ರೇರೇಪಿಸುವ ಗ್ರಂಥ.”<sup>11</sup>

ಕನ್ನಡಾಭಿಮಾನದ ಜೊತೆಗೆ ಗ್ರಂಥದ ಶೈಲಿಯೂ ಮಹತ್ವದ್ದಾಗಿದೆ. ‘ಇದರ ಶೈಲಿ ಹೊಸಗ್ನಡದ ಹೊಸತಿಲಲ್ಲಿ ಹಚ್ಚಿಟ್ಟ ವಿಶೇಷವಾದ ದೀವಿಗ’<sup>12</sup> ಎಂದು ದಾ. ರಂ.ಶ್ರೀ.ಮುಗಳಿ ಅಭಿಪ್ರಾಯಪಟ್ಟಿರುವರು.

ಇದೇನು ಇತಿಹಾಸ ಗ್ರಂಥವೇನಲ್ಲಿ ಆಲೂರ ಅವರು ಇತಿಹಾಸಕಾರರಾಗಿ ಆ ಕ್ಷೇತ್ರದಲ್ಲಿ ಖ್ಯಾತಪಡೆದವರೂ ಅಲ್ಲ. ಆದರೆ ಇದರಲ್ಲಿ ಇತಿಹಾಸ ಹಾಗೂ ಸಾಹಿತ್ಯಗಳ ಗುಣಾಂಶಗಳು ಸಮರಸವಾಗಿ ಕೂಡಿಕೊಂಡಿವೆ. “ಈ ಪ್ರಬಂಧವು ಇತಿಹಾಸದೇವಿಯ ಮಂದಿರಕ್ಕೆ ಹೋಗುವ ದಾರಿಯನ್ನು ತೋರಿಸುವ ಕೈಕಂಬವು. ಆ ಮಂದಿರದೊಳಗೆ ಪ್ರವೇಶಸತತಕ್ಕ ಮಹಾದ್ವಾರವನ್ನು ತೆರೆಯುವ ಕೆಲಸವು ಮುಂದಿನ ಇತಿಹಾಸ ಸಂಶೋಧಕರದು.....”<sup>13</sup>

ಕನ್ನಡಿಗನೇ, ಕನಾಡಟಕವನ್ನು ತುಚ್�ೀಕಿಸುತ್ತಿದ್ದು ಆ ಹಿಂದಿನ ಕಾಲದಲ್ಲಿ ಕನ್ನಡಿಗರ ಮನಸ್ಸು ಪರಿವರ್ತಿತವಾಗುವಂತಹ ಕಾರ್ಯದಲ್ಲಿ ‘ಕನಾಡಟಕ ಗತವೈಭವ’ ವಿಶೇಷವಾದ ಸಾಧನ ಮಾಡಿದಂತಾಗಿದೆ. ಧಾರವಾಡಕ್ಕೆ ಬಂದ ಒಂದೆರಡು ವರುಪಗಳಲ್ಲಿ ‘ಕನಾಡಟಕ ಗತವೈಭವ’ ನೋಡಲು ಶ್ರೀಮತಿ ಶಾಂತಾದೇವಿ ಮಾಳವಾಡರಿಗೆ ದೊರಕಿತಂತೆ. ಆಗ “ ‘ಕನಾಡಟಕ ಗತವೈಭವ’ ಓದಿದ ಮೇಲೆ ನನ್ನಲ್ಲಿ ನಾಡು-ನುಡಿಗಳ ಬಗೀಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಕುತೂಹಲವುಂಟಾಯಿತು”<sup>14</sup> ಎಂದು ಶ್ರೀಮತಿ ಶಾಂತಾದೇವಿ ನುಡಿದಿರುವರು. ಇದರಿಂದ ಈ ಗ್ರಂಥ ಎಷ್ಟು ಪರಿಜ್ಞಾಮಾರಿಯಾಗಿದ್ದಿತು ಎಂಬುದು ತಿಳಿಯುವುದು. ಶಿವರಾಮ ಕಾರಂತ, ಸೂರೂರು ರಾಮಸ್ವಾಮಿ ಅಯ್ಯಂಗಾರ, ರಂಗನಾಥ ದಿವಾಕರ ಹೀಗೆ ಇನ್ನೂ ಅನೇಕರು ಈ ಗ್ರಂಥವನ್ನು ಓದಿದ ನಂತರ ಕನ್ನಡಾಭಿಮಾನವನ್ನು ತಾಳಿ, ಕನ್ನಡ ಅಭ್ಯಾಸವನ್ನು ಆಳವಾಗಿ ಮಾಡಿ ಪುನಿತರಾಗಿದ್ದಾರೆ. ಇವರೆಲ್ಲರ ಜೀವನದ ಶ್ರೇಯಸ್ಸಿಗೆ ಮೂಲಕಾರಣ ‘ಕನಾಡಟಕ ಗತವೈಭವ’ವೆಂದು ಹೇಳಬಹುದು.

‘ಕನಾಡಟಕ ಗತವೈಭವ’ವನ್ನು ಪ್ರಕಟಿಸಿದ ಅನಂತರವೂ ಆಲೂರ ಅವರು ಕನಾಡಟಕದ ಇತಿಹಾಸವನ್ನು ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲಿ ಆಸಕ್ತರಾಗಿಯೇ

ಇದ್ದರು. ತಾವೇ ಸ್ಥಾಪಿಸಿದ ‘ಕನಾಡಟಕ ಇತಿಹಾಸ ಸಂಶೋಧನ ಮಂಡಲ’ದ ಮುಖಾಂತರವಾಗಿ ವಿವಿಧ ಚಟುವಟಿಕೆಗಳನ್ನು ಸಾಧಿಸಿದ್ದರು. ಅವರು ಎಷ್ಟೇ ಪ್ರಯೋಜಿಸಿದರೂ, ಅದು ಹೆಚ್ಚಿಗೆ ವ್ಯೇಹಕ್ಕಿಕೆಯೇ ಅಧ್ಯರಿಂದ ಇತಿಹಾಸವನ್ನು ತಿಳಿದುಹೊಳ್ಳುವ ನಾಧನ ಸಾಮಗ್ರಿ ಹೇಳಿಕೊಳ್ಳುವಪ್ಪು ಲಭ್ಯವಾಗಿರಲಿಲ್ಲ.

ಒಮ್ಮೆ ರಾಮರಾವ ಹುಕ್ಕೇರಿಯವರು ಆಲೂರ ಅವರಿಗೆ ಕನಾಡಟಕದ ವೀರರತ್ನಗಳು ವಿಷಯವಾಗಿ ಪ್ರಸ್ತರವೊಂದನ್ನು ಬರೆದುಕೊಡಲು ಕೇಳಿಕೊಂಡರು. ಇಂಥದೊಂದು ಗ್ರಂಥವನ್ನು ‘ಕನಾಡಟಕ ಶಿಕ್ಷಣ ಸಮಿತಿ’ಯ ಪರವಾಗಿ ರಾಮರಾವ ಹುಕ್ಕೇರಿಯವರಿಗೆ ಪ್ರಕಟಿಸಬೇಕಾಗಿದ್ದಿತ್ತು.

ಕನಾಡಟಕ ಇತಿಹಾಸದ ಬಗ್ಗೆ ಅಪೂರ್ವ ಅಭಿಮಾನವನ್ನು ತಾಳಿದ ಆಲೂರರು ಹೊಡಲೇ. ಕಾಯೋನ್‌ನ್ಯಾಲಿರಾಗಿ, ‘ಕನಾಡಟಕ ವೀರರತ್ನಗಳು’ ಎಂಬ ಗ್ರಂಥವನ್ನು ರಚಿಸಿದರು (ರ್ಜೀ.೧೦). ಈ ಕೃತಿಯಲ್ಲಿ ಸಾವಿರಾರು ವರುವಗಳ ಕನಾಡಟಕದ ಇತಿಹಾಸದಲ್ಲಿ ಪ್ರಜ್ಞಲಿಸಿದ ಹಲವಾರು ಕೆಳ್ಳಿದೆಯವರ ಚರಿತ್ರೆಗಳಿವೆ. ಮಯೂರವರು ನಿಂದ ಹಿಡಿದು ಒಬಿಷ್ಟನವರೆಗೂ ಒಟ್ಟು ಏಂ ರತ್ನಗಳನ್ನು ಆಲೂರ ಅವರು ಆಯ್ದು ಮಾಡಿರುವರು; ಅಕ್ಕಾದೇವಿ ಹಾಗೂ ಒಬಿಷ್ಟ ಈ ವೀರವನಿತೆಯರೂ ಇರುವರು. ಉಜ್ಜಲವಾದ ಇತಿಹಾಸದಲ್ಲಿ ನೂರಾರು ವೀರರು ಇರುವಾಗ, ಅವರಲ್ಲಿ ಯಾರನ್ನು ಅರಿಸಬೇಕು, ಯಾರನ್ನು ಬಿಡಬೇಕು ಎಂಬುದು ನಮಗೆ ತೋಚದ ಹೋಯಿತೆಂದು ಆಲೂರರು ತಿಳಿಸಿರುವರು. <sup>15</sup>

ನಾಲ್ಕನೇಯ ಶತಮಾನದಲ್ಲಿ ಮೊಟ್ಟಮೊದಲು ಕನ್ನಡ ರಾಜ್ಯವನ್ನು ಸ್ಥಾಪಿಸಿದವ ಮಯೂರವರು. ‘ಕನಾಡಟಕ ವೀರರತ್ನಗಳು’ ಕೃತಿಯಲ್ಲಿ ಮಯೂರವರು ನಡೆ ಮೊದಲ ವ್ಯಕ್ತಿಬಿತ್ತ. ಇವರ ಕಥೆಯಿಂದರೆ ಬುದ್ಧಿಭಲ ಮತ್ತು ತೋಳಬಿಲಗಳ ನಡುವಿನ ನಿರಂತರ ತಿಖ್ಕಟದ ಕಥೆ. ಅದನ್ನು ಅರ್ಥವತ್ತಾಗಿ ಆಲೂರ ಅವರು ಚಿತ್ರಿಸಿದ್ದಾರೆ. ಇದೇ ರೀತಿಯಾಗಿ ಚಾಲುಕ್ಯ, ರಾಷ್ಟ್ರಕೂಟ, ಗಂಗ, ಕಲ್ಬಾಳ ಹಾಗೂ ವಿಜಯನಗರ ರಾಜ್ಯದಲ್ಲಿಯ ಒಬ್ಬೊಬ್ಬ ಪರಾಕ್ರಮಿಯ ಕಾರ್ಯವನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ಸತ್ಯಾಶ್ರಯ ಪುಲಿಕೇಶಿ, ನೂರುಡಿ ತೈಲಪ, ಶೂರ ಹೊಯ್ಯಳ, ಚಾಲುಕ್ಯ ವಿಕ್ರಮ, ವಿಷ್ಣುವರ್ಧನ, ವೀರಬಲ್ಳಳಿ, ಕುಮಾರರಾಮ, ಕೃಷ್ಣದೇವರಾಯ, ಅಕ್ಕಾದೇವಿ, ಒಬಿಷ್ಟ ಮೊದಲಾದವರ ಚರಿತ್ರೆಗಳು ಬಂದಿವೆ.

ಸಾಮಾನ್ಯವಾಗಿ ‘ವ್ಯಕ್ತಿಬಿತ್ತ’ಗಳಲ್ಲಿ ಬರುವ ಹುಟ್ಟು, ಬಾಲ್ಯ, ಯೌವನ ಇತ್ಯಾದಿ ಹೀಗೆ ಸಂಗತಿಯ ವಿವರಗಳನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಪ್ರತಿಯೊಬ್ಬ ವೀರರ ಸಂಪೂರ್ಣ ಜೀವನಚರಿತ್ಯೆಯನ್ನು ಕೊಡುವ ಉದ್ದೇಶವೂ ಆಲೂರರಿಗೆ ಇರುವುದಿಲ್ಲ. ಗ್ರಂಥದ ಹೆಸರೇ ಸೂಚಿಸುವಂತೆ, ಪ್ರತಿಯೊಬ್ಬ ವ್ಯಕ್ತಿಯ ವೀರತನಕ್ಕೆ, ಕನ್ನಡ ನಾಡಿನ

ಕೇತೇಯನ್ನು ಮೇರೆಯಿಸುವ ಸಾಹಸ ಕೃತ್ಯಕ್ಕೆ ಈ ವ್ಯಕ್ತಿಚಿತ್ರಗಳಲ್ಲಿ ಪ್ರಾಧಾನ್ಯತೆ ಹೊಣ್ಟಿರುವುದು ಸ್ಪಷ್ಟವಿದೆ.

ವೀರರತ್ನಗಳಲ್ಲಿರುವ ವಿಶೇಷವಾದ ಗುಣಗಳನ್ನು ಗ್ರಹಿಸಿ, ಪ್ರತಿಯೊಬ್ಜು ಧೀರಂಗೆ ಅಕರ್ವಕ ವಿಶೇಷಣಗಳನ್ನು ತಲೆಬರಹದಲ್ಲಿಯೇ ಆಲೂರ ಅವರು ಹೊಣ್ಟಿರುವರು. ಮಯೂರವರ್ಮನನನ್ನು ‘ಅಭಿಮಾನ ಮೇರು’, ಸತ್ಯಾಶ್ರಯ ಪ್ರಲೇಖಿಯನ್ನು ‘ರಣರಂಗ ಶಾದೂಲ’, ಆಷಾದೇವಿಯನ್ನು ‘ರಣಭ್ರಿರವಿ’, ಒಬ್ಬೆಯನ್ನು ‘ಅರಿಶರಮದಿನಿ’, ಹೀಗೆಯೇ ಇರುವ ಈ ತಲೆಬರಹದ ವಿಶೇಷಣಗಳು ಓದುಗರಿಗೆ ನೂತನ ಶಕ್ತಿ ಸಂಜ್ಞಾರವನ್ನು ಮೂಡಿಸುವಂತಿದೆ.

ವ್ಯಕ್ತಿಚಿತ್ರದ ಆರಂಭದಲ್ಲಿ ಸಾಮಾನ್ಯವಾಗಿ ಹಲವು ಸಾಮಾನ್ಯ ವಿಚಾರಗಳನ್ನು ವ್ಯಕ್ತಮಾಡಿ, ಅನಂತರ ವಿಷಯ ಪ್ರವೇಶ ಮಾಡುವ ಮಾದರಿಯನ್ನು ಆಲೂರ ಅವರು ಅನುಸರಿಸಿರುವರು. ಉದಾಹರಣೆಗಾಗಿ, ‘ಧುರಧೀರನಾದ ಧುವ’ನಲ್ಲಿ ಆರಂಭದ ವಾಕ್ಯಗಳು ಹೀಗಿವೆ:

“ತಮ್ಮ ಜೀವನದ ಧ್ಯೇಯ ಸಾಧನೆಗೆ ಎಂತಹ ಎಡರುಗಳೊದಗಿದರೂ ಆ ಧ್ಯೇಯವನ್ನು ಧ್ವಣಿಯಿಂದ ಕಡಲಗೊಡದೆ ಧುವನಷ್ಟತ್ವದಂತೆ ಅದನ್ನು ನಿಶ್ಚಲವಾಗಿಟ್ಟುಕೊಂಡು ಅವ್ಯಾಹತವಾಗಿ ಸಾಗುವ ಧೀರೋದಾತ್ಮರು ಈ ಜಗತ್ತಿನಲ್ಲಿ ತೀರ ಸ್ವಲ್ಭ ಮಂದಿ. ಅರಸರಲ್ಲಿಯ ಈ ತರಹದವರು ಸಿಕ್ಕುವುದು ಮತ್ತುಮ್ಮೆ ವಿರಳ....”<sup>16</sup>

ಪ್ರಬಂಧಗಳನ್ನು ಬರೆಯುವಾಗ ನಡುನಡುವೆ ಆಲೂರ ಅವರು ಇದೇ ರೀತಿಯಾಗಿ ಹಲವಾರು ಸಾಮಾನ್ಯ ವಿಚಾರಗಳನ್ನು ವಿವರಿಸಿರುವುದು ಕಂಡು ಬರುತ್ತದೆ.

‘ಕನಾಡಕ ವೀರರತ್ನಗಳು’ ಇದರಲ್ಲಿಯ ಶೈಲಿಗೆ ವಿಶೇಷ ಮಹತ್ವವಿದೆ. “ವೀರರ ಸಂಬಂಧದಿಂದ ಬರೆದ ಭಾವೇಯು ವೀರ್ಯದಿಂದ ತುಂಬಬೇಕು. ಆದರೆ ನಾವೆಲ್ಲರೂ ನಿರ್ವಾಯರಾಗಿರುವ ಈಗಿನ ಕಾಲದಲ್ಲಿ ವೀರತ್ವವನ್ನು ತರುವುದೆ ಲ್ಲಿಂದ?”<sup>17</sup> ಎಂದು ಆಲೂರ ಅವರೇ ಪ್ರಶ್ನಿಸಿರುವರು.

ನಮ್ಮ ಶಿಲಾಶಾಸನಗಳಲ್ಲಿಯ ಭಾವೇಯೇ ಆಲೂರರಿಗೆ ಉತ್ತರಿಸಿದೆ. ಮೇವುಂಡಿ ಮಲ್ಲಾರಿ ಅವರ ನೆರವಿನಿಂದ ಆಲೂರರು ಅನೇಕ ಶಿಲಾಶಾಸನಗಳನ್ನು ಓದಿ ಅರ್ಥಮಾಡಿಕೊಂಡಿದ್ದರು. ಶಾಸನಗಳಲ್ಲಿಯ ವೀರ ಶೈಲಿಯನ್ನು ಅವರು ಗುರುತಿಸಿ ದ್ದರು. ಶಾಸನಗಳಲ್ಲಿಯ ಪದಗಳನ್ನೇ ಅವರು ತಮ್ಮ ಪ್ರಬಂಧದ ಶೈಲಿಯಲ್ಲಿ ಹೊಂದಿಸಿಕೊಂಡರು. ಅವರ ವೀರಶೈಲಿಯ ಪರಿಚಯಕ್ಕಾಗಿ ಮುಂದಿನ ಉದಾಹರಣೆಯನ್ನು ಪರಿಶೀಲಿಸಬಹುದು:

ಮಯೂರವರ್ಮನ ಪರಾಕ್ರಮದ ವಣಿನೇ;

“ಪಲ್ಲವ ಸೈನ್ಯದ ಮೇಲೆ ಆಕಸಿಕ್ರವಾಗಿ ಗಿಡಗದಂತೆ ದೊಷ್ಟನೇ ಹಾರಿ ಬಿಧ್ಯನು.  
ಅವೆರಡು ಸೇನಗಳ ನಡುವೆ ತಮ್ಮುಲ ಯಥ್ವಾಯಿತು.  
ಪರಬಲಶಾದೋಲನಾದ ಆತನು ತನ್ನ ಮೇಲೆ ಕವಿದುಬರುವ  
ತುಳಿಲಾಳುಗಳನ್ನು ತುಳಿದು ತುಂಡರಿಸಿ, ಭುಜ ವಿದ್ಗಢಿಂದ ಇರಿದಿರಿದು  
ದೇಸೆಬಲಿಗೆಯ್ಯು ಅದನ್ನು ಚಲ್ಲಾಷಿಲ್ಲಿಯಾಗಿ ಮಾಡಿದನು.”<sup>18</sup>

ಒಬ್ಬೆಯ ಶಾಯ್:

“ಆ ಸಂದಿಯೋಳಿಂದ ಒತ್ತೊತ್ತಿ ಬರುವ ಕಳ್ಳಾಳುಗಳನ್ನು ಒಬ್ಬಾಬ್ಬರನ್ನು  
ತನ್ನ ಕೈಯೊನಕೆಯಿಂದ ಹುಟ್ಟಿ ನೆಲಕ್ಕೆ ಕೆಡಹಿದಳು.”<sup>19</sup>

ಒಕ್ಕೆಲ್ಲಕ್ಕೂ, ಸುರಿಗ ಕಾಳಗ, ಮಾಕೋಳ್ಳು, ತಳ್ಳಿರಿ ಮೊದಲಾದ ಶಾಸನ  
ಭಾಷೆಯ ಪದಗಳು ಆಲೂರ ಅವರ ಶೈಲಿಯಲ್ಲಿ ಅಥವಾಮಧ್ಯವನ್ನು  
ಪಡೆದಿರುವುದು ತಿಳಿದುಬರುವುದು. ಆಲೂರ ಅವರ ಶಾಸನಗಳ ಗಾಥವಾದ  
ಅಭ್ಯಾಸದ ಫಲಶ್ರುತಿ ಇಡಾಗಿರಬೇಕು.

‘ಇತಿಹಾಸ ಹಾಗೂ ಸಾಹಿತ್ಯ’ ಈ ವಿಷಯದ ಬಗ್ಗೆ ಬರೆಯುತ್ತ ಆಲೂರರು  
ತಮ್ಮೊಂದು ಲೇಖನದಲ್ಲಿ ಹೀಗೆ ಹೇಳಿರುವರು:

“The contribution of these inscriptions to literature is also very valuable..... We can create a very forcible style of Kannada literature by adopting these passages to our modern requirements. There is here a rich harvest for our literary men. Will they make use of it and enrich our literature?”<sup>20</sup>

ಇಂಥದೊಂದು ಶೈಲಿಯನ್ನು ಆಲೂರರೇ ‘ಕನಾಡಕ ವೀರರತ್ನಗಳು’ ಇದರಲ್ಲಿ  
ಬಳಸಿಕೊಂಡು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದ್ದಾರೆ. ಡಾ. ಗುರುಲಿಂಗ  
ಕಾಪೇಸೆ ಅವರು ಈ ಕೃತಿಯನ್ನು ಮೆಚ್ಚಿಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತ  
ಮಾಡಿರುವುದು ಹೀಗಿದೆ: “ಪ್ರತಿಯೊಬ್ಬರ ಚರಿತ್ರೆಯೂ ತನ್ನ ರೀತಿಯಲ್ಲಿ ಕನ್ನಡ  
ನಾಡಿನ ಯುವಕರಿಗೆ ಸ್ಮಾರಕ ಯನ್ನು, ಪ್ರೇರಣೆಯನ್ನು, ಸ್ವಾಭಿಮಾನದ ಜಾಗೃತಿಯನ್ನು  
ನೀಡುವಂತಹದಾಗಿದೆ. ಆಲೂರರು ಈ ಚರಿತ್ರೆಗಳನ್ನು ಬರೇ ಮಸಿಯಿಂದ  
ಬರೆದಿರದೆ ತಮ್ಮ ಕನ್ನಡ ತೇಜಸ್ಸಿನ ರಕ್ತದಿಂದಲೇ ಬರೆದಿರುವಂತಹ ಅನುಭವ  
ಅಲ್ಲಲ್ಲಿ ಉಂಟಾಗುತ್ತದೆ. ಭಾವೆಯೂ ತಕ್ಷಂತೆ ವೀರವತ್ತಾಗಿಯೇ ಇದ....”<sup>21</sup>

ಕ್ರಿ.ಶ. ೧೯೨೦ ಕ್ಕಿಂತ ಮೊದಲು ಪತಿಹಾಸಿಕ ವ್ಯಕ್ತಿಭಿತ್ತಿಗಳ ಪ್ರಬಂಧ ಸಂಕಲನವಿಲ್ಲವೆಂದೇ ಹೇಳಬೇಕು. ಈ ವಿವರದಲ್ಲಿ ಅಲೂರ ಅವರು ಆದ್ಯ ಲಲಿತ ಪ್ರಬಂಧಕಾರರು. “ಕೇವಲ ಇತಿಹಾಸವನ್ನು ಬರೆಯುವುದಾಗಲಿ, ಸಂಪೂರ್ಣ ಚರಿತ್ರೆಗಳನ್ನು ಬರೆಯುವುದಾಗಲಿ ನಮ್ಮ ಉದ್ದೇಶವಲ್ಲ ಆದಕಾರಣ, ಈ ವಿರರ ಚರಿತ್ರೆಗಳನ್ನು ಇತಿಹಾಸಕ್ಕೆ ಬಿಡದಂತೆಯೂ, ಒದಲಿಕ್ಕೆ ಮನೋರಂಜಕ ವಾಗುವಂತೆಯೂ ವರ್ಣಿಸಿರುವೆವು”<sup>22</sup> ಹೀಗೆ ಅಲೂರರು ಹೇಳಿದಂತೆ, ‘ಕನಾಟಕ ಗತವ್ಯಭವ’ದಲ್ಲಿ ಇದ್ದಂತೆ ಇಲ್ಲಿಯೂ ಇತಿಹಾಸ ಹಾಗೂ ಸಾಹಿತ್ಯಕಲೀಯ ಸಮಸ್ಯೆಯಿದೆ. ಪ್ರಬಂಧ ಸಾಹಿತ್ಯ ಚರಿತ್ರೆಯಲ್ಲಿ ಇದು ಗಮನಾಹವಾದ ವಿಷಾರ. ಸಾಮಾನ್ಯವಾಗಿ ಗ್ರಂಥ ನೇಯ ಇಸ್ತಿಯನ್ನು ಪ್ರಬಂಧಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಾರಂಭವಾದ ವರುವವೆಂದು ಗ್ರಹಿಸುವುದುಂತು.<sup>23</sup> ಆದರೆ, ಅದಕ್ಕೂ ಒಂದು ವರ್ಣ ಮೊದಲೇ ಪ್ರಾರಂಭದ ದೇಸೆಯಲ್ಲಿಯೇ ‘ಕನಾಟಕ ವಿರರತ್ನಗಳು’ ಎಂಬ ಕೃತಿರತ್ನವೇ ಪ್ರಕಟವಾದುದನ್ನು ಗಣನೆಗೆ ತರಬೇಕಾಗಿದೆ.

‘ನನ್ನ ಜೀವನ ಸ್ತುತಿಗಳು’ (೧೯೦೧-೧೯೫೧) ಎಂಬ ಅಲೂರ ವೆಂಕಟರಾಯರ ಆತ್ಮಚರಿತ್ರೆಯ ಮಹತ್ವಪೂರ್ಣವಾದ ಸಾಹಿತ್ಯ ಕೃತಿಯಾಗಿದೆ. ಇದಕ್ಕೂ ಮೊದಲು ಕನ್ನಡದಲ್ಲಿ ಇಂಥೊಂದು ಉತ್ಕೃಷ್ಟ ಆತ್ಮಕಥನ ಪ್ರಕಟವಾಗಿರಲಿಲ್ಲ. ಅಲೂರರಿಗೆ ೧೦ ವರುವ ತುಂಬಿದಾಗ, ಅವರನ್ನು ಸಾರ್ವಜನಿಕವಾಗಿ ಸತ್ಯರಿಸುವಲ್ಲಿ ಆಗಿನ ‘ಜಯ ಕನಾಟಕ’ದ ಸಂಪಾದಕರಾಗಿದ್ದ ಬೆಳಗಾವಿ ರಾಮಚಂದ್ರರಾಯರು ವಿಶೇಷ ಪಾತ್ರವಿದ್ದಿತು. ಈ ರಾಮಚಂದ್ರರಾಯರ ಸ್ನೇಹದ ಒತ್ತಾಯಕ್ಕೆ ಮನಿದು ಅಲೂರರು ಆತ್ಮಚರಿತ್ರೆಯ ಕಥನವನ್ನು ಲೇಖನಮಾಲೆಯಾಗಿ ‘ಜಯ ಕನಾಟಕ’ಕ್ಕೆ ಬರೆದುಕೊಂತ್ರು. ಅದೇ ಮುಂದೆ ಪ್ರಸ್ತರ ರೂಪದಲ್ಲಿ ಪ್ರಕಟವಾಯಿತು. ‘ಇದೊಂದು ಅಪರೂಪದ ಖಿಣಿ’ ಎಂದಿರುವರು ಜ.ಬಿ. ಜೋಶಿ.<sup>24</sup>

ಅಲೂರರ ಸಮಾರು ಇಂದ್ರಾಂಗಳ ಸಾರ್ವಜನಿಕ ಜೀವನದ ಚೆಟುವಟಿಕೆಗಳ ಸಮಗ್ರವಾದ ಚಿತ್ರ ಈ ಗ್ರಂಥದಲ್ಲಿದೆ. ಇದರಲ್ಲಿ ‘ಪೂರ್ವ ರಂಗ’ ಹಾಗೂ ‘ಉತ್ತರ ರಂಗ’ ಎಂದು ಎರಡು ವಿಭಾಗಗಳಿಷ್ಟು, ಪೂರ್ವ ರಂಗದಲ್ಲಿ ಅಲೂರರ ಬಾಲ್ಯ ಹಾಗೂ ಸಾಂಸಾರಿಕ ಜೀವನವಿದೆ. ‘ಉತ್ತರ ರಂಗ’ದಲ್ಲಿ ರಾಜಕೀಯ ಜೀವನ, ವಾಜ್ಯಿಯ ಜೀವನ, ಪತಿಹಾಸಿಕ ಜೀವನ, ಕನಾಟಕತ್ತದ ಜೀವನ, ಧಾರ್ಮಿಕ ಜೀವನ ಇವು ಪ್ರಮುಖವಾಗಿವೆ. ಮುಂಚ್ಚುಮರೆಯಿಲ್ಲದ ತಮ್ಮ ಸ್ತುತಿಗಳನ್ನು ಸ್ವಾಧ್ಯಾಯಿ ಅಲೂರ ಅವರು ಹೇಳಿದುದರಿಂದ, ಇದೊಂದು ಸತ್ಯಕಥೆಯೇ ಆಗಿದ. “ಇದೊಂದು ಕಿರುಕಥಾಗುಷ್ಟಿ....ನನ್ನ ಸ್ವಂತ ನಿಜವಾದ ಕಥೆಗಳಿವು” ಎಂದು ಪ್ರಸ್ತಾವನೆಯಲ್ಲಿ ಅಲೂರರು ಹೇಳಿರುವರು.<sup>25</sup>

ಅಲೂರರ ಆತ್ಮಕಥೆಯೆಂದರೆ ಇನ್ನೊಂದರಂಥದಲ್ಲಿ ಆಧುನಿಕ ಕನಾಟಕದ ಇತಿಹಾಸವೆ ಎನ್ನಬೇಕು. ಕನಾಟಕದ ಆಗು ಹೋಗುಗಳಲ್ಲಿ ಅಲೂರರು ಅಷ್ಟು

ತಾದಾತ್ಕೃ ಹೊಂದಿದ್ದರೇ. ಈ ಗ್ರಂಥದ ಸಂದೇಶವೂ ಅದರದೇ ಆಗಿದೆ;...ನನ್ನ ಸ್ತುತಿಗಳು ಒಂದು ಸಂದೇಶವನ್ನು ಕೊಡುತ್ತದೆ. ಅದಾವುದೆಂದರೆ ‘ಕನಾಟಕತ್ತೆ’! ಮನುಷ್ಯನು ಹುಟ್ಟುವುದು ಬಹುತ್ತಃ ಒಂದೇ ಒಂದು ಸಂದೇಶ ಕೊಡುವುದಕ್ಕಿಗೆ; ಒಂದೇ ಒಂದು ಭಾಷೆ ಬಿಡುವುದಕ್ಕಾಗಿ. ಕನಾಟಕದ ಬೀಜಗಳನ್ನು ಬಿಟ್ಟುವುದಕ್ಕೆ ಮಾತ್ರವೇ ದೇವರು ನನ್ನನ್ನು ಹುಟ್ಟಿಸಿದ್ದನೆಂದೂ ಆ ಕಾರ್ಯ ಮುಗಿದ ಕೂಡಲೇ ಹಿಂದಕ್ಕೆ ಸರಿಸಿದನೆಂದೂ ನಾನು ತಿಳಿಯತ್ತೇನೆ....”<sup>26</sup> ಇದು ಅಲೂರರ ಜೀವನ ಸ್ತುತಿಗಳ ಸಂದೇಶ.

ಕನಾಟಕತ್ತವೇ ಅಲೂರರ ಜೀವನ ಚರಿತ್ರೆಯ ಮುಖ್ಯ ಸಂಕೇತ. ಈ ಬಿಂದುವಿನ ಸ್ತುತಿಲೂ ಅವರ ಅನುಭವಗಳ ವಿವರಣೆಯಿದೆ. ತಮಗೂ ತಮ್ಮ ಸ್ತುತಿಮುತ್ತಲಿರುವ ಜನತೆಗೂ ಇರುವ ಸಂಬಂಧವನ್ನು ಸ್ವಾರಸ್ಯವಾಗಿ ತಿಳಿಸುವ ಸಂಗತಿಗಳಿಂದಾಗಿ ಆತ್ಮಜರಿತ್ತ ರೋಚಕವಾಗಿದೆ. ಅಲೂರರು ತಮ್ಮ ವಿವಿಧ ಚಟುವಟಿಕೆಗಳಲ್ಲಿ ಬಂದಿರುವ ಅನುಭವಗಳನ್ನು ಪ್ರಮಾಣೇಕವಾಗಿ ನಿರ್ವೇದಿಸಿರುವರು. ಕಲಾತ್ಮಕವಾಗಿ ಅವುಗಳನ್ನು ವ್ಯಕ್ತಮಾಡಬೇಕು ಎಂಬ ಉದ್ದೇಶ ಅವರಿಗಿಲ್ಲಿಲ್ಲ. ದಾಜಕೀಯ, ಸಾಮಾಜಿಕ, ಸಾಹಿತ್ಯಕ ಮೊದಲಾದ ಕ್ಷೇತ್ರಗಳಲ್ಲಿಯ ಅಲೂರ ಅವರ ಅನುಭವಗಳು, ಅವರ ಹೇಳಿಕೆಗಳು ಸತ್ಯ ಸಂಗತಿಗಳಾಗಿವೆ. ಇಂಥುಗಳಲ್ಲಿಯೂ ಕುತೂಹಲ ಕೆರಳಿಸುವ ಸಂಗತಿ ಬಂದೇ ಬರುತ್ತದೆ. ಅಲೂರ ಅವರು ಲೋಕಮಾನ್ಯ ಟಿಳಕರ ಜೊತೆಗೆ ಗದಗಿಗೆ ಹೋದ ಸನ್ಮಾನೆ, ಗಂಂಜ ಮೇ ಉ ರಂದು ಅನೇಗುಂದಿಯಲ್ಲಿ ಅವರಿಗೂದ ಕನಾಟಕ ದೇವಿಯ ದಿವ್ಯದರ್ಶನ ಇಂಥುಗಳನ್ನು ಪರಿಶೀಲಿಸಬೇಕು. ಕಾನೂನು ಪ್ರಕಾರ ಬ್ರಿಟಿಷ್ ಸರಕಾರವನ್ನು ಎದುರಿಸಿ ಧ್ಯೇಯದಿಂದ ಟಿಳಕರು ಉಪನ್ಯಾಸ ಕೊಡುತ್ತಾರೆ; ಧ್ಯೇಯ ಮನೋಭಾವನೆ ವ್ಯಕ್ತಮಾಡಿದ ಸನ್ಮಾನೆ ಇದಾದರೆ, ಅನೇಗುಂದಿಯಲ್ಲಿ ಕನಾಟಕ ದೇವಿಯ ದರ್ಶನವಾದಾಗ ಅಲೂರ ಅವರು ಭಾವನಾಪರವಶರಾಗುತ್ತಾರೆ.

ಅಲೂರ ಅವರ ಆತ್ಮ ಚರಿತ್ರೆಯಲ್ಲಿ ಇಂಥ ಸನ್ಮಾನಗಳು ಅಡಕವಾದ್ದರಿಂದ ಈ ಶ್ರುತಿಗೆ ಮಹತ್ವವಿದೆ. ಬಿಂದು ಮನಸ್ಸಿನ ಅಲೂರ ಅವರು ಸಾವಂಜಿನಿಕ ಜೀವನದಲ್ಲಿ ಜನರೋಡನೆ ಅರ್ಥಪೂರ್ಣವಾಗಿ ಸ್ವೇಂದಿಸಿದ್ದಾರೆ. ಕನಾಟಕತ್ತದ ಸಾಧನೆಗಾಗಿಯೇ ತಮ್ಮ ಸ್ತುತಿಗಳನ್ನು ಬರದಿದ್ದಾರೆ. “ಅಲೂರ ಅವರ ಜೀವನದಲ್ಲಿ ‘ಕನಾಟಕತ್ತ’ವನ್ನು ನೋಡಬೇಕು; ‘ಕನಾಟಕತ್ತ’ದಲ್ಲಿ ಅಲೂರ ಅವರನ್ನು ನೋಡಬೇಕು, ಎನ್ನವಷ್ಟರ ಮಟ್ಟಿಗೆ ಅವರಡೂ ಅಭಿನ್ನವಾದವುಗಳಾಗಿವೆ.”<sup>27</sup>

ಕನಾಟಕದಲ್ಲಿಯ ವಿವಿಧ ಚಟುವಟಿಕೆಗಳನ್ನು ವಿವರಿಸುವಾಗ ತಾವೇ ಎಲ್ಲವನ್ನು ಮಾಡಿದವರು ಎಂಬಂತೆ ಅನೇಕ ವಾಕ್ಯಗಳು ಬರುತ್ತವೆ. ಇದರಿಂದ ಅಲೂರರಿಗೆ ‘ಅಹಂ’ಭಾವ ಬಹಳ ಎಂಬ ಅನಿಸಿಕೆಯೂ ಒದುಗನಿಗೆ ಉಂಟಾಗುವಂತಿದೆ. ಇದರ ಜೊತೆಗೇನೆ ಅಲೂರರು “ನಾಹಂ ಕತಾದ, ಹರಿಃ ಕತಾದ, ತತ್ತ್ವಜ್ಞಾ

ಕರ್ಮಚಳಿಲಂ” ಎಂದೂ ಹೇಳಿರುವರು. ಇಲ್ಲಿ ‘ನಾನು’ ಎಂಬುದು ಆತ್ಮವೆಂದು ತಿಳಿದುಕೊಳ್ಳಬೇಕು. ಆತ್ಮ ಪರಮಾತ್ಮೆ ಇವುಗಳ ಸಂಬಂಧದಂತೆ ಈ ‘ನಾನು’ ಎಂಬುದಿದೆ ಎಂದು ಆಲೂರ ಅವರು ಇದನ್ನು ಸ್ಪಷ್ಟೀಕರಿಸಿದ್ದಾರೆ. <sup>28</sup>

ಆಲೂರರ ಆತ್ಮಚರಿತ್ರೆ ಗಣಂತಿ-ಗಣಂತ ರವರಿಗೆ ಕನಾಟಕದಲ್ಲಿ – ಆದೂ ಉತ್ತರ ಕನಾಟಕದಲ್ಲಿ – ನಡೆದ ಅನೇಕ ಮಹತ್ವದ ಸಂಗತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಅತ್ಯಂತ ಅತ್ಯೋಯವಾದ ಶೈಲಿಯಲ್ಲಿ ಆಲೂರರು ತಮ್ಮ ಅನುಭವಗಳನ್ನು ನಿರ್ವಹಿಸಿರುವುದರಿಂದ, ‘ಕನಾಟಕ ಗತವೈಭವ’, ‘ಕನಾಟಕ ವೀರರತ್ನಗಳು’ ಈ ಕೃತಿಗಳ ಗದ್ಯಶೈಲಿಗಿಂತಲೂ ಇದು ತೀರ ಭಿನ್ನವಾಗಿದೆ. ಘೋಯಂ, ತ್ಯಾಗ, ನಿಃಸ್ವಾಧ್ಯ ಸೇವೆ, ಸಾಧಾಸೀದಾ ವೃತ್ತಿ, ಸತ್ಯಪ್ರಿಯತೆ ಇವುಗಳಿಂದ ಗುರುತಿಸಲ್ಪಡುವ ‘ಜೀವನ ಸ್ತುತಿ’ಗಳ ಶೈಲಿ ಸರಳವೂ ಪ್ರಾಮಾಣಿಕವೂ ಆಗಿದೆ. <sup>29</sup>

ಪ್ರಾಮಾಣಿಕವಾದ ಈ ಆತ್ಮಚರಿತ್ರೆಯಲ್ಲಿ ಆಲೂರ ಅವರ ವ್ಯಕ್ತಿತ್ವ ಮೃತಾಳಿಕೊಂಡಿದೆ; ಈ ತರನಾಗಿ ಬರೆ ಆತ್ಮಚರಿತ್ರೆಗಳಲ್ಲಿ ಆಲೂರ ವೆಂಕಟರಾಯರದೇ ಪ್ರಫರ್ಮ ಕೃತಿ. ಭಾವಿ ಕನಾಟಕಕ್ಕೆ ಕೈಪಡಿಯಾಗಿಯೂ ಈ ಕೃತಿ ಹೊರಹೊಮ್ಮೆದ್ದೆ.

ತಮ್ಮ ೬೦ ವರುಷಗಳ ಜೀವನದ ವ್ಯತ್ಯಾಂತವನ್ನು ಮತ್ತೆ ಆಲೂರ ಅವರು ತಮ್ಮ ಗ್ರಂಥಾಲಯದಲ್ಲಿ ಕೊಟ್ಟಿರುವರು. ೬೦ ವರುಷಗಳಾದ ಮೇಲೆ, ಏಕಾಂತ ಜೀವನವನ್ನು ಕಳೆಯಬೇಕೆಂದು ಅವರು ಮೊದಲೇ ಸಂಕಲಿಸಿದ್ದರು. ಅದರಂತೆ ಅವರು ಎಲ್ಲ ಚಟುವಟಿಕೆಗಳಿಂದಲೂ ಚೂರ ಸರಿದರು. ಆವಿಯಂತೆ ಅವರು ಒಳಿ, ತಪಸ್ಸೀ ಜೀವನವನ್ನು ಕೈಮಂಡಲು; ಹೀಗಿದ್ದರೂ ಕನಾಟಕತ್ವದ ಬಗ್ಗೆ ಅವರಿಗೆ ಕಳಕಳಿ ಇದ್ದಿತು; ಅವರ ಆತ್ಮ ಆದಕ್ಕಾಗಿ ತಳಮಳಿಸುತ್ತಿದ್ದಿತು.

ಹೀಗಾಗಿ ‘ಕನಾಟಕತ್ವದ ಸೂತ್ರಗಳು’ ಎಂಬ ಪ್ರಸ್ತೀಕರೊಂದನ್ನು ಅವರು ಪ್ರಕಟಿಸಿದರು (ಗಣಂತ). ಇದನ್ನು ಬರೆಯಲು ಒಂದು ಹಿನ್ನಲೆಯೂ ಇದೆ. ಆಲೂರರಿಗೆ ಕನಾಟಕ ವಿಶ್ವವಿದ್ಯಾಲಯ ರಚಿತವಾದ ಮೇಲೆ, ವಿಶ್ವ ವಿದ್ಯಾಲಯದ ಎಲ್ಲ ಸದಸ್ಯರೂ ‘ಕನಾಟಕತ್ವ’ ತಿಳಿದುಕೊಳ್ಳಬೇಕೆಂದು ಆಲೂರರು ಬಯಸಿದರು. ಕನಾಟಕ ವಿಶ್ವವಿದ್ಯಾಲಯದ ಮೊದಲನೆಯ ಪದವೀದಾನ ಸಮಾರಂಭದ ಸಮಯಕ್ಕೆ ಈ ಪ್ರಸ್ತುತ ಮುದ್ರಿಸಿದರಲ್ಲದೆ, ಸಭಾಮಂದಿರದ ಎದುರಿಗೆ ಆ ಪ್ರಸ್ತುತದ ಮಾಡಿದರು.

ಆಲೂರರಿಗೆ ಆಗ ೨೦ ವರುಷವಾಗಿದ್ದರೂ, ಕನಾಟಕತ್ವದ ಬಗ್ಗೆ ಅವರಿಗಿರುವ ಅಭಿಮಾನಕ್ಕೆ ಯಾವ ಕೊರತೆಯೂ ಇರಲಿಲ್ಲ. ಸೂತ್ರಗಳೂ ಚಿಕ್ಕವಾಗಿರುತ್ತವೆ; ಅಭ್ಯಾಸಭಾತವಾಗಿರುತ್ತವೆ. ಸಂಸ್ಕೃತದಲ್ಲಿರುವ ಸೂತ್ರಗಳನ್ನು ಯಾವರೀತಿ ಪ್ರತಿನಿತ್ಯ

ಪರಣ ಮಾಡುತ್ತೇವೆಯೋ, ಹಾಗೆಯೇ ಕನ್ನಡಿಗರು ಕನಾಟಕತ್ತದ ಈ ಸೂತ್ರಗಳನ್ನು ಪ್ರತಿದಿನ ಪರಿಸರೇಕೆಂಬುದೂ ಅವರ ಇಷ್ಟೀಯಾಗಿದ್ದಿತು.

ಸೂತ್ರಗಳ ರೂಪದಲ್ಲಿ ಇರುವವರಿಂದ ಮತ್ತೆ ಈ ಪುಸ್ತಿಕೆಯ ಶೈಲಿಯೂ ಇನ್ನುಂದ ಗ್ರಂಥಗಳಿಗಿಂತ ಭಿನ್ನವಾಗಿರುತ್ತದೆ. ಮಾದರಿಗಾಗಿ ಕೆಲವು ಉದಾಹರಣೆಗಳು ಹೀಗಿವೆ:

—ಕನಾಟಕಾಂತಯಾಂಮಿಯಾದ ಭಾರತದೇವಿಗೆ ನಮೋ

—ಭಾರತಾಂತಯಾಂಮಿಯಾದ ಭೂದೇವಿಗೆ ನಮೋ

—ಕನ್ನಡ ನುಡಿಯೂ ನಾಡೂ ನಮ್ಮೆ ನಡುಮನೆಯಾದರೂ ವಿಶ್ವವೆಂಬೀ ಪಗಡೀಪಟದಲ್ಲಿ ಭರತಭಾಷೆಯೇ ನಮ್ಮೆ ಕಟ್ಟಿಯ ಮನೆ.

ಈ ರೀತಿಯ ಸೂತ್ರಗಳು ಸರ್ವಕಾಲಿಕ ಸತ್ಯವನ್ನು ಬೀರುತ್ತವೆ. ಈ ಚಿಕ್ಕ ಪ್ರಸ್ತರದಲ್ಲಿ ‘ವಿಶ್ವಬಂಧುತ್ವ’, ‘ಭಾರತೀಯ ಸಂಸ್ಕृತಿ’, ‘ದಾಷ್ಟೀಯತ್ವ’, ‘ಕನಾಟಕತ್ವ’ ಇವರಗಳನ್ನು ಕುರಿತು ಬರೆದಿರುವ ಸೂತ್ರಗಳನ್ನು ಮನನ ಮಾಡಿಕೊಳ್ಳುವಂತಿದೆ.

ಕನಾಟಕ ರಾಜ್ಯವು ರಚಿತವಾದ ಮೇಲೆ ಆಲೂರ ಅವರ ‘ಕನಾಟಕತ್ವದ ವಿಕಾಸ’ ಪ್ರಕಟವಾಗಿದೆ (ಗಣಿತ). ‘ಕನಾಟಕತ್ವ’ ಹೊಸ ಪೀಠಿಗೆ ಅಪರಿಚಿತವಾದ್ದರಿಂದ, ಕನಾಟಕತ್ವದ ತಾತ್ತ್ವಿಕ ವಿಕಾರಗಳನ್ನು ತಿಳಿಸಿಕೊಡಬೇಕೆಂಬುದೇ ಈ ಗ್ರಂಥದ ಉದ್ದೇಶ. ಕನಾಟಕತ್ವದ ಉಗಮ ಹಾಗೂ ವಿಕಾಸಗಳನ್ನು ಕುರಿತು ಗಳ ಅಧ್ಯಾಯಗಳು ಈ ಗ್ರಂಥದಲ್ಲಿದ್ದು, ಕನಾಟಕತ್ವದ ವಿವಿಧ ಮುಖಿಗಳ ಬಗ್ಗೆ ಆಲೂರ ಅವರ ಮನನೀಯ ವಿಕಾರಗಳು, ಅನುಭವಗಳು ಈ ಗ್ರಂಥದಲ್ಲಿ ಆಕಾಂಕ್ಷಾಗಾಗಿ ಒಿತ್ತಿತವಾಗಿವೆ.

ಆಲೂರ ಅವರು ತಮ್ಮ ಅನುಭವಗಳನ್ನೇ ಬಹುವಾಗಿ ವಿವರಿಸಿರುವುದರಿಂದ ‘ನಾನು’ ಎಂಬುದು ಇಲ್ಲಿಯೂ ಎಲ್ಲಿಡೆಗೆ ಬಂದಿದೆ. ಇದರಿಂದ ಈ ಕೃತಿಯು ಆತ್ಮಿಯ ಕಥನವಾಗುತ್ತದೆಂಬುದು ನಿಜ. ಆದರೆ, ‘ಅಹಂ’ ಎಂಬುದು ಅತಿಯಾಗಬಾರದು. ದೇವರೇ ತಮಿಂದ ಕನಾಟಕದ ಕೆಲಸವನ್ನು ಮಾಡಿಸಿದ್ದಾನೆಂಬುದು ಆಲೂರ ಅವರ ಧ್ವಡವಾದ ನಂಬಿಕೆ.

ಶ್ರೀ. ಗಣಿತ ಕ್ಷಿಂತ ಮೊದಲೀ ಪ್ರಕಟವಾದ ಹಲವು ಗ್ರಂಥಗಳಲ್ಲಿಯ ಕೆಲಕೆಲವು ಸಂಗತಿಗಳು ಈ ಕೃತಿಯಲ್ಲಿಯೂ ಬಂದಿವೆ. ಅವರ ‘ಜೀವನ ಸ್ತುತಿ’ಗಳಲ್ಲಿಯ ಅನುಭವಗಳು ಪ್ರಮುಖವಾಗಿ ಮತ್ತೆ ಈ ಗ್ರಂಥದಲ್ಲಿಯೂ ಬಂದಿವೆ. ‘ಕನಾಟಕತ್ವದ ಸೂತ್ರಗಳು’ ಸಹ ಈ ಗ್ರಂಥದಲ್ಲಿ ಘುನಿಂದಿರುವುದಲ್ಲದೆ, ಕೆಲವು ಪ್ರಮುಖಿರು ತೆಗೆದುಹೊಂಡ ಸಂದರ್ಭನ ಲೇಖನಗಳೂ ಇದರಲ್ಲಿವೆ.

ಕನಾಡಟಕವು ರಾಜ್ಯವಾದ ಮೇಲೆ, ಕನಾಡಟಕದ ಬಗ್ಗೆ ಹಿಂದಿನ ಜರಿತ್ಯೆಯನ್ನು ಸಮಗ್ರವಾಗಿ ಒಂದೇ ಗ್ರಂಥದಲ್ಲಿ ತಿಳಿದುಕೊಳ್ಳಬೇಕೆಂಬುವವರಿಗೆ ಈ ಧೃಷ್ಟಿಯಿಂದ ಇದು ಅತ್ಯಂತ ಮಹತ್ವವಾದ ಗ್ರಂಥ. ‘ಕನಾಡಟಕ’ ಎಂಬ ಒಂದೇ ಶಭ್ದದಲ್ಲಿ ಯಾವುದೋ ಆದ್ಯತ ಮಾಂತ್ರಿಕ ಶಕ್ತಿಯನ್ನು ಕಂಡ ಆಲೂರ ಅವರಿಗೆ ‘ಕನಾಡಟಕ’ದ ಬಗ್ಗೆ ಎಷ್ಟು ಸಲ ಬರೆದರೂ, ಎಷ್ಟು ಬರೆದರೂ ತ್ಯಾಪ್ತಿ ಎಂಬುದು ಇರಲಿಲ್ಲ.

ಆತ್ಮಕಥನ ಹಾಗೂ ಕನಾಡಟಕದ ಇತಿಹಾಸ ಏರಡನ್ನು ಮೈಗೂಡಿಸಿಕೊಂಡ ಈ ಶೈತಿಯು ಅಂತಹರಣವನ್ನು ತಾಗುವಂತಹದು. ಆಲೂರ ಅವರು ಬರಿ ಹೋರಾಟಗಾರರಾಗಿರದೆ, ಒಬ್ಬ ಧೀಮಂತ ಮಹಾಪುರುಷರಾಗಿದ್ದರು ಎಂದೂ ಒಂದುಗರಿಗೆ ಅನಿಸುವದುಂಟು.<sup>30</sup>

‘ಕನಾಡಟಕತ್ವದ ವಿಶಾಸ’ದಲ್ಲಿ ಆಲೂರ ಅವರು ಯಾವ ರೀತಿ ಕೆಲಸ ಮಾಡಿದರೆಂಬುದನ್ನು ಕೆಳಗೆ ಕಾಣಿಸಿದ ಅವರ ಹೇಳಿಕೆಯಿಂದ ತಿಳಿದುಕೊಳ್ಳಬಹುದಾಗಿದೆ: “ಈ ಸುಧಾಮ ಭಕ್ತನು, ತಾನೇ ನೇಗಿಲ ಹೊಡೆದು, ಹರಗಿ ಬಿತ್ತಿ, ಬಳಿಸಿದ ಈ ಹಿಡಿಕಾಳುಗಳಿಂದ ಕನಾಡಟಕ ದೇವಿಯ ಉಡಿ ತುಂಬತ್ತೇನೆ. ಕನಾಡಟಕದ ಭಾವೀ ಕಾಯಿಕತೆರು ಅವಳಿಂದ ಆ ಬೀಜಕಾಳುಗಳನ್ನು ಪ್ರಸಾದವಾಗಿ ಸ್ವೀಕರಿಸಿ ರಾಜಕಾರಣ, ಸಾಹಿತ್ಯ, ಕಲೆ, ವ್ಯಾಪಾರ ಮುಂತಾದ ದ್ವೀತೀಗಳಲ್ಲಿ ಅದನ್ನು ಬಿತ್ತಿ, ಬೆಳೆ ತಕ್ಷಾಂಡು, ಭಾವೀ ಕನಾಡಟಕ ಘೇಭವದ ಕಣಜವನ್ನು ತಂಬಬೇಕೆಂಬುದೇ ಈ ದರಿದ್ರ ಭಕ್ತನ ಹಾರ್ಕೇ.....”<sup>31</sup>

ಆಲೂರ ಅವರ ಮರಣದ ನಂತರ ಪ್ರಕಟವಾದ ಆಲೂರ ಅವರ ಗ್ರಂಥವೆಂದರೆ ‘ಬಡಿನುಡಿಯ ಸಂಚಯ’ (ಗ್ರಂಥ) (ಅಪ್ರಕಟಿತವಾದ ಬಡಿ ಲೇಖನಗಳನ್ನು ಸಂಕಲನ ಮಾಡಿ ಈ ಗ್ರಂಥವನ್ನು ಸಂಪಾದಿಸಿದವರು ಡಾ. ವರದರಾಜ ಹುಯಿಲಗೋಳರು). ಇದರಲ್ಲಿ ವಿದ್ಯಾರ್ಥಿ, ಪುರಂದರದಾಸ, ಶಾಂತಕವಿ, ಕಡಪ ರಾಘವೇಂದ್ರರಾವ್, ಕರೂರ ವಾಸುದೇವಾಚಾರ್ಯ, ಲೋಕಮಾನ್ಯ ಟಿಳಕ, ಹಡೇಕರ ಮಂಜಪ್ರಸ್ಥಿ, ನಾ.ಸು.ಹಡೇಕರ ಇವರನ್ನು ಕುರಿತು ಆಲೂರ ಅವರು ಬರೆದ ಲೇಖನಗಳಲ್ಲದೆ ಇಟ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಲೂರ ಅವರು ಮಾಡಿದ ಭಾಷಣ; ಸವಧಮದ ಸಮ್ಮೇಳನದಲ್ಲಿ ಆಲೂರ ಅವರ ಉಪನ್ಯಾಸ; ‘ಜಯ ಕನಾಡಟಕ’ದ ಆರು ವರುಷಗಳ ಸಿಂಹಾವಲೋಕನ ಈ ಮುಂತಾದ ಲೇಖನಗಳೂ ಇವೆ. ಪ್ರತಿಕೆಗಳಲ್ಲಿ ಪ್ರಕಟಿಸಿದ ಕ್ರಾಂತಿಕಾರಕ ಸಂಪಾದಕೀಯಗಳಾದ ‘ಭೂರಕ್ಷಸಾಯ ಸ್ವಾಹಾ’, ‘ಧೃತರಾಷ್ಟ್ರೇಲ್ಲರೂ ಕುರುಡರೇ’ ಅವೂ ಈ ಸಂಕಲನದಲ್ಲಿವೆ.

ಉತ್ತಮ ಸಾಹಿತ್ಯದ ಗುಣಾಂಶಗಳಿಂದ ಒಡಗೂಡಿದ ಬಡಿ ಬಡಿ ಲೇಖನಗಳ ಸಂಕಲನವು ಇದಾಗಿದ್ದು ಇದರಲ್ಲಿ ವಿಷಯ ಘೇಭಿಧ್ಯ ಸಾಕಷ್ಟಿದೆ. ಆಲೂರ ಅವರ

ಇನ್ನಾದ ಗ್ರಂಥಗಳಗೂ ಇದಕ್ಕೂ ಅಪಾರ ಅಂತರವಿದೆ. ‘ಕನಾಡಕತ್ತೆ’ ಮತ್ತೆ ಈ ಗ್ರಂಥದ ಉದ್ದೇಶವಾಗಿಲ್ಲ. ತಮ್ಮ ಸಮಕಾಲೀನ ಸಾಹಿತೀಗಳು, ರಾಜಕಾರಣಗಳು, ಸಮಾಜ ಸುಧಾರಕರು ಇವರ ಬಗ್ಗೆ ಆಲೂರ ಅವರಿಗಿಂದ ವಿಚಾರಗಳನ್ನು ಇಲ್ಲಿಯ ಬರಹಗಳಲ್ಲಿ ಪರಿಶೀಲಿಸಬಹುದಾಗಿದೆ. ಪಳೆಂಟು ಘೃತ್ತಿತ್ತಗಳು ‘ಬಿಡಿನುಡಿ ಸಂಚಯ’ದಲ್ಲಿ ಬಂದಿವೆ.

ಚಿಂತನೆಗಳಲ್ಲಿಯ ಹಲವಾರು ವಾಕ್ಯಗಳು ಬುದ್ಧಿಜೀವಿಗಳನ್ನು ಪ್ರಚೋದಿಸುವಂತೆಯೂ ಇವೆ. ಹಲವು ಅಂಥ ಉದಾಹರಣೆಗಳು ಹೀಗಿವೆ:

- ಗ) ಮನದೊಳಗೆ ಜನಿಸಿದ ಹೊಸ ಭಾವನೆ, ಹೊಸ ಕಲ್ಲನೆ, ಹೊಸ ವಿಚಾರ ಇವ್ವಾಗೆಲ್ಲವೂ ಮೂರ್ತ ಸ್ತರೂಪವನ್ನು ಕೊಡುವುದು ವಾಸ್ತವೆಯು. ಈ ಕಾರ್ಯಕ್ರಮನ್ನು ಉತ್ಪನ್ನವಾಗಿ ನೆರವೇರಿಸುವ ವಾಜ್ಯಯವೇ ಉಜ್ಜಲ ವಾಜ್ಯಯವು (ಪ್ರ. ೨).
- ಉ) ಸಮಸ್ಯೆಯವೆಂದರೆ ಸರ್ವಧರ್ಮಗಳ ನಿರೂಪಣಾಲನವಲ್ಲ, ಸಮಧ್ಯಸ್ತಿ. ವಿವಿಧತೆಯಲ್ಲಿ ಪಕ್ಷತೆಯನ್ನುಂಟುಮಾಡುವ ಒಂದು ಉಪಾಯ; ಒಂದು ಬಗೆಯ ಸಾಮೂಹಿಕ ಸಂಗೀತ; ಸತ್ಯ ಸ್ವರಗಳ ಮಥುರ ಮಿಲನವೇ ಸಂಗೀತ (ಪ್ರ. ೧೯).
- ಇ) ಕನ್ನಡದಲ್ಲಿ ಸ್ವಾತಿ ವಾಜ್ಯಯಗಳು ಅಪರೂಪ (ಪ್ರ. ೩೦).
- ಈ) ಬ್ಯಾರಾಕ್ಸಿಯವರ ರಾಜ್ಯವೆಂದರೆ ಭೂರಕ್ಷಸರ ರಾಜ್ಯವೆಂದು ಮಹಾಮುತ್ತಾದಿಗಳ ಮತವು (ಪ್ರ. ೧೨).

ಕನಾಡಕವು ಸರಾಂಗ ಸುಂದರವಾಗಿ ಪ್ರಗತಿ ಪಡೆಯಬೇಕೆಂದೇ ಸಾಹಿತ್ಯ ನಿರ್ಮಾಣಕ್ಕೆ ಕ್ಯೆ ಹಾಕಿದವರು ಆಲೂರ ವೆಂಕಟರಾಯರು. ಅವರಿಗಿಂತ ಪೂರ್ವದಲ್ಲಿ ಕನಾಡಕದಲ್ಲಿ ಕತ್ತಲಿರುವಾಗ ನವಕನಾಡಟಕ ರೂಪ್ಯಗೊಳಿಬೇಕೆಂದು ಮೊದಲು ದೀಪ ಬೆಳಗಿದವರು ದೇಪೂತ್ತಿ ಚನ್ನಬಸಪ್ಪನವರು ಹಾಗೂ ಅವರ ಸಂಗಡಿಗರು. ಮುಂದೆ ದೇಶಭಾಷೆಗಳ ಬೆಳವಣಿಗೆಯಾಗಬೇಕೆಂಬ ಸ್ವಿವೇಶವು ಕನಾಡಕದಲ್ಲಿ ತಲೆದೋರಿದಾಗ, ಅದರ ಪ್ರಯೋಜನ ಪಡೆದು ದೀರ್ಘಕಾಲದವರಿಗೆ ಕಾರ್ಯ ಮಾಡಿದವರು ಆಲೂರರು. ವಿಚಾರವಾದಿಯಾಗಿಯೂ ಕನಾಡಕದ ಬಗೆಗೆ ತಮ್ಮ ಸಾಹಿತ್ಯಕ್ಕಿಗಳಲ್ಲಿ ಭಾವಕೆ ತೋರಿಸಿರುವುದು ಮಹತ್ತದ್ವಾಗಿದೆ. ಕನ್ನಡ ಚೈತನ್ಯದಾಯಕ ಮೂರ್ತಿಯನ್ನು ಕುರಿತು, ಕನ್ನಡದ ನರೋದರು ಕವಿಗಳು ಹಾಡುವುದಕ್ಕಿಂತ ಮೊದಲೇ ಗಡ್ಡ ಲೇಖಕ ಆಲೂರ ವೆಂಕಟರಾಯರ ಧ್ವನಿ ಕೇಳಿಸಿದೆ ಎಂಬುದನ್ನು ನಾವು ಸೃಷ್ಟಿಸುತ್ತೇನು.<sup>32</sup>

## ಅದಿ ಟಪ್ಪಣಿಗಳು

1. ಆಲೂರ ವೆಂಕಟರಾವ್; ‘ಶಾಂತಕವಿಗಳ ಶ್ರೀ ವಿದ್ಯಾರಣ್ಯರು’, ಮುನ್ಸುಡಿ ಪೃ.3
2. ಆಲೂರ ವೆಂಕಟರಾವ್; ‘ಜೀವನ ಸ್ತುತಿಗಳು’, ಪೃ.213
3. ಅದೇ; ಪೃ.189
4. ಎನ್ನ ಕುಲಕೋಡಿ; ‘ಶ್ರೀರಂಗ’, ಪೃ.18
5. ಆಲೂರ ವೆಂಕಟರಾವ್; ‘ಜೀವನ ಸ್ತುತಿಗಳು’, ಪೃ.188
6. ಆಲೂರ ವೆಂಕಟರಾವ್; ‘ಶಾಂತಕವಿಗಳ ಶ್ರೀ ವಿದ್ಯಾರಣ್ಯರು’, ಮುನ್ಸುಡಿ, ಪೃ.2
7. ಆಲೂರ ವೆಂಕಟರಾವ್; ‘ಕರ್ನಾಟಕ ಗತವೈಭವ’(1950), ಪೃ.138
8. ಆಲೂರ ವೆಂಕಟರಾವ್; ‘ಜೀವನ ಸ್ತುತಿಗಳು’, ಪೃ.219
9. ಆಲೂರ ವೆಂಕಟರಾವ್; ‘ಕರ್ನಾಟಕ ಗತವೈಭವ’ (1950) ಪ್ರಬಂಧ ಪರಿಚಯ, ಪೃ.1
10. ಅದೇ; ಪೃ.13, 15
11. ಡಾ. ಶ್ರೀನಿವಾಸ ರಿತಿ; ‘ಕರ್ನಾಟಕ ಗತವೈಭವ’ (1983) ಇದರ ಅನುಬಂಧದಲ್ಲಿ, ಪೃ.130
12. ಡಾ. ರಂ.ಶ್ರೀ.ಮುಗಳ; ‘ಕರ್ನಾಟಕ ಗತವೈಭವ’(1950)ದಲ್ಲಿ ಮುನ್ಸುಡಿ, ಪೃ.3
13. ಆಲೂರ ವೆಂಕಟರಾವ್; ‘ಕರ್ನಾಟಕ ಗತವೈಭವ’ (1950) ಪ್ರಬಂಧ ಪರಿಚಯ, ಪೃ.3
14. ಶಾಂತಾದೇವಿ ಮಾಳವಾಡ; ‘ಕುಲಪುರೋಹಿತರು’, ಪೃ.48
15. ಆಲೂರ ವೆಂಕಟರಾವ್; ‘ಕರ್ನಾಟಕ ವೀರರತ್ನಗಳು’ ಪುಸ್ತಕ ಪ್ರವೇಶ, ಪೃ.
16. ಅದೇ; ಪೃ.15
17. ಅದೇ; ಪುಸ್ತಕ ಪ್ರವೇಶ, ಪೃ.5
18. ಅದೇ; ಪೃ.4.5
19. ಅದೇ; ಪೃ. 127
20. Alur Venkatrao; Karnatak Historical Review; Vol No.1, p.48
21. ಡಾ. ಗುರುಲಿಂಗ ಕಾಪೆಸ; ‘ಕುಲಪುರೋಹಿತರು’, ಪೃ.104, 105
22. ಆಲೂರ ವೆಂಕಟರಾವ್; ‘ಕರ್ನಾಟಕ ವೀರರತ್ನಗಳು’, ಪುಸ್ತಾವನೆ, ಪೃ.5
23. ಎಚ್ಚಿಸ್ಟಿ; ‘ಪ್ರಭುದ್ದ ಕರ್ನಾಟಕ’ (ಚಿನ್ನದ ಸಂಚಿಕೆ), ಪೃ.251
24. ಆಲೂರ ವೆಂಕಟರಾವ್; ‘ಜೀವನ ಸ್ತುತಿಗಳು, ಅರಿಕೆ, ಪೃ.6
25. ಅದೇ; ಪುಸ್ತಾವನೆ, ಪೃ.9

26. ಅದೇ; ಪ್ರ.276
27. ಅದೇ; ಪ್ರಸ್ತಾಪನೆ, ಪ್ರ.15
28. ಅದೇ; ಪ್ರ.9
29. ಎನ್ನೆ ಕುಲಕರ್ಮಣಿ; ‘ಕುಲಪ್ರಯೋಹಿತರು’, ಪ್ರ.73
30. ಡಾ. ಗುರುಲೀಂಗ ಕಾಪಣಿ; ‘ಆ.ಮೆಂ.ಜೀವನ ಹಾಗೂ ಕೃತಿಗಳು’, ಪ್ರ.17
31. ಆಲೂರ ವೆಂಕಟರಾವ; ‘ಕನಾಡಟಕ್ಕೆದ ವಿಶಾಸ’, ಮುನ್ನಡಿ, ಪ್ರ.8
32. ಸ.ಸ.ಮಾಳವಾಡ; ‘ಕುಲಪ್ರಯೋಹಿತರು’, ಪ್ರಸ್ತಾಪನೆ, ಪ್ರ.3

## ೬. ವೇದಾಂತಿಯಾಗಿ

ವೇದಾಂತಕ್ಕೂ ಸಾಹಿತ್ಯಕ್ಕೂ ನೇರವಾದ ಸಂಬಂಧವನ್ನು ಕಲ್ಪಿಸುವುದಿಲ್ಲವಾದರೂ, ಅಲೂರರ ಕೃತಿಗಳನ್ನು ಸಮೀಕ್ಷಿಸುವಾಗ, ಅವರ ವೇದಾಂತ ಗ್ರಂಥಗಳನ್ನು ಪುರಿತು ವಿವೇಚಿಸಲೇಬೇಕಾಗುತ್ತದೆ. ಕನಾಡಕತ್ತಕ್ಕ ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಎಷ್ಟು ಮಹತ್ತ ಹೊಳೆದ್ದರೋ, ಅಷ್ಟೇ ತಮ್ಮ ಧಾರ್ಮಿಕ ಜೀವನದಲ್ಲಿ ಆಧ್ಯಾತ್ಮಿಕ ಯನ್ನು ಪಡೆದುಕೊಳ್ಳಲು, ಭಕ್ತಿಯೋಗ ಮುಂತಾದುವುಗಳನ್ನು ಸಾಧಿಸಲು ಅವರು ಒಬ್ಬ ತಪಸ್ಸಿಯಂತೆಯೇ ಇದ್ದರು. ಅಷ್ಟೇ ಏಕೆ, ಪ್ರಾರಂಭದಿಂದಲೂ ಅವರ ಬಾಳಿನ ಮೂಲ ನೇಲಗಟ್ಟು ಆಧ್ಯಾತ್ಮಿಕವೆಂದೇ ಹೇಳಬೇಕು.

ಭಗವದ್ವಿತೀ ಹಾಗೂ ಶ್ರೀ ಮಧ್ವಾಚಾರ್ಯರ ತತ್ತ್ವಜ್ಞಾನ ಇವುಗಳಲ್ಲಿ ಅಲೂರ ಅವರು ಅತ್ಯಾಸಕ್ತರು. ಈ ವಿಷಯದ ಬಗ್ಗೆ ಇದ್ದ ಎಲ್ಲಾ ಗ್ರಂಥಗಳನ್ನೂ ಕೊಡಿಹಾಕ ಅವರು ಆ ಗ್ರಂಥಗಳ ಅಳವಾದ ಅಭ್ಯಾಸವನ್ನು ಮಾಡಿರುವರು; ಗುರುಗಳಿಂದ ಪಾಠ ಹೇಳಿಸಿಕೊಂಡಿರುವರು. ತಮಣೇ ಸ್ವತಂತ್ರ ವಿಚಾರಗಳಿಂದ ಈ ವಿಷಯವನ್ನು ಪುರಿತು ಅನೇಕ ಗ್ರಂಥಗಳನ್ನು ಬರೆದಿರುವರು.

ಅಲೂರರ ವೇದಾಂತದ ಕೃತಿಗಳನ್ನು ವಿವರವಾಗಿ ವಿವೇಚಿಸುವುದಕ್ಕಿಂತ ಈ ಪುರಿತ ಅವರ ನವೀನ ವಿಚಾರಗಳು ಹಾಗೂ ಕನ್ನಡದ ಗದ್ಯಶೈಲಿ ಈ ದೃಷ್ಟಿಯಿಂದ ಇಲ್ಲಿ ಆ ಕೃತಿಗಳನ್ನು ಸಮೀಕ್ಷಿಸಲಾಗಿದೆ.

ಕ್ರಿ.ಶ. ಉಗ್ರ ರಘು ಹಿಂದೆಯೇ ಅಲೂರರ ಅನುವಾದ ‘ಗೀತಾರಹಸ್ಯ’ ಪ್ರಕಟಗೊಂಡಿದೆ. ಲೋಕಮಾನ್ಯ ಟಿಳಕರಂಥ ರಾಷ್ಟ್ರೀಯ ಧುರೀಗಳ ಆಗಿನ್ನೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕ್ರಷಿ ಮೂಡಿದ ಅವರಿಗೆ ತಮ್ಮ ಬೃಹತ್ ಗ್ರಂಥದ ಭಾವಾಂತರ ಕಾರ್ಯದ ಹೊಣೆಗಳಿಂದ ಹೊಳ್ಳಿದ್ದು ನೋಡಿದರೆ, ಅಲೂರ ಅವರಲ್ಲಿ ಕನ್ನಡ ಶೈಲಿಯ ಬಗ್ಗೆ ಅವರಿಗೆ ಅಷ್ಟು ವಿಶ್ವಾಸವಿತ್ತು ಎಂಬುದು ಮನವರಿಕೆಯಾಗುವುದು. ಗೀತಾವಿಶ್ವದಲ್ಲಿ ‘ಗೀತಾರಹಸ್ಯ’ದ ಅನುವಾದದಿಂದಲೇ ಅಲೂರ ಅವರ ಪ್ರಫಾಮ್ ಪ್ರಮೇತ.

ಗಣಾಳ ರ ಹಾಗ ಆಲೂರ ಅವರು ‘ಗೀತಾ ಕುಸುಮ ಮಂಜರಿ’ ಎಂಬ ಒಂದು ಗ್ರಂಥಮಾಲೆಯನ್ನು ಅರಂಭಿಸಿ, ಗೀತೆಯನ್ನು ಕುರಿತು ತಾವು ಬರೇದ ಬದು ಗ್ರಂಥಗಳನ್ನು ಪ್ರಕಟಿಸಿರುವರು.

೧. ಗೀತಾ ಪ್ರಕಾಶ
೨. ಗೀತಾ ಸಂದೇಶ (ಪ್ರತಿ. ೧೫೦)
೩. ಗೀತಾಭಾವ ಪ್ರದೀಪ; ಭಾಗ ೧ (ಪ್ರತಿ. ೧೨೦)
೪. ಗೀತಾಭಾವ ಪ್ರದೀಪ; ಭಾಗ ೨ (ಪ್ರತಿ. ೧೯೦)
೫. ಗೀತಾ ಪರಿಮಳ (ಪ್ರತಿ. ೧೫೦)

ಇವೇ ಆಲೂರ ಅವರು ಪ್ರಕಟಿಸಿದ ಗ್ರಂಥಗಳು.

ಶಂಕರಾಚಾರ್ಯರು, ಮಧ್ಯಾಚಾರ್ಯರು, ರಾಮಾನುಜಾಚಾರ್ಯರು ಈ ವಿಭೂತಿಗಳ ಕೃತಿಗಳನ್ನು, ಲೋಕಮಾನ್ಯ ಟಿಳಕ, ಮಹಾನ್ ಅರವಿಂದ, ಮಹಾತ್ಮಾ ಗಾಂಧಿ ಈ ಮಹಾನುಭಾವರ ವಿಚಾರಗಳನ್ನು ಅರಗಿಸಿಕೊಂಡ ಆಲೂರ ವೆಂಕಟರಾಯರು ಸನಾತನವಾದಿ ಆಗಿರಲಿಲ್ಲ; ಬರಿ ಸಂಪ್ರದಾಯವಾದಿಯೂ ಆಗಿರಲಿಲ್ಲ. ಆದೇ ಹೊತ್ತಿಗೆ ಹೊಸದನ್ನು ವಿಚಾರಿಸದೆ ಸ್ವೀಕರಿಸುತ್ತಲೂ ಇರಲಿಲ್ಲ. ತಮ್ಮೇ ಆದ ಹೊಸ ರೀತಿಯಲ್ಲಿ ಈ ಗ್ರಂಥಗಳನ್ನು ರಚಿಸಿರುವುದು ಸ್ವಷ್ಟವಿದೆ.

ತಮ್ಮ ಗ್ರಂಥಗಳ ಉದ್ದೇಶವನ್ನು ಕುರಿತು ‘ಗೀತಾ ಪ್ರಕಾಶ’ದಲ್ಲಿ ಹೇಳಿದ ಅವರ ಮೂತ್ರ ಮನನೀಯವಾಗಿದೆ:

‘ಶ್ರೀಕೃಷ್ಣನು ಧರ್ಮಕ್ಷೇತ್ರದಲ್ಲಿ ಬೆಳೆದ ಹತ್ತಿಯಿಂದ ಶ್ರೀ ಮಧ್ಯಾಚಾರ್ಯರು ತೆಗೆದ ನೂಲನ್ನು ಉಪಯೋಗಿಸಿ, ಅವರ ಶಿಷ್ಯರಿಂದ ನೇಯ್ಯ ವಿದ್ಯೆ ಕಲಿತ ನಾನು, ಶ್ರೀ ಶಂಕರ, ರಾಮಾನುಜ, ಮಧ್ಯ, ಟಿಳಕ, ಗಾಂಧಿ – ಇವರ ಬಗೆ ಬಗೆಯ ಅಂಚುಗಳನ್ನು ಜೋಡಿಸಿ ನೇಯ್ಯ ಈ ಹೀತಾಂಬರವನ್ನು ಸಹ್ಯದರ್ಯ ವಾಚಕರಿಗೆ ಉಡುಗೊರೆಯಾಗಿ ಅಷ್ಟಾಸ್ತೇನೇ.’<sup>1</sup>

ಆಲೂರ ಅವರದು ಆಕರ್ಷಕವಾದ ಹೀತಾಂಬರ!! ‘ಗೀತಾ ಪ್ರಕಾಶ’ದಲ್ಲಿ ಅವರು ಹಿಂದಿನ ಭಾಷ್ಯ ಹಾಗೂ ಟೀಕಾಕಾರರಿಗೂ, ಇಂದಿನ ರಾಜಕೀಯ ಹಾಗು ತತ್ತ್ವಚಿಂತಕ ದುರಂಥರರಿಗೂ ಗೀತೆಯ ಯಾವ ಅಂಶಗಳು ಎಷ್ಟು ಮೆಚ್ಚಿಗೆ, ಏತಕ್ಕೆ ಮೆಚ್ಚಿಗೆ ಎಂಬುದನ್ನು ಸುಗಮವಾಗಿ, ವಿವರವಾಗಿ ವಿವೇಚಿಸಲಾಗಿದೆ. ‘ಗೀತಾ ಸಂದೇಶ’ದಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಸ್ಥರಿಗೆ ಅನುಕೂಲ ವಾಗುವಂತೆ ಗೀತೆಯ ರಹಸ್ಯವನ್ನು ತಿಳಿಸಿ, ಅದನ್ನೇ ಹರಿದಾಸರು, ಶಿವಶರಣಾರು ಮುಂತಾದವರ ಅವಶರ್ಣಕೆಗಳಿಂದ ಪುಷ್ಟಿಕರಿಸಲಾಗಿದೆ. ‘ಗೀತಾಭಾವ ಪ್ರದೀಪ’ (ಭಾಗ-೧, ಭಾಗ-೨)ದಲ್ಲಿ ಗೀತೆಯ ಪ್ರತಿಯೊಂದು ಅಧ್ಯಾಯದ ವಿಷಯವನ್ನು

ಎತ್ತಿಕೊಳ್ಳ ಲಾಗಿದೆ; ಆಧುನಿಕ ಸಮಸ್ಯೆಗಳಿಗೂ ಹೊಂದಿಸಿ ಆ ವಿಷಯಗಳನ್ನು ವಿವೇಚಿಸಲಾಗಿದೆ. ‘ಗೀತಾ ಪರಿಮಳ’ದಲ್ಲಿ ಗೀತೆಯ ಹದಿನೆಂಟೂ ಅಧ್ಯಾಯಗಳ ತಾತ್ಪರ್ಯವನ್ನು ಸರಳವಾಗಿ, ಸುಂದರವಾಗಿ ನಿರೂಪಿಸಲಾಗಿದೆ. ವೀರಶೈವ ಸಾಹಿತ್ಯ ಹಾಗೂ ದಾಸ ಸಾಹಿತ್ಯದ ಅನೇಕ ಪೆಚನ ಹಾಗೂ ಹಾಡುಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆ.

ಭಗವದ್ಗೀತೆಯನ್ನು ಕುರಿತು ನೂರಾರು ಗ್ರಂಥಗಳವೆಯಾದರೂ, ಆಲೂರರು ತಮ್ಮೊಂದು ಪ್ರತ್ಯೇಕ ಮಾರ್ಗವನ್ನು ಕಂಡುಕೊಂಡಿರುವುದಾಗಿ ಹೇಳಿರುವರು; ಅಂಥ ಅವಶ್ಯಕತೆ ಇರುವುದೆಂದೂ ಅವರು ತಿಳಿಸಿರುವರು.

“ಹಳೆಯದು ನಿಜೀವವು, ಹೊಸದು ನಿಧ್ಯೋಯವು, ಹಳಬರು ನಿಜವಾದ ಮುತ್ತುಗಳನ್ನು ಏತಾಂಬರದ ಚಿಂದಿಗಳಲ್ಲಿಟ್ಟು ಮಾರುವರು. ಹೊಸಬರು ದ್ವೀಪಾಂತರದಿಂದ ಬಂದ ನೀರ ಮುತ್ತುಗಳನ್ನು ಮಿನುಗುವ ದ್ವೀಪಗಳಲ್ಲಿಟ್ಟು ತಮ್ಮೊಂದು ಮಾರುವರು; ಹೊಸಬರಲ್ಲಿ ಜೀವವಿದೆ; ಶಕ್ತಿ ಇದೆ, ವೇಗವಿದೆ; ಹಳಬರ ಹತ್ತಿರ ಸತ್ಯವಿದೆ, ತಥ್ಯವಿದೆ, ಶ್ರದ್ಧೆ ಇದೆ. ಹೊಸದು ಬಾಲಾಗಿಸಿಲ್ಲದೆ ಗೊತ್ತಿ ತಿನ್ನವ ನಾಳಪಟ. ಆದುದಿಂದ ಮೂರನೆಯೊಂದು ಮಾರ್ಗ ಹುಟ್ಟಬೇಕೆಂದು ನಮ್ಮ ಇಷ್ಟಿ....”<sup>2</sup>

ಹಿಂದೂ ಸಂಘಟನೆ ಸಂಯುಕ್ತ ಧರ್ಮ ಸಂಘಟನೆಯಾಗಬೇಕು. ವಿಜಾರಕ್ತಾಂತಿ ಮತ್ತು ಆಚಾರಕ್ತಾಂತಿ ಇವೆರಡನ್ನೂ ಮಾಡುವ ಅವರೋಷ್ಟ ಜ್ಞಾನಿಗಳು ಜನಿಸಿದಾಗ ಭಾರತದ ಉದ್ಧಾರ. ಇದೇ ನಿಜವಾದ ಮಾರ್ಗ ಎಂದು ತೋರಿಸಿಕೊಡುವುದು ಅಲೂರ ಅವರ ಉದ್ದೇಶ—ಗೀತೆಗೆ ಸಂಬಂಧಪಟ್ಟ ಈ ಗ್ರಂಥಗಳಲ್ಲಿ.

ಗೀತೆಗಳಲ್ಲಿಯ ವಿಜಾರಗಳನ್ನು ವಿವರಿಸುವಾಗ ಅಲೂರ ಅವರು ಕನ್ನಡ ಸಾಹಿತ್ಯದ ಒಳ್ಳೀ ಕೃತಿಗಳಲ್ಲಿರುವ ಕೆಲವು ಅವಶ್ಯಕಿಗಳನ್ನು ಕೊಡುತ್ತಾರೆ. ಇದರಿಂದ ಓದುಗರಿಗೆ ಸಾಹಿತ್ಯಾಸ್ಕರಿಯೂ ಹುಟ್ಟುತ್ತದೆಯಲ್ಲದೆ, ಅಲೂರ ಅವರ ಶೈಲಿಗೆ ಹೊಸ ಕಳಿ ಕಟ್ಟಿದೆಯೆನ್ನಬೇಕು. ‘ಗೀತಾ ಪರಿಮಳ’ದಲ್ಲಿ ಬರುವ ವಿಶ್ವರೂಪದರ್ಶನವನ್ನೇ ನೋಡಬಹುದು.<sup>3</sup> ಆ ವಿಶ್ವರೂಪ ಸ್ತೋತ್ರದಲ್ಲಿ

—‘ನಿನ್ನ ವಿಶ್ವಮಾರುತಿಗೆ ನಮೋ ನಮೋ’ —ಪುರಂದರದಾಸರು.

—‘ಎತ್ತತ್ತ ನೋಡಿದತ್ತತ್ತ ನೀನೇ ದೇವಾ’ — ಪಚನಶಾಸ್ತ್ರ

—‘ಹರಿಗೋಲ ಬಿಸುಟ್ಟು ಹೊಳೆಯ ಕಡೆವೆನೆಂದೆಂಬ ತೆರನಲ್ಲವೇ ಭವಾಂಬುಧಿಯನೀ ತಪದಿಂದ ನೆರೆಲಂಫನವ ಮಾಳನೆಂಬ ಕರಪಿಡಿದು ಹಗ್ಗವನು ಬಿಟ್ಟು’ — ಸಮೃದ್ಧ ಕೌಮುದಿ.

ಹೀಗೆ ಹಲವಾರು ಅವತರಣೆಗಳು ಸಂದರ್ಭಾದನುಸಾರವಾಗಿ ಬಂದಿವೆ. ಆಲೂರ ಅವರ ಕನ್ನಡ ಸಾಹಿತ್ಯಭ್ಯಾಸ ಹಾಗೂ ಅವರ ಸಮನ್ವಯ ಮನೋಧರ್ಮ ಇಂಥ ಬರವಣಿಗಳಲ್ಲಿ ಸ್ಪಷ್ಟವಾಗಿ ಒಡಮೂಡಿದೆ.

ಅತ್ಯಂತ ಹೊಸ ವಿಷಯಗಳನ್ನು ಒಳಗೊಂಡ ಗ್ರಂಥವೆಂದರೆ ‘ಗೀತಾಭಾವ ಪ್ರದೀಪ’, ‘ಗೀತೆಯೂ ರಾಷ್ಟ್ರೀಯತ್ವವೂ’, ‘ಗೀತೆಯೂ ಸಮಾಜಶಾಸ್ತ್ರವೂ’, ‘ಸ್ತುತಿಂತ್ರ ದೃಷ್ಟಿ’, ‘ಸಾಂಪ್ರದಾಯಿಕ ದೃಷ್ಟಿ’ ಮೊದಲಾದ ಪ್ರಕರಣಗಳಲ್ಲಿರುವ ವಿಷಯಗಳು ಅತ್ಯಂತ ಆಧುನಿಕ, ನೂತನ. ಆಧುನಿಕ ಸಮಸ್ಯೆಗಳಿಗೆ ಗೀತೆಯಲ್ಲಿಯ ಉತ್ತರಗಳೇನು ಎಂಬುದನ್ನು ಸ್ವಾರಸ್ಯವಾಗಿ ಆಲೂರ ಅವರು ವಿವೇಚಿಸಿದ್ದಾರೆ.

ಭಗವದ್ವಿತೀಯದು ಘನವಾದ ವಿಷಯ. ಅಲ್ಲಿಯ ಒಂದೊಂದು ಶೈಲೀಕವನ್ನು ಸರಿಯಾಗಿ ಸಮಗ್ರವಾಗಿ ತಿಳಿದುಕೊಳ್ಳಲೂ ಸಹ ಕರಿಣವಾದುದು. ಆದರೆ, ಆಲೂರ ಅವರು ವಿವರಿಸುವ ರೀತಿ ಸಾಹಿತ್ಯಭ್ಯಾಸಗಳಿಗೂ, ಸಾಮಾನ್ಯ ಜನರಿಗೂ ರುಚಿಸುವಂತಹದು. ಅವರು ಬರೆಯುವ ರೀತಿ ಸಾಹಿತ್ಯ ನಿರ್ಮಿತಿಯಲ್ಲಿಯ ಭಾಷೆಯಲ್ಲಿಯಂತೆ ಒಮ್ಮ ಸರಳ, ಒಮ್ಮ ಸುಂದರ ಹಾಗೂ ಆಕರ್ಷಕ. ‘ಗೀತಾಭಾವ ಪ್ರದೀಪ’ದಲ್ಲಿಯ ಈ ವಾಕ್ಯಗಳನ್ನು ಪರಿಶೀಲಿಸಬಹುದು:

—“ಅಹಮದು, ಗೀತೆಯು ಹೊಟ್ಟಿಗೆ ಹಾಕುವುದಿಲ್ಲ, ಸ್ವರಾಜ್ಯ ದೊರಕಿಸಿ ಕೊಡುವುದಿಲ್ಲ ಅಥವಾ ಸಾಗಿಸುವುದಿಲ್ಲ. ಆದರೆ, ಇವೆಲ್ಲವನ್ನು ಮೀರಿದ ಕಾರ್ಯಗಳನ್ನು ಅದು ಮಾಡುತ್ತದೆ. ಅದು ಇವೆಲ್ಲಕ್ಕೂ ಚಾಲನ ಕೊಡುವುದಕ್ಕೆ ಅವಶ್ಯವಾದ ಅಧ್ಯಾತ್ಮಿಕ ಶಕ್ತಿಯನ್ನು ಕೊಡುತ್ತದೆ.”<sup>4</sup>

ಈ ಚಿಕ್ಕ ಚಿಕ್ಕ ವಾಕ್ಯಗಳು ಅಧ್ಯಾತ್ಮ ಶಕ್ತಿಯಿಂದ ಕೂಡಿಕೊಂಡಿವೆ. ನಿರ್ವಹಿಸಬೇಕಾದುದನ್ನು ಆವೇಶಭರಿತವಾಗಿ ಮಾಡುತ್ತದೆ. ಇಂತಹ ಸರಳ ಶೈಲಿಯಿಂದ ಗ್ರಂಥದ ಸಾಂಪ್ರದಾಯಿಕ ಮೌಲ್ಯ ಹೆಚ್ಚುತ್ತದೆ.

—“ಗೀತೆಯನ್ನು ಪಂಡಿತನೇ ಓದಲಿ, ಪಾಮರನೇ ಓದಲಿ, ಅದನ್ನು ಓದುವಾಗ ವಿಮಾನದಲ್ಲಿ ಕುಳಿತು ತಾನೊಂದು ಉನ್ನತವಾದ ವಾತಾವರಣಾದಲ್ಲಿ ಅಲೆದಾಡುತ್ತಿರುವನೆಂದು ಪ್ರತಿಯೊಬ್ಬನಿಗೆ ಭಾಸವಾಗಬೇ ಇರದಂದು ನಾವು ಎದೆತಟ್ಟಿ ಹೇಳುತ್ತೇವೆ....”<sup>5</sup>

ಆಧುನಿಕ ಕಾಲಕ್ಕೆ ಸರಿಯಾಗುವ ವಿಮಾನದ ಹೋಲಿಕೆಯನ್ನು ಕೊಟ್ಟು, ಗೀತೆಯನ್ನು ಓದುವುದರಿಂದ ಉಂಟಾಗುವ ಪ್ರತಿಕ್ರಿಯೆಯನ್ನು ಇಲ್ಲಿ ಹೇಳಲಾಗಿದೆ. ಇಂಥ ಗಡ್ಡಶೈಲಿಯ ಉದಾಹರಣೆ ಅಲ್ಲಲ್ಲಿ ಈ ಶಕ್ತಿಗಳಲ್ಲಿ ದೊರೆಯುವುದುಂಟು.

ಆಲೂರರು ಮೊದಲಿನಿಂದ ಗೀತಾಭಾವದಲ್ಲಿ ತಲ್ಲಿನರಾಗಿದ್ದರೂ, ಬೃಟಿಷ್ ಸರಕಾರವು ಅವರನ್ನು ದಿಗ್ಭೇಧನದಲ್ಲಿ ಒಂದು ವರುಷ (೧೯೫೧) ಇಟ್ಟಿರುವಾಗ,

ಅವರು ತಮ್ಮ ಪಕಾಂತ ಜೀವನದ ಸದುಪಯೋಗ ಮಾಡಿಕೊಂಡು ಗೀತೆಯನ್ನು ಕುರಿತು ತಮ್ಮ ಕೃತಿಗಳನ್ನು ಹೆಚ್ಚಿಗೆ ರಚಿಸಿರುವರು. ಕೇವಲ ಬದೇ ಕೃತಿ ಪ್ರಕಟವಾಗಿದ್ದರೂ, ಅಲೂರ ಅವರು ಗೀತೆಯನ್ನು ಕುರಿತು ಸಾರಕ್ಷ್ಯ ಟಿಪ್ಪಣಿಗಳನ್ನು ಮಾಡಿಕೊಂಡುದ್ದರು. ಆಲ್ಲದೆ, ಇನ್ನೂ ಅನೇಕ ಗ್ರಂಥಗಳನ್ನು ಪ್ರಕಟಿಸುವ ಇಚ್ಛೆಯಾಗಿ ಅವರದಾಗಿತ್ತು.

ಗೀತೆಯನ್ನು ಕುರಿತು ತಾವು ನವೀನವಾಗಿ ಬರೆದು ಪ್ರಕಟಿಸಿದ ಗ್ರಂಥಗಳ ಬಗ್ಗೆ ಅಲೂರ ಅವರಿಗೆ ಅಪಾರ ಸಂತೃಪ್ತಿ; ‘ಸ್ವತಂತ್ರವಾಗಿಯೂ ತೀರ ಹೊಸ ಪದ್ಧತಿಯಿಂದಲೂ ಬರೆಯಲ್ಲಿಟ್ಟಪ್ರಗಳು’ ಎಂದು ಒಂದೆಡೆಗೆ ಹೇಳಿದರೆ,<sup>6</sup> ಇದಕ್ಕೂ ಮುಂದೆ ಹೋಗಿ “‘ಗೀತಾಪ್ರಕಾಶ’ಮೆಂಬ ಗ್ರಂಥದ ಮಾದರಿಯ ಗ್ರಂಥ ಇಡೀ ಹಿಂದೂಸಾಫಾನದಲ್ಲಿಯೇ ಇಲ್ಲವೆಂದು ಹೇಳಿದರೆ ತಪ್ಪಾಗದು”<sup>7</sup> ಎಂದಿರುವರು. ‘ಕನಾಂಟಕ್ಕೆ’ದಲ್ಲಿ ಅವರು ತಾವೇ ಮಾಡಿದ ಕಾರ್ಯ ಎಂದು ಹೆಮ್ಮೆ ಪಟ್ಟಂತೆ ಇಲ್ಲಿಯೂ ಇದೆ ಮತ್ತು ಈ ‘ಅಹಂ’ ‘ಎಲ್ಲವೂ ಹರಿಸೇವಯಿನಿ’ ಎಂದೇ ಅನ್ವಯಿಕಾಗುತ್ತದೆ. ಅಲೂರ ಅವರದೂ ಅದೇ ಮತ್ತ.

ಆದರೆ, ಈ ವಿಷಯದಲ್ಲಿ ಡಾ. ಕೆ.ಕೃಷ್ಣಮೂರ್ತಿಯವರ ಅಭಿಪ್ರಾಯ ಗಮನಾಹಾರ. ಈ ಬದು ಗ್ರಂಥಗಳಲ್ಲಿ “ಜನರಂಜನೆಯಾಗಲು ಸಹಾಯಕವೇನಿಸುವ ಎಲ್ಲ ಸಾಧನಗಳನ್ನು ಅಲೂರರು ಬೆಳ್ಳಾಗಿ ಬಳಸಿಕೊಂಡಿದ್ದಾರೆ..... ಗಾಥವೂ ಗೂಥವೂ ಜಡಿಲವೂ ಕುಟಿಲವೂ ಆದ ಶಾಸ್ತ್ರ ವಿಚಾರಗಳನ್ನು ಅವರು ಸಹಜ ಸುಗಮವಾಗಿ ಇಂದಿನ ಹಿನ್ನೆಲೆಯಲ್ಲಿ ಇಂದಿನ ದೃಷ್ಟಾಂತಗಳೊಂದಿಗೆ ಮನ ಮುಟ್ಟಿಸಬಲ್ಲರು. ಅವರ ಗಡ್ಡ ಎಲ್ಲಿಯೂ ತಡವರಿಸುವುದಿಲ್ಲ; ಅವರ ತತ್ವವಿವೇಚನೆ ಎಲ್ಲಿಯೂ ನೀರಸವೇನಿಸುವುದಿಲ್ಲ; ಅವರ ಆಧ್ಯಾತ್ಮಿಕ ಶ್ರದ್ಧೆ ಎಲ್ಲಿಯೂ ಕುಗ್ಗಬುದಿಲ್ಲ..... ಆದ್ದರಿಂದ ಭಗವದ್ಗೀತೆಯನ್ನು ಕುರಿತ ಅಲೂರರ ಸಾಹಿತ್ಯ ಗಾತ್ರದಲ್ಲಿ ಮಾತ್ರವಲ್ಲ, ಗುಣಮಟ್ಟದಲ್ಲಿ ಹೊಸವಿಕ್ರಮವನ್ನು ಸಾಧಿಸಿದೆ.”<sup>8</sup> ಡಾ. ಕೆ.ಕೃಷ್ಣಮೂರ್ತಿಯವರ ವಿಮರ್ಶಾತತ್ವವಾದ ಈ ಮಾತುಗಳು ಮಾನ್ಯ ಮಾಡುವಂತಿದೆ. ಗೀತೆಯನ್ನು ಕುರಿತು ಇರುವ ಅಲೂರರ ಸಾಹಿತ್ಯದ ಸ್ಥಾನವು ಇಲ್ಲಿ ಯಥಾಯೋಗ್ಯವಾಗಿ ವ್ಯಕ್ತವಾಗಿದೆ.

ಭಗವದ್ಗೀತೆಯ ಬಗ್ಗೆ ಬರೆದಿರುವ ಗ್ರಂಥಗಳಂತೆ ಅಲೂರರು ಮಧ್ಯಸಿದ್ಧಾಂತವನ್ನು ಕುರಿತು ಏಳು ಗ್ರಂಥ ರಚಿಸಿರುವರು. ಅಂದರೆ, ವೇದಾಂತ ವಿಷಯವನ್ನೂ ಗೊಂಡ ಅವರ ಗ್ರಂಥಗಳು ಒಟ್ಟಾರೆ ಹದಿಮೂರು ಇವೆ. ಅಲೂರ ವೆಂಕಟರಾಯರು ಜನ್ಮತಃ ಮಾಧ್ಯರು; ಮಧ್ಯಕಾರ್ಯರ ಮೂಲ ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆ ಅವರಿಗೆ ಮೊದಲಿನಿಂದಲೂ ಇದ್ದಿತ್ತು. ಅಲೂರ ಅವರ ಜೀವನವನ್ನು ಸಂಪೂರ್ಣವಾಗಿ ಮಾಪಾರ್ಶು ಮಾಡಿದ, ಮಧ್ಯಕಾರ್ಯರ ಮತದಲ್ಲಿ ಮೇಲಿಂದ ಮೇಲೆ ಉಳ್ಳರಿತವಾಗುವ ವಾಕ್ಯ “ನಾಹಂ ಕತಾದ ಹರಿಃ ಕತಾದ, ತತ್ತ್ವಜ್ಞ

ಕಮ್ಮ ಜಾವಿಲಂ” ಎಂಬುದು. ಆಲೂರರು ತಮ್ಮ ಎಲ್ಲಾ ಗ್ರಂಥಗಳಲ್ಲಿ ಈ ವಾಕ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿರುವರು:

“ಈ ವಾಕ್ಯದ ಸತ್ಯತೆಯು ಎಂದು ನನ್ನ ಮನಸ್ಸಿನಲ್ಲಿ ನಾಟಿತೋ ಆ ದಿವಸವೆಂದರೆ ಉ.ಗಿ.ಗಿ.ಗಿ. ನೆಯ ದಿನವು. ಆ ದಿನದ ದಿನವಹಿಯಲ್ಲಿ ನಾನು ಅದನ್ನು ನಮೂದಿಸಿಟ್ಟಿರುವೆ. ಅಂದಿನಿಂದ ಕೂಡಲ್ಲಿ ನಿಂತಲ್ಲಿ ಆ ಮಂತ್ರದ ಜಪ ನಡೆಸಿರುವೆ. ನನ್ನಲ್ಲಿ ಶಕ್ತಿ ಏನಾದರೂ ಇದ್ದರೆ ಅದು ಆ ಮಂತ್ರದ ಪ್ರಭಾವ”<sup>9</sup>

ಎಂದಿರುವರು ಆಲೂರ ವೆಂಕಟರಾಯರು.

೧೯೦೫ ಮೇ ತಿಂಗಳಲ್ಲಿ ಆನೆಗೊಂದಿಗೆ ಹೋದಾಗ ಕನಾಟಕಕ್ಕೆದ ದಶನವಾದಂತೆ ಮಧ್ಯಮತ ಸಿದ್ಧಾಂತದ್ದು ಇದೆ. ಮಧ್ಯಾಚಾರ್ಯರ ಮೂಲ ತತ್ತ್ವಗಳಲ್ಲಿ ಆಲೂರರಿಗೆ ಶ್ರದ್ಧೆಯದ್ದರೂ, ಅವರದು ಅಂಥಶ್ರದ್ಧೆಯಾಗಿರಲಿಲ್ಲ. ಆ ತತ್ತ್ವಗಳನ್ನು ಆಧುನಿಕ ರೀತಿಯಲ್ಲಿ ತಿಳಿದುಕೊಳ್ಳಬೇಕೆಂಬುದೂ ಅವರ ಹವ್ಯಾಸ. “ಆ ಮತದ ಮೂಲ ತತ್ತ್ವಗಳನ್ನು ಆಧುನಿಕ ರೀತಿಯಲ್ಲಿ ಆಧುನಿಕರಿಗೆ ಕೂಡ ಸಮಾಧಾನವಾಗುವಂತೆ ಮಂಡಿಸುವುದು ಅವಶ್ಯ. ನನ್ನ ಗ್ರಂಥದಲ್ಲಿ ಹಾಗೆ ಮಾಡಲು ಯತ್ಸಿಸಿರುವೆ”<sup>10</sup> ಹೀಗೆ ಆಲೂರರು ತಾವು ಬರದ ಗ್ರಂಥಗಳ ಉದ್ದೇಶವನ್ನು ಸ್ವಷ್ಟವಾಗಿ ತಿಳಿಸಿರುವರು.

೧೯೧೮ ರಿಂದಲೂ ಆಲೂರರ ಮನಸ್ಸಿನಲ್ಲಿ ಮಧ್ಯಮತದ ವಿಚಾರಗಳು ಸುಳಿದಾಡುತ್ತಿದ್ದರೂ, ಬರಹ ರೂಪದಲ್ಲಿ ಅಪುಗಳನ್ನು ಪ್ರಕಟಿಸಬೇಕಾದರೆ ೧೯೪೯ ನೆಯ ಇಜ್ಞಾಯವರೆಗೆ ಕಾಯಬೇಕಾಯಿತು. ೧೯೪೯ ರಲ್ಲಿ ಪ್ರಕಟವಾದ ‘ಶ್ರೀ ಮಧ್ಯಾಚಾರ್ಯರ ಮೂಲ ಸಿದ್ಧಾಂತ’ ಅವರ ಮೊದಲ ಗ್ರಂಥ. ೧೯೫೨ ಒಗ್ಗೆ ಬರದ ಗ್ರಂಥಗಳಿಲ್ಲವೂ ಆಲೂರರಿಗೆ ಅರವತ್ತು ವರುವ ತುಂಬುವ ಮೊದಲೇ ಇದ್ದರೆ, ಮಧ್ಯಮತದ ಬಗ್ಗೆ ಇದ್ದ ಕೃತಿಗಳು ಅರವತ್ತರ ನಂತರ ಬಂದಿವೆ. ‘ಮಧ್ಯಸಿದ್ಧಾಂತ ಪ್ರವೇಶಿಕ’ (೧೯೫೧), ‘ಶ್ರೀ ಮುಖ್ಯಾಪೂರ್ಣ ಮಹಿಮೆ’ (೧೯೫೪), ‘ವೇದವ್ಯಾಸರ ವೇದಾಂತ ಮತ್ತು ಸಮಗ್ರ ಧ್ಯಾನಯೋಗ’ (೧೯೫೬), ‘ಮಾಧ್ಯರ ಧ್ಯಾತಿಗಳಲ್ಲ, ಪೂರ್ಣಾತ್ಮ ವಾದಿಗಳು’ (೧೯೫೭), ‘ಪೂರ್ಣಾಬ್ರಹ್ಮವಾದ’ (೧೯೫೯) ಈ ಕೃತಿಗಳಲ್ಲದೆ, ಇಂಗ್ಲೀಷ್‌ನಲ್ಲಿಯೂ ಅವರು ‘Sri Madhwacharya’s Purna Brahma Philosophy’ (1954) ಎಂಬುದನ್ನು ಪ್ರಸಿದ್ಧಿಸಿರುವರು.

ವೇದಾಂತ ತತ್ತ್ವಗಳನ್ನು ತಿಳಿದುಕೊಳ್ಳಲಿಭ್ರಿಸುವ ಉದ್ದೇಶದಿಂದ ‘ಜಿಜ್ಞಾಸು ಮಂಡಲ’ ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಹಳೆಯ ತರಹದ ಪಂಡಿತರನ್ನು ಆಧುನಿಕ ಸುಶೀಲಿತ ತರುಣರನ್ನೂ ಆಸ್ತಿಕರೆಯ ವೇದಿಕೆಯ ಮೇಲೆ ತಂದು ಈ ಎರಡೂ ತಲೆಮಾರುಗಳಲ್ಲಿ ಹಳೆಹೊಸ ಧ್ಯಾನಗಳ ಸಮನ್ವಯ ಭಾವದ

ಹೊಸ ನಿಲುವನ್ನು ಮೂಡಿಸಬೇಕೆಂದು ಅಲೂರ ಅವರು ಯೋಜಿಸಿದ್ದರು. ‘ಜಿಜ್ಞಾಸು’ ಎಂಬ ಪತ್ರಿಕೆಯ ಹಲವು ಸಂಚಿಕೆಗಳನ್ನು ಪ್ರಕಟಿಸಿರುವರು.

ವೆಂಕಟರಾಯರು ಸನಾತನ ಧರ್ಮದ ಬಗ್ಗೆ ತಳೆದಿರುವ ಕಳಕಳಿ, ಪ್ರಾರ್ಥಣೆಕ ಅಭಿಪ್ರಾಯಗಳು ಈ ವಿಳೂ ಗ್ರಂಥಗಳ ಬರವಣಿಗೆಯಿಂದಕ್ಕಣ್ಣ ಉಕ್ಕಿ ಹರಿಯುತ್ತಿವೆ. ಹಾಗೆ ನೋಡಿದರೆ ಪ್ರಾರ್ಥಣೆಕತೆ ಅಲೂರ ವೆಂಕಟರಾಯರ ಎಲ್ಲ ಕೃತಿಗಳ ಗುಣವೈಶಿಷ್ಟಾವಾಗಿದೆ. ಮಧ್ಯಮತ ಸಿದ್ಧಾಂತಗಳನ್ನು ಕುರಿತಾದ ಅಲೂರ ಅವರ ಗ್ರಂಥಗಳಲ್ಲಿ ವೇದಾಂತವಂತೂ ಸರಿಯೇ. ಆದರೆ, ಆ ಗ್ರಂಥಗಳಲ್ಲಿರುವ ಹಲವು ಹೊಸ ವಿಚಾರಗಳು ಹಾಗೂ ವೇದಾಂತವನ್ನು ವಿವರಿಸಲು ಅವರು ಉಪಯೋಗಿಸಿದ ಗಡ್ಡತ್ವೆಲ್ಲ ಇಪ್ಪಗಳನ್ನು ಅವಲೋಕಿಸುವುದು ಅವಶ್ಯವಿದೆ. ಸಾಹಿತ್ಯದ ದೃಷ್ಟಿಯಿಂದಲೂ ಅಲೂರ ಅವರ ಗಡ್ಡ ವೈಶಿಷ್ಟಾಣಿಕ.

ಈ ಪಳ್ಳು ಗ್ರಂಥಗಳಲ್ಲಿ ಆಡಕವಾಗಿರುವ ಹೊಸ ವಿಚಾರಗಳು ಸಂಖ್ಯಾಪ್ತವಾಗಿ ಹೀಗೆ ಇವೆ:

೧. ‘ದ್ವೈತ’ ಎಂಬುದು ಸರಿಯಲ್ಲ; ಇದು ‘ಪೂರ್ಣಬ್ರಹ್ಮಾದ’. ‘ದ್ವೈತ’ ಪದವು ಮಧ್ಯಾಚಾರ್ಯರ ಯಾವ ಕೃತಿಯಲ್ಲಿಯೂ ಕಂಡುಬರುವುದಿಲ್ಲ. “ಮಧ್ಯಾಚಾರ್ಯರು ವೇದವ್ಯಾಸರ ಪ್ರತಿನಿಧಿಗಳು; ವೇದವ್ಯಾಸರು ವೇದಗಳ ಪ್ರತಿನಿಧಿಗಳು; ವೇದಗಳು ಪೂರ್ಣ ವೇದಾಂತ ಹೇಳುವ ಗ್ರಂಥಗಳು; ಪೂರ್ಣಬ್ರಹ್ಮವನ್ನು ಅವು ಸಾರಿರುತ್ತವೆ” ಆ ಪೂರ್ಣಬ್ರಹ್ಮವನ್ನು ಪೂರ್ಣವಾಗಿ ಸಿದ್ಧಮಾಡಿದವರೆಂದರೆ ಮಧ್ಯಾಚಾರ್ಯರೇ ಎಂಬುದು ಅಲೂರರ ಮತ. <sup>12</sup>

೨. ಮಧ್ಯಾಚಾರ್ಯರು ಮಹಾಭಾರತದ ಪ್ರಥಮ ಸಂಶೋಧಕರು; ಅಧಿಕೃತವಾದ ಮಹಾಭಾರತ ಸಂಪೂರ್ಣವನ್ನು ಸಂಶೋಧಿಸಿ, ‘ಮಹಾಭಾರತ ತಾತ್ತ್ವಯಿತ ನಿಣಯ’ ವನ್ನು ರಚಿಸಿರುವುದು ಲೋಕಕ್ಕೆ ಅವರು ನೀಡಿದ ಅಪೂರ್ವ ವಿಮರ್ಶಾ ಗ್ರಂಥವಾಗಿದೆ.

೩. ವೈವಹಾರಕ್ಷ್ಯ ವೇದಾಂತಕ್ಷ್ಯ ಬಿಡಿಸಿಕೊಳ್ಳಲಾರದಂತಹ ತಳಕು ಹಾಕಿರುವುದು ಮಧ್ಯಾಚಾರ್ಯರ ವೈಶಿಷ್ಟ ಮಧ್ಯಮತವು ಸಂಸಾರಭೋಗವನ್ನು ಬಿಡಹೇಳುವುದಿಲ್ಲ. ಆ ಭೋಗವನ್ನು ಯೋಗದ ಮೆಟ್ಟಲಿಗೆ ವರಿಸಲು ಉಪದೇಶಿಸುತ್ತದೆ.

೪. ಮಧ್ಯಾಚಾರ್ಯರು ಪರಮತ ಸಹಿಷ್ನುಗಳು.

ಅಲೂರರು ಕಟ್ಟು ವೈಷ್ಣವ ಮತೀಯರಾಗಿ ಈ ಗ್ರಂಥಗಳನ್ನು ಬರೆಯದೆ ಜಿಜ್ಞಾಸುವಾಗಿ ಬರೆದಿದ್ದಾರೆ. ಬರವಣಿಗೆಯ ಉದ್ದಕ್ಕಣ್ಣ ಅವರ ಗುಣಗ್ರಹಕ

ಬುದ್ಧಿಯನ್ನ ಗಣನೀಯವಾಗಿ ಕಾಣಬಹುದಾಗಿದೆ. ಮತ್ತಾತೀತವಾದ ಈ ನಿಲುವನ್ನು ನಾವು ವೆಂಕಟರಾಯರಲ್ಲಿ ಗುರುತಿಸಬೇಕಾದ್ದು ಅವಶ್ಯ. <sup>13</sup> ಮಧ್ಯಾಚಾರ್ಯರದು ‘ದ್ವೈತ’ ಮತವಲ್ಲ; ಪೂರ್ಣಾಬೃಹತ್ಪಾಠದ ಮತವು ಎಂದು ಪ್ರಥಮ ಭಾರಿ ಆಲೂರರು ಉಪನಾಸ್ಕ ನೀಡಿದ ಕೂಡಲೇ, ಸಾಂತಿಗಳ ವೈರ್ಯವನ್ನು ಕಟ್ಟಿಕೊಂಡರು. ಆಧುನಿಕ ವೇದಾಂತಿಗಳು ಆಲೂರರ ಅಭಿಪ್ರಾಯಗಳನ್ನು ಮನ್ಮಿಸಲಿಲ್ಲ. ಆದರೂ ಆಲೂರ ಅವರು ಈ ದಿಶೆಯಲ್ಲಿ ದಿಟ್ಟ ಹಜ್ಞೆಯಿಟ್ಟರು. ಡಾ.ಕೆ.ಕೃಷ್ಣಮೂರ್ತಿಯವರು ಆಲೂರ ಅವರ ವಾರಸರಣೆಯನ್ನು ಒಪ್ಪಿಕೊಳ್ಳುತ್ತೇ ಹೀಗೆ ಹೇಳಿರುವರು: “ನಮ್ಮ ಪ್ರಾಚೀನ ಪಂಡಿತವರು ಪ್ರಕ್ರಿಯಗಳನ್ನು, ಅತ್ಯ ಆಧುನಿಕ ವೇದಾಂತ ಗ್ರಂಥಗಳೆಲ್ಲಕರ ಪಂಕ್ತಿಗಳನ್ನು ಏಕಾಲದಲ್ಲಿ ದೂರವಿಟ್ಟು ತಮ್ಮೇ ಆದ ದಿಟ್ಟ ರೀತಿಯಿಂದ ನೂತನ ವಿಚಾರವನ್ನು ಮಂಡಿಸುವ ಆಲೂರರ ಪ್ರಷ್ಟ ವೇದಾಂತ ಕ್ಷೇತ್ರದಲ್ಲಿಯೇ ಒಂದು ನೂತನ ಕ್ರಾಂತಿಯಂತಿದೆ.” <sup>14</sup>

ವಿನೂತನವಾದ ಸರಳ ಶೈಲಿಯಲ್ಲಿಯೇ, ಆಧುನಿಕ ವಿಷಯಗಳ ಆಧಾರದಿಂದಲೇ ಆಲೂರರು ತಮ್ಮ ವಿಚಾರಗಳನ್ನು ವ್ಯಕ್ತಮಾಡಿರುವುದು ಸಂತೋಷದಾಯಕ ಗ್ರಂಥಶೈಲಿಯಾಗಿದೆ.

“ ಇಂದ್ರಿಯಗಳಿಂದರೆ ತಂತಿಯ ಮೇಲಿನ ಬಲ್ಯಗಳಿಂದಂತೆ. ದೇವತೆಗಳಿಂದರೆ ಕರೆಂಟ ಇದ್ದಂತೆ. ಹೀಗೆ ಪ್ರಕಾಶರೂಪೀ ಶಕ್ತಿಗಳಿಂದ ನಾವು ಬೆಳಗುತ್ತೇವೆ. ಎಲ್ಲದಕ್ಕೂ ಮುಖ್ಯಪ್ರಾಣವೇ ‘ಪಾರ್ವತಾ ಹೌಸ್’ ಇದ್ದಂತೆ.” <sup>15</sup> ಇದು ಅತ್ಯಂತ ವಾಸ್ತವ ಪೂರ್ಣವಾದ, ವೈಜ್ಞಾನಿಕ ಉಪಮೆ.

ಮಧ್ಯಾಚಾರ್ಯರ ಮುಕ್ತಿಯ ಕಲ್ಪನೆಯನ್ನು ವಿಶದೇಕರಿಸುವಾಗಲೂ ಇಂಥದೇ ವಾಸ್ತವಿಕ ಉದಾಹರಣೆ-ವಿಜ್ಞಾನದ್ದು ಅಲ್ಲ, ಸರ್ಕಾರಿ ಬಂದಿದೆ. ಮಧ್ಯಾಚಾರ್ಯರ ಮುಕ್ತಿಯ ಕಲ್ಪನೆಯಲ್ಲಿ ವಿವಿಧ ಪ್ರಕಾರಗಳಿವೆ. ಸರ್ಕಾರಿ ಒಡುಕ್ಕಿರುವ ಶುದ್ಧಿ ಸುಧಾರಣೆಗಳನ್ನು ಎಡ್ಡು ನಿಂತುಕೊಂಡೇ ಒಂದೊಂದೇ ಅಂಗಿಯನ್ನು ಕಳಚಿ ಒಗೆಯುವಂತೆ, ಜೀವನ ಸಾಧನೆಯಿಂದ ಲಿಂಗದೇಹ, ಸೂಕ್ತದೇಹ, ಸ್ನಾಲದೇಹಗಳ ಆವರಣಗಳನ್ನು ಕಳಚಿಕೊಂಡು ಸ್ವಸ್ಥರೂಪ ದರ್ಶನವನ್ನು ಪಡೆಯುತ್ತಾನೆ ಎಂದು ವಿವರಿಸಿರುವರು. <sup>16</sup>

ಸರಳವಾದ ಧ್ಯಾಂತಗಳಿಂದ ಗಹನವಾದ ವೇದಾಂತದ ತತ್ತ್ವಗಳನ್ನು ವಿವರಿಸಿ, ಸಾಮಾನ್ಯನಿಗೂ ತಿಳಿಯುವಂತೆ ನಿವೇದಿಸುವ ರೀತಿ ಆಲೂರ ಅವರಲ್ಲಿ ಅಸಾಮಾನ್ಯವಾಗಿದೆ. ಅವರ ಗದ್ಯಶೈಲಿ ಈ ಧ್ಯಾಂತಗಳಿಂದ ಅತ್ಯಂತ ನೂತನವಾಗಿದೆ; ಯುವ ಸಾಹಿತೀಗಳು ಅನುಕರಿಸುವಂತಹದಿದೆ. ವೇದಾಂತದಲ್ಲಿ ಶಾಸ್ತ್ರದ ಬಗ್ಗೆ ತಿಳುವಳಿಕೆ ಮಾಡಿಕೊಡುವುದು ಆದೆಷ್ಟು ಕರುತ್ತಿರುವುದು! ಆದರೂ ಒಂದು

ದೃಷ್ಟಿಯಿಂದ ಬಹು ಸರಳವಾಗಿ ಮನವಾಗುವಂತೆ ಅಲೂರ ಅವರು ಒಂದೆಡೆ ಹೇಳಿದ್ದಾರೆ.

“ನಿವೇಶ್ಲೂರೂ ಒಂದು ತಂಬೂರಿಯನ್ನು ನೋಡಿರುವಿರಷ್ಟೇ. ತಂಬೂರಿಯೊಂದರೆ ಕುಂಬಳಕಾಯಿಯ ಬುರುಡೆಗೆ ಹಚ್ಚಿದ ಒಂದು ತಂತುವಾದ್ಯ....ಆ ಕುಂಬಳಕಾಯಿಯ ಒಂದು ತರಹದ ‘ಶೂನ್ಯ’ ವಸ್ತು. ಬಳಗೆ ಬರೀ ಗಳಿಯಿಂದ ತುಂಬಿದ್ದು. ಅದಕ್ಕೆ ಒಂದು ತಂತಿ ಹಚ್ಚಿದರೆ ‘ಪರತಾರಿ’ ಆಗುತ್ತದೆ. ಹಚ್ಚಿಗೆ ಹಚ್ಚಿದರೆ ತಂಬೂರಿ ಎನಿಸುತ್ತದೆ. ಹಾಗೆ ತಂತಿ ಹಚ್ಚಿಪ್ಪದರಿಂದಲೇ ಆ ಶೂನ್ಯ ಕುಂಬಳಕಾಯಿಯಿಂದ ಅನೇಕ ಭಿನ್ನ ಭಿನ್ನವಾದ ನಾದಗಳು ಹೊರಡುತ್ತವೆ. ಹಾಗಿದೆ ಈ ಅದಿಮೂಲ ಮತ್ತು ಅದಿರೂಪಗಳ ಸಂಬಂಧ. ಈ ಅದಿಮೂಲ ಒಂದುಬಗೆಯ ಶೂನ್ಯ; ಆದರೆ ಬರಿದಾದ ಶೂನ್ಯವಲ್ಲ; ತುಂಬಿದ ಶೂನ್ಯ. ಎಲ್ಲಾ ಸ್ವರ ಶಕ್ತಿಗಳಿಂದ ತುಂಬಿದ ಶೂನ್ಯ...”<sup>17</sup>

ಅಲೂರರ ಗಡ್ಡದಲ್ಲಿಯ ಈ ವಾಕ್ಯಗಳು ಚಿಕ್ಕವಾಗಿವೆ, ಜೊಕ್ಕುಟವಾಗಿವೆ, ಅರ್ಥವೂಣಿವಾಗಿವೆ. ಅತ್ಯಂತ ಗಹನವಾದ ವಿಷಯವನ್ನು ತಿಳಿಸಲು ಅಲೂರರು ಬಳಸಿಕೊಂಡ ಈ ಶೈಲಿಯು ವೈಶ್ವಾಣಿಕವಾಗಿದೆ. ಅಲೂರ ಅವರ ವೇದಾಂತ ಕೃತಿಗಳಲ್ಲಿ ಇಂಥ ಗಡ್ಡಶೈಲಿ ಇರುವದರಿಂದ, ಅವುಗಳಿಗೆ ಸಾಹಿತ್ಯಕ ಮೌಲ್ಯವೂ ಒಂದಿದೆ.

ಅಲೂರರು ಎಲ್ಲದರಲ್ಲಿಯೂ ಹೊಸತನವನ್ನು ಮುಚ್ಚಿಸೊಂದವರು. ಹೊಸ ವಿಹಾರಗಳಿಗೆ ಪ್ರೋತ್ಸಾಹ ಕೊಟ್ಟಿವರು. ಮಧ್ಯಮತದ ವೇದಾಂತಗಳಲ್ಲಿಯೂ ಅವರು ಅದನ್ನೇ ಬಯಸಿದ್ದಾರೆ. “ನಾವೇನು ಹಿಂದಿನವರು ಮಾಡಿಟ್ಟ ಜೀವಧರಣೆನ್ನು ಮಾರುವ ಏಜೆಂಟರು ಮಾತ್ರ ಎಂದನ್ನುಪ್ರಯು ಸರಿಯಿಲ್ಲ. ಈಗ ನಮಗೆ ಆಧುನಿಕ ತರುಣರಲ್ಲಿ ಆಧ್ಯಾತ್ಮಿಕ ಅಭಾವದ ಮೂಲಕ ಉಂಟಾಗಿರುವ ಹೊಸ ಮೂನಸಿಕ ರೋಗಿಗಳ ಚಿಕಿತ್ಸೆ ಮಾಡಿ ಜೀವಧ ಕೊಡುವ ಡಾಕ್ಟರರೂ ವೈದ್ಯರೂ ಬೇಕಾಗಿರುವರು.”<sup>18</sup>

## ಅದಿ ಟಿಪ್ಪಣಿಗಳು

1. ಅಲೂರ ಹೆಂಡುರಾವ್; ‘ಗೀತಾ ಪ್ರಕಾಶ’, ಮುನ್ನಡಿ, ಪು.2
2. ಅದೇ; ಪು.2
3. ಅಲೂರ ಹೆಂಡುರಾವ್; ‘ಗೀತಾ ಪರಿಮಳ’, ಪು.102
4. ಅಲೂರ ಹೆಂಡುರಾವ್; ‘ಗೀತಾಭಾವ ಪ್ರದೀಪ’ ಪು.2
5. ಅದೇ; ಪು.3
6. ಅಲೂರ ಹೆಂಡುರಾವ್; ‘ಗೀತಾ ಪರಿಮಳ’, ಗ್ರಂಥಪರಿಚಯ, ಪು.1

## 66 ಆಲೂರ ವೆಂಕಟರಾವ್

7. ಆಲೂರ ವೆಂಕಟರಾವ್; 'ಗೀತಾಭಾವ ಪ್ರದೀಪ', ಹನ್ನಡಿ, ಪು.1
8. ಡಾ. ಕೆ. ಶ್ರೀಪತಿಮೂರ್ತಿ; 'ಆ.ವೆಂ.ಜೀವನ ಹಾಗೂ ಶೃಂಗಾರ', ಪು.45
9. ಆಲೂರ ವೆಂಕಟರಾವ್; 'ಜೀವನ ಸ್ವಂತಿಗಳು', ಪು. 246
10. ಅದೇ; ಪು.248
11. ಎನ್ನ ಕುಲಕರ್ಮ; ' ಆ.ವೆಂ. ಜೀವನ ಹಾಗೂ ಶೃಂಗಾರ', ಪು.46
12. ಆಲೂರ ವೆಂಕಟರಾವ್; 'ಮದ್ಸಿದ್ಧಾಂತ ಪ್ರವೇಶ', ಪು.275
13. ಎನ್ನ ಕುಲಕರ್ಮ; 'ಆ.ವೆಂ. ಜೀವನ ಹಾಗೂ ಶೃಂಗಾರ', ಪು.32
14. ಡಾ. ಕೆ. ಶ್ರೀಪತಿಮೂರ್ತಿ; 'ಕುಲಪುರೋಹಿತರು', ಪು.88
15. ಆಲೂರ ವೆಂಕಟರಾವ್; 'ಗೀತಾಭಾವ ಪ್ರದೀಪ', ಪು.148
16. ಆಲೂರ ವೆಂಕಟರಾವ್; 'ಮದ್ಸ ಸಿದ್ಧಾಂತ ಪ್ರವೇಶ', ಪು. 249
17. ಅದೇ;
18. ಆಲೂರ ವೆಂಕಟರಾವ್; ' ಮಾಧ್ಯರು ದ್ವೀಪಿಗಳಲ್ಲ, ಪೂರ್ಣತ್ವವಾದಿಗಳು', ಪು.1

## ೨. ಸಾಹಿತ್ಯದಲ್ಲಿ ಆಲೂರರ ಮಹತ್ವ

ಆಲೂರ ವೆಂಕಟರಾಯರ ಸಾಹಿತ್ಯ ವೈವಿಧ್ಯಪೂರ್ವಾಣವಾಗಿದೆ. ರಾಜಕಾರಣೀಯಗಿ, ಪತ್ರಿಕಾ ಸಂಪಾದಕರಾಗಿ, ಇತಿಹಾಸಕಾರರಾಗಿ, ಅಧ್ಯಾತ್ಮಿಗಳಾಗಿ ಆಲೂರರು ಸಾಹಿತ್ಯ ನಿರ್ಮಾಣದ್ವಾರೆ. ಅವರ ಬರೆಹದಲ್ಲಿ ಪ್ರಮಾಣಕೆಯನ್ನು, ಅಪೂರ್ವ ಶಕ್ತಿಯನ್ನು ಮನಗಳಾಬಹುದಾಗಿದೆ. ಅವರು ಏನನ್ನು ಬರೆದರೂ ತಮ್ಮ ಆಳವಾದ ಅಭ್ಯಾಸದ ಬಲದಿಂದಲೇ ಬರೆದು, ತಮ್ಮ ಸ್ವತಂತ್ರ ವಿಚಾರಗಳನ್ನು ವ್ಯಕ್ತಮಾಡಿರುವರು.

ಆಲೂರರು ಕಥೆ, ಕಾದಂಬರಿ, ನಾಟಕ ಇವು ಯಾವನ್ನು ಬರೆದಿಲ್ಲವಾದ್ದರಿಂದ ಅವರು ಸಾಹಿತಿಗಳೇ ಅಲ್ಲವೆಂದು ನಿಣಾಯಿಸಕೂಡದು. ಯಾವುದೇ ಕೃತಿಯ ಮೌಲ್ಯಮೂಲನ ಮೂಡುವಾಗ, ಸಾಹಿತಿ ಬದುಕಿದ್ದ ಕಾಲದ ಹಿನ್ನಲೆಯನ್ನು ಗಮನಕ್ಕೆ ತರಲೇಬೇಕು. ೨೦ ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ, ಕನಾಟಕದ ಸ್ಥಿತಿ ಇವುಗಳನನ್ನು ಸರಿಯಾಗಿ ಗಮನಿಸಿದಾಗ ಆಲೂರ ಅವರ ವಾಜ್ಞಾಯ ಮಹತ್ವಿಯ ಅರಿವಾಗುತ್ತದೆ.

‘ನಾನು ಸಾಹಿತಿಯು ಅಲ್ಲ’<sup>1</sup> ಎಂದು ಆಲೂರ ಅವರೇ ಹೇಳಿದುದು ಅವರ ವಿನಮ್ಯತೆಯನ್ನು ವ್ಯಕ್ತಮಾಡುತ್ತದೆ ಅಷ್ಟೇ. ನಾನೋಬ್ಬ ಸಾಹಿತಿ, ಶ್ರೀಷ್ಠಿ ಸಾಹಿತಿ ಎಂದು ಯಾರು ಹೇಳಿಕೊಳ್ಳುತ್ತಾರೆ? ಹಾಗೆ ನೋಡಿದರೆ ‘ಕನಾಟಕ ಗತವೈಭವ’ ಮೊದಲಾದ ಕನಾಟಕ ಇತಿಹಾಸವ್ಯಳ ಕೃತಿಗಳನ್ನು ಆಲೂರರು ರಚಿಸಿದರೂ, ಅವರು ಇತಿಹಾಸಕಾರರಿಂದು ಮನ್ಯಾಸ್ತ ಪಡೆದಿಲ್ಲ. ಹಲವಾರು ವರುಷ ಅನೇಕ ಪತ್ರಿಕೆಗಳಿಗೆ ಅವರು ಸಂಪಾದಕರಾಗಿ ದುಡಿದರೂ, ಅವುಗಳಲ್ಲಿ ಉಗ್ರವಾದ ಅಗ್ನಿಶಿಖನಗಳನ್ನು ಬರೆದರೂ, ಅವರು ಶ್ರೀಷ್ಠಿ ಪತ್ರಿಕೋದ್ಯಮಿಯಲ್ಲ, ಧರ್ಮಕ್ಕೆ, ಅಧ್ಯಾತ್ಮಕ್ಕೆ ಸಂಬಂಧಿಸಿದ ವೇದಾಂತ ಗ್ರಂಥಗಳನ್ನು ರಚಿಸಿದರೂ, ಅವರು ಶ್ರೀಷ್ಠಿ ವೇದಾಂತಿಯೂ ಅಲ್ಲ.

ಅಂದರೆ, ಆಲೂರ ವೆಂಕಟರಾಯರ ಮಹತ್ವವೇನು?

‘ನಾನೋಬ್ಬ ಸಾಹಿತ್ಯಿಲ್ಲ ಎಂದರೆ ಸಾಹಿತ್ಯಪ್ರೋಂದನ್ನೇ ಜೀವಿತದ ಗುರಿಯನ್ನಾಗಿ ಇಟ್ಟಕೊಂಡವನು ನಾನಲ್ಲ’ ಎಂದಭಾವವೆಂದು ಆಲೂರರು ಸ್ವಷ್ಟಿಕರಿಸುತ್ತ ‘ಸಾಹಿತ್ಯ ಯೋಗವು ನನಗೆ ಕನಾಡಟಕದ ನಿರ್ಮಾಣಕ್ಕೆ ಒಂದು ಸಾಧನವು ಮೂಲ್ತು’<sup>2</sup> ಎಂದಿರುವದು. ಆಲೂರರಿಗೆ ಕನಾಡಟಕಕ್ಕೆ ಇರಿದ್ದರೆ, ಸಾಹಿತ್ಯವೇ ಇಲ್ಲ ಎಂದು ಹೇಳುವಂತಿದೆ. ಆಲೂರರ ಸಾಹಿತ್ಯದ ಮೌಲ್ಯವನ್ನು ಕಂಡುಕೊಳ್ಳಲು ಇದೊಂದು ಮುಖ್ಯ ಆಧಾರ.

ಇನ್ನೊಂದು ವಿಷಯವೆಂದರೆ ಆಲೂರರ ಸಮಗ್ರ ಸಾಹಿತ್ಯ ಇನ್ನೂ ದೊರಕಿಲ್ಲ. ಅವರ ಜೀವನ ಸ್ತುತಿಗಳಲ್ಲಿ ಆಲೂರ ಅವರು ತಿಳಿಸಿದಂತೆ ಕೆಳಗೆ ಕಾಣಿಸಿದ ಹಸ್ತಪ್ರತಿ ಪ್ರಕಟವಾಗದೇ ಹೋಗಿವೆ. ಆ ಹಸ್ತಪ್ರತಿ ಎಲ್ಲಿವೆ ಎಂಬುದೂ ಈವರಗೆ ಹೋಧವಾಗಿಲ್ಲ.

ಮುಖ್ಯವಿಧಿ ಅವರ ಶೃಂಗಾರ ಕೆಳಗಿನವು ಇವೆ:

1. ನೀತಿ-ಮೀಮಾಂಸೆ (Aristotle's Data of Ethics)
2. Mill's Liberty
3. ಸುಖವೂ ಶಾಂತಿಯೂ ಇದರ ಹಲವು ಪ್ರಕರಣಗಳು
4. ಗಾಂಥಿಯವರ ಚರಿತ್ರೆ
5. ಮ್ಯಾರಿಯನ ಚರಿತ್ರೆ (ಸಾವರಕರರು ಬರೆದ ಮರಾಠ ಗ್ರಂಥದ ಭಾಷಾಂತರ)
6. ಪೂರ್ವ ಮತ್ತು ಪಶ್ಚಿಮ (East and West by Vivekananda)
7. ವಿವೇಕಾನಂದರ ಭಕ್ತಿಯೋಗ ಮತ್ತು ಹೋಮರೂಲ ಲೀಗಿನ ಬದು ಗ್ರಂಥಗಳು

ಅಂದರೆ ಒಟ್ಟು ೧೨ ಗ್ರಂಥಗಳು ಪ್ರಕಟವಾಗಿಲ್ಲ. ಇದಲ್ಲದೆ ಈಗಾಗಲೇ ಪ್ರಕಟವಾದ ‘ಕನಾಡಟಕ ಸಿಂಹಾಸನ ಸ್ಥಾಪನಾಕಾರ್ಯ ಶ್ರೀ ವಿದ್ಯಾರಜ್ಣ’, ‘ಕನ್ನಡಿಗರ ಭೂಮನಿರಸನ’ ಇವೂ ಸಹ ಲಭ್ಯವಿಲ್ಲ.

ಇನ್ನು ಆಲೂರ ವೆಂಕಟರಾಯರ ಬಿಡಿಲೇಖಿನ ಸಾಕಷ್ಟಿವೆ. ‘ಜಯ ಕನಾಡಟಕ’ ಪತ್ರಿಕೆಯಲ್ಲಿಯ ಎಲ್ಲ ‘ಬಡಿನುಡಿಗಳ’ನ್ನು ಸಂಕಲಿಸಿದರೆ ಆದೊಂದು ಬೃಹತ್ ಸಂಪುಟವಾಗುವುದು. ವಿವಿಧ ಮಾಸಪತ್ರಿಕೆಗಳಿಗೆ ಆಲೂರ ಅವರು ಬರೆದುಕೊಟ್ಟ ಲೇಖನಗಳಿವೆ. ಅವುಗಳನ್ನು ಸಂಕಲಿಸಬೇಕಾಗಿದೆ. ಇದರ ಜೊತೆಗೆ ಇನ್ನೂ ಹಲವಾರು ಲೇಖನಗಳು ಪ್ರಕಟವಾಗದೇ ಹಾಗೆಯೇ ಉಳಿದಿವೆ.

ಇವೆಲ್ಲವೂ ಲಭ್ಯವಾದರೆ ಆಲೂರ ಅವರ ಕೃತಿಗಳ ಪ್ರನರ್ಹ ಮೌಲ್ಯಮಾಪನ ಅವಶ್ಯವೇನಿಸುವುದು. ಗಣೇಶ ರಿಂದ ಆರಂಭವಾದ ಆಲೂರ ಅವರ ಬರಹ ಗಣೇಶ ರವರೊ ಇದೆ. ಸಾಹಿತ್ಯವನ್ನು ಯಥೇಚ್ಚವಾಗಿ ಹುಟ್ಟಿಸುವುದು ಅವರ ಉದ್ದೇಶವಿರದೆ, ಮಾದರಿಗಾಗಿ ಕೆಲವನ್ನು ಬರೆಯುವುದಕ್ಕೇ ಅವರ ಗುರಿಯಾಗಿದ್ದಿತು. ಒಂದೊಂದು ವಿಶೇಷ ಉದ್ದೇಶದಿಂದ ಒಂದೊಂದು ಗ್ರಂಥ ಬರೆದಿರುವುದಾಗಿಯೂ ಅವರು ಹೇಳಿರುವರು<sup>3</sup>

ಕನ್ನಡ ಸಾಹಿತ್ಯದಲ್ಲಿ ಎಲ್ಲಾ ತರಹದ ಗ್ರಂಥಗಳು ಬರಬೇಕೆಂಬುದೂ ಅವರ ಆಕಾಂಕ್ಷೆಯಾಗಿದ್ದಿತು; ಆದ್ದರಿಂದ ಅವರು ಹಲವು ಮಾದರಿ ಗ್ರಂಥಗಳನ್ನು ಬರೆಯುವ ಸಂಕ್ಳೀತ ಮಾಡಿದ್ದರು. ಸಾಮಾನ್ಯ ಜನತೆಗೆ ಚಿಕ್ಕ ಪ್ರಸ್ತುತಿ; ಮಧ್ಯಮರಿಗೆ ಹಾಗೂ ಮೇಲಿನ ವರಗಾದವರಿಗೆ ಉದ್ದಂಧಗಳು ಅವಶ್ಯವಂದು ಅವರ ತಿಳುವಳಿಕೆ;<sup>4</sup> ಈ ಉದ್ದೇಶದಿಂದಲೇ ಅವರು ಹಲವಾರು ಗ್ರಂಥರಚನೆ ಮಾಡಿರುವರು.

ಆಲೂರರು ಕನ್ನಡವನ್ನು ಮುಖ್ಯ ವಿಷಯವಾಗಿ ಆಧವಾ ಇನ್ನಾವುದೋ ಭಾಷೆಯನ್ನು ಮುಖ್ಯ ವಿಷಯವಾಗಿ ತಮ್ಮ ಕಾಲೇಜ ಶಿಕ್ಷಣದಲ್ಲಿ ಅಭಿಸ್ಥಾಪನಾದಿರವರಲ್ಲ, ಭಾಷಾವಿಷಯವನ್ನು ಕಲಿತವರೂ ಅಲ್ಲ, ಕಲಿಸಿದವರೂ ಅಲ್ಲ ವರ್ಕೀಲಿ ವ್ಯಕ್ತಿಯನ್ನು ಕೈಕೊಂಡ ಇವರು ಕನ್ನಡದ ಅಭಿಸ್ಥಾಪಕ್ಕೆ ಕೈಹಾಕಿದುದು ಕೇವಲ ಕನ್ನಡದ ಮೇಲಿನ ಅಭಿಮಾನಕ್ಕಾಗಿ. ಆಲೂರ ಅವರೇ ತಿಳಿಸಿದಂತೆ ಗಣೇಶ ರವರೊ ಅವರು ಕನ್ನಡವನ್ನು ಕಣ್ಣಿತಿ ಸಹ ನೋಡಿರಲಿಲ್ಲವಂತೆ!<sup>5</sup> ಧಾರವಾಡದ ಮುಖಿಂಡರಲ್ಲರು ಮರಾಠಗರು; ಧಾರವಾಡ ಮರಾಠಿಯ ಮೋಹದಲ್ಲಿ ಸಿಕ್ಕಿಹಾಕಿಕೊಂಡಿದ್ದಿತು. ಆಗ ಕನ್ನಡದ ಅಭಿಸ್ಥಾಪಕ್ಕಾಗಿ ಕನಾಣಟಕ ವಿದ್ಯಾವರ್ಧಕ ಸಂಘವನ್ನು ಸೇರಿಕೊಂಡರಂತೆ!

ಗಣೇಶ ರಲ್ಲಿ ಹೊಸಗನ್ನಡ ಗಾಳಿ ಬೀಸಹತ್ತಿದ್ದಿತು. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಹಂತವು ಉತ್ತರಾಂ ರಿಂದ ಗಣೇಶಾಂ ರವರೆಗೆ ಎಂಬುದು ಡಾ. ರಂ.ಶ್ರೀ. ಮುಗಳಿಯವರ ಅಭಿಪ್ರಾಯ.<sup>6</sup> ಇದರ ಬಗ್ಗೆ ಭಿನ್ನಭಿಪ್ರಾಯಗಳಿಂದೂ ನವೋದಯ ಸಾಹಿತ್ಯದ ಪೂರಂಭ ಶಾಂ ಮಾದಲು ಮನಸ್ಸು ಮಾಡಿದಾಗ ಕನ್ನಡ ಸಾಹಿತ್ಯ ರಚನೆಯಲ್ಲಿ ಹೊಸಗಾಳಿ ಬೀಸಹತ್ತಿದ್ದಿತು. ಇದಕ್ಕೆ ಗಣ ನೆಯ ಶತಮಾನದಲ್ಲಿ ಆರಂಭವಾದ ಇಂಗ್ಲಿಷ್ ಭಾಷೆಯ ಮಧ್ಯಮದ ಶಿಕ್ಷಣ, ಪಾಶ್ಚಾತ್ಯ ದೇಶಗಳಿಂದ ಬಂದ ಮಿಷನರಿಗಳ ಕನ್ನಡದ ಕಾರ್ಯ, ಮುದ್ರಣಲಯಗಳ ಸ್ಥಾಪನೆ, ಹೊಸ ರೀತಿಯ ಪತ್ರಿಕಾ ವ್ಯವಹಾರ ಮುಂತಾದವುಗಳು ಕಾರಣವಾಗಿದ್ದವು, ಮೊಟ್ಟ ಮೊದಲು ಕನ್ನಡದಲ್ಲಿ ಭಾಷಾಂತರಿತ ಕೃತಿಗಳೇ ಕಾಲಿಟ್ಯವು. ಕೆಂಪು ನಾಡಾಯಣನ ‘ಮುದ್ರಾಮಂಜೂರು’(ಗಣೇಶ), ವಿಲಿಯಂ ಕೇರಿಯ ‘ಬಾಯಬಲ್’ (ಗಣೇಶ),

ರೇ.ವೀಗೌನ ‘ಯಾಂತ್ರಿಕನ ಸಂಚಾರ’ (ಗಳು), ಬುರಮುರಿಯವರ ‘ಶಾಸುಂತಲು’ (ಗಳು), ಬಸಪವ್ವ ಶಾಸ್ತ್ರಿಗಳ ‘ಶಾಸುಂತಲು’ (ಗಳು), ಬಿ. ಪೆಂಕಟಾಚಾರ್ಯರ ‘ದುರ್ಗೀಕ ನಂಧಿನಿ’ (ಗಳು) ಈ ಎಲ್ಲಾ ಕೃತಿಗಳು ವಿವಿಧ ಭಾಷೆಗಳಿಂದ ಶಿಖರಾದಗೊಂಡ ಕೃತಿಗಳೇ. ಹಾಗೆ ಪರಿಶೀಲಿಸಿದರೆ ಇ ನೆಯ ಶತಮಾನದ ಕನ್ನಡ ಸಾಹಿತ್ಯದ ಯೆಚ್ಚಿಗೆ ಅನುಷ್ಠಾನ ಸಾಹಿತ್ಯವೇ ಆಗಿದೆ.

ಆಲೂರ ಪೆಂಕಟರಾಯರು ಹಳೆಗನ್ನಡ ಕಾವ್ಯದ ಹಲವು ಕೃತಿಗಳನ್ನು ಒದಿಕೊಂಡರು. ಅದರೆ ಅವರಿಗೆ ಹಳೆಗನ್ನಡ ಕಾವ್ಯದಿಂದ ಅಷ್ಟು ಪ್ರಯೋಜನವೇನಿಸಲಿಲ್ಲ, ಮುದ್ರಣನೇನೋ ‘ಗದ್ಯಂ ಕೃದ್ಯಂ ಪದ್ಯಂ ವದ್ಯಂ’ ಎಂದು ರಾಮಾತ್ಮಮೇಧದಲ್ಲಿ ಹೇಳಿರುವನು; ಅದರೆ ಪದ್ಯ ಹಾಗೂ ಗದ್ಯದ ನಂತರ ಆಳವಾದ ಕಂದರ. “ಕನ್ನಡದಲ್ಲಿ ಗದ್ಯವಾಜ್ಯಾಯವು ವಿಶೇಷ ಇದ್ದಿಲ್ಲ. ಗದ್ಯ ವಾಜ್ಯಾಯವನ್ನು ನಾವು ಹೊಸದಾಗಿಯೇ ಹುಟ್ಟಿಸಬೇಕೆಂದು ನನ್ನ ಮತ”<sup>7</sup> ಎಂದಿರುವರು ಆಲೂರರು.

ಆಲೂರರು ಗದ್ಯಕ್ಷಣ್ಯೇ ಮಹತ್ವ ಕೊಟ್ಟಿದ್ದರಿಂದ ಅವರಿಗೆ ಪದ್ಯದಲ್ಲಿ ಏನೂ ಅಸತ್ತಿ ಇದ್ದಿಲ್ಲವೆಂದು ತಿಳಿಯಕೂಡು. ತಮ್ಮ ವೇದಾಂತದ ಎಲ್ಲಾ ಕೃತಿಗಳಲ್ಲಿ ಅವರು ಶಿವಶರಣರ ವಚನಗಳನ್ನು, ದಾಸರ ಪದಗಳನ್ನು ಹಾಗೂ ಹಲವು ಹಳೆಗನ್ನಡದಲ್ಲಿಯ ಕೃತಿಗಳಲ್ಲಿಯ ಅವಶರಣೆಗಳನ್ನು ಕೊಟ್ಟಿದ್ದಾರೆ.

ಇದಲ್ಲದೆ ಅವರು ತಮ್ಮ ಜೀವನ ಸ್ತುತಿಗಳಲ್ಲಿಯೂ ಹಲವು ಜ್ಞಾನಪದ ಕವಿಗಳ ಹಾಡುಗಳ ಕೆಲವು ಸಾಲುಗಳನ್ನು ಸೃಷ್ಟಿಸಿಕೊಂಡು ತಿಳಿಸಿದ್ದಾರೆ. ಚಿಕ್ಕವರಿದ್ದಾಗ ಅವರು ಹೇಳಿದ - ‘ಎನು ಕೊಂಡಿ ಕೂಸಿನ’, ‘ಜಡಜಾಣಿ ಲಾಲ್ ಗಡಿಯೋಡೆಯನ ಮೋಡೋಣ ನಡಿಯೇ’, ‘ಭ್ರಂಗ ಪೂರ್ಲಿವ ಗುರುಳೆ, ಎನಗ್ಗಿಂತಾದ್ದೀಕ್ಷೇಳೆ’ ಇವಲ್ಲಾ ಹಾಡುಗಳನ್ನು ರಸಿಕರಾಗಿ ಹೇಳಿದ್ದಾರೆ.<sup>8</sup> ಡಾ. ರಾ.ಯ. ಧಾರವಾಡಕರ ಅವರು ಆಲೂರ ಅವರಲ್ಲಿ ಈ ಹಾಡು ಕೇಳುವಲ್ಲಿ ಬಹು ಸೂಕ್ತ ನಿರೀಕ್ಷಣ ಶಕ್ತಿ ಇದೆಯೆಂದು ತಿಳಿಸುತ್ತು, ಈ ಹಾಡುಗಳನ್ನು ಹೇಳಿದ ಕವಿಗಳು ಯಾರು ಎಂಬುದು ಸಂಕೀರ್ಣವಾಗಬೇಕಾಗಿದೆ ಎಂದಿರುವರು.

ಸಾವಿರಾರು ವರುಷಗಳ ಚರಿತ್ರೆಯಲ್ಲಿ ಕನ್ನಡ ಸಾಹಿತ್ಯ ಇ ನೆಯ ಶತಮಾನದ ಅಂತ್ಯದವರೆಗೂ ನೂರಕ್ಕೆ ತೊಂಬತ್ತರಷ್ಟು ಪದ್ಯಕ್ಷಣೆ ಮೀಸಲಾಗಿದೆ. ಹೊಸ ವಾತಾವರಣಕ್ಕೆ ತಕ್ಷಣತೆ ಪದ್ಯದ ಬದಲಾಗಿ ಗದ್ಯ ಬರಬೇಕಾದ ಅವಶ್ಯಕ್ತಾ ಇದಿತ್ತು. ಇದರ ಬಗ್ಗೆ ಕನ್ನಡ ಚರಿತ್ರೆಯನ್ನು ಬರೆದ ಇ.ಪಿ.ರಾಯಸೌರ ಅಭಿಪ್ರಾಯವು ಹೀಗಿದೆ:

"It is evident that the bulk of the literature will henceforth be in prose instead of in verse and that a vocabulary and style intelligible to all readers of ordinary education will more and more take the place of archic words and forms." <sup>10</sup>

ಆಲೂರ ಅವರ ವಿಚಾರ ಇದೇ ತೆರನಾಗಿದ್ದಿತು. ಅಂತೇಯೇ ಅವರು ಹೊಸರೀತಿಯ ಹೋಗನ್ನಡ ಗಡ್ಡದ ಬಗ್ಗೆ ಬಹಳಷ್ಟು ಬಿಂತನ ಘಾಡಿರುವರು. "ಎಂ ನೇಯ ಕತಮಾನದ ಮೊದಲ ದಶಕದಲ್ಲಿ ಗಡ್ಡವನ್ನೇ ತಮ್ಮ ಮಾಧ್ಯಮವನ್ನಾಗಿ ಅರಿಸಿಕೊಂಡ ಕನ್ನಡ ಸಾಹಿತೆ, ಕಲಿಂ ಸಮಸ್ಯೆಗಳನ್ನು ಎದುರಿಸಬೇಕಾಯಿತು" ಎಂದು ಡಾ. ಜಿ. ಎಸ್. ಆಮೂರ ಅವರು ಹೇಳುತ್ತಾ ಇದಕ್ಕೆ ಆಲೂರ ವೆಂಕಟರಾಯರ ಅನುಭವವೇ ಉದ್ದಾಹರಣೆಯಾಗಿದೆ ಎಂದಿರುವರು. ಪರಿಸ್ಥಿತಿಯನ್ನು ಭೇಣ್ಣಿ ವಿಶೇಷಿಸಿದ ಆಲೂರರು ಕನ್ನಡ ಕಾವ್ಯದ ಅಭ್ಯಾಸದಿಂದ ತಮ್ಮ ಪ್ರಶ್ನ್ಯಾಳು ಬಗೆಹರಿಯಲಾರವು ಎಂಬುದನ್ನು ಕಂಡುಹೊಂಡಿರುತ್ತಾರೆ. ತಮಗೆ ಭೇಕಾದ ಮಾದರಿಗಳನ್ನು ಅವರು ಇಂಗ್ಲೀಷಿನಿಂದ ಅರಿಸಿಕೊಳ್ಳಬೇಕಾಯಿತು.<sup>11</sup>

ಅಭಿವೃದ್ಧಿಯ ಮಾಧ್ಯಮವಾಗಿ ಗಡ್ಡವು ಪರ್ಯಾದ ಸ್ಕೂಲವನ್ನು ಆಕ್ರಮಿಸಿದ್ದು ಸುಮಾರು ಇಂದಿಂ ರಲ್ಲಿ ಎಂದು ಹೇಳಬಹುದು. ಈ ಹೊತ್ತಿಗೆ ಆಲೂರರು ಅನುಭಾದ ಕೃತಿಗಳಾದ 'ಗೀತಾ ರಹಸ್ಯ', 'ಶಾಖಾ ಮೀಮಾಂಸ' ಗಳನ್ನಲ್ಲದೆಯೇ, ಕೃತಿರತ್ನಪಂದಿನಿಕೊಂಡ 'ಕನಾಡಿಕ ಗತಪ್ರಭವ'ವನ್ನೂ ಬರೆದಿದ್ದರು. ಎಂಫ ಗಡ್ಡಶೀಲಿ ಕನ್ನಡ ವಾಜ್ಯಯಕ್ಷೆ ಅವಶ್ಯವೆಂಬುದನ್ನು ಅವರು ಕಂಡುಹೊಂಡಿದ್ದರು.

ಆ ಸಮಯದೊಳಗ್ಗಾಗಿ ಗುಲ್ಬಡಿ ವೆಂಕಟರಾಯರ 'ಇಂದಿರಾಬಾಯ' (ಗಳ್ಟೆ), ಚೋಳರ ಬಾಬುರಾಯರ 'ವಾಗ್ನೀವಿ' (ಗಳಂಜಿ), ಗುಲ್ಬಡಿ ಆಳ್ವಿಕೆಯಾಯರ 'ರೋಹಿಣಿ' (ಗಳ್ಟೆ), ಕರೂರ ವಾಸುದೇವಾಚಾರ್ಯರ 'ಇಂದಿರ' (ಗಳಂಟ), ಗಳಗನಾಥರ 'ಪದ್ಮನಾಯನ' (ಗಳ್ಟೆ), ಎಂ. ಎಸ್. ಪುಟ್ಟಣ್ಣವರ 'ಮಾಡಿದ್ದುಕ್ಕೋ ಮಹಾರಾಯ' (ಗಳಂಜಿ) ಮೊದಲಾದ ಸ್ತುತಂತ್ರ ಕಾದಂಬರಿ ಪ್ರಕಟವಾಗಿದ್ದವು. ಪಂಜೆ, ಕಾಮತ, ಕರೂರ ಅವರು ಹಲವಾರು ಸ್ತುತಂತ್ರ ಸಣ್ಣ ಕಥಗಳನ್ನು ಪ್ರಕಟಿಸಿದ್ದರು. ಇವಲ್ಲಾ ನವೋದಯ ಸಾಹಿತ್ಯದ ಮೊದಲ ಹಂತದಲ್ಲಿ ಬಂದಪುಗಳು. ಕಥೆ, ಕಾದಂಬರಿಗಳ ಗಡ್ಡಶೀಲಿ ಸರಳವಾಗಿ ವಾಸ್ತವ ಜೀವನಕ್ಕೆ ಹೊಂಡಿಕೆಯಾಗಿ ಸಾವಕಾಶವಾಗಿ ವಿಶಾಸಗೊಳ್ಳುತ್ತಿದ್ದಿತು.

ಕನ್ನಡದಲ್ಲಿ ಗಡ್ಡಶೀಲಿ ಹೊಸದಾಗಿಯೇ ನಿರ್ಮಾಣಗೊಳ್ಳುತ್ತಿದ್ದ ಕಾಲವದು. ಕಥೆ, ಕಾದಂಬರಿಗಳನ್ನು ಅಷ್ಟಾಗಿ ಮೆಚ್ಚಿಕೊಳ್ಳಿದ ಆಲೂರರು ಶಾಸ್ತ್ರೀಯ ವಿವರಗಳಲ್ಲಿ ತಾಂತ್ರಿಕ ವಿವರಗಳಲ್ಲಿ ಕನ್ನಡದ ಬಳಕೆಯಾಗಬೇಕು, ಅದರಲ್ಲಿ ಗಡ್ಡಶೀಲಿ ವಿಕಸನಗೊಳ್ಳಬೇಕು ಎಂದು ಬಯಸಿದರು. ಆಲೂರ ವೆಂಕಟರಾಯರ ಕೃತಿಗಳಲ್ಲಿವೂ

ಅವರ ನವೀನ ದೃಷ್ಟಿಗಾಗಿ, ಅವರ ವಿಶ್ವಾಸವಾದ ಗಡ್ಡಶೈಲಿಗಾಗಿ ಪ್ರಶ್ನಾತ್ಮಗೊಂಡಿವೆ. ಅಲೂರರ ಗಡ್ಡಪು ಪತ್ರಿಕಾಪ್ರಪಂಚದ ಗಡ್ಡಶೈಲಿ, ರಾಜ್ಯಶಾಸ್ತ್ರದ ಗಡ್ಡಶೈಲಿ, ಇತಿಹಾಸ ಗ್ರಂಥಗಳಲ್ಲಿಯ ಏರಿಗಡ್ಡಶೈಲಿ, ವೇದಾಂತದ ಗಡ್ಡಶೈಲಿ, ಆತ್ಮಯತೆಯ ಗಡ್ಡಶೈಲಿ ಹೇಗೆ ವಿವಿಧತೆ ಪಡೆದಿದೆ.

ಪ್ರತಿಯೊಂದು ಕೃತಿಯಲ್ಲಿ ಅಲೂರರ ಗಡ್ಡಶೈಲಿ ಹೇಗೆ ವೈಶಿಷ್ಟ್ಯಪೂರ್ವಾಣವಾಗಿದೆ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಅವರಿಗೆ ಉತ್ತಮ ಗಡ್ಡಶೈಲಿಯು ಪ್ರಯತ್ನಪೂರ್ವಕವಾಗಿ ಬಂದುದಲ್ಲ; ಆದರೆ ಅದು ತಾನಾಗಿಯೇ ಹರಿದು ಬಂದುದು, ವಿಶಾಲವಾದ ಅನುಭವದಿಂದ, ಆಳವಾದ ಚಿಂತನೆಯಿಂದ ಅವರ ಗಡ್ಡಶೈಲಿ ಹೃದಯಾಂತರಾಳದಿಂದ ಉಕ್ಕೇರಿ ಬಂದಿದೆ. ‘ಹೊಟ್ಟೆಯಿಂದ ಹುಟ್ಟಿದೆ ಸಾಹಿತ್ಯ ಸಾಹಿತ್ಯ’<sup>12</sup> ಎಂಬುದು ಅಲೂರರ ಮತವಾಗಿದೆ. Earnest Raymond ನು ‘Through Literature to life’ದಲ್ಲಿ ‘Literature is the cry of the Soul’(p.28) ಎಂದು ವಾಯಬ್ಜ್ಯ ಮಾಡಿದಂತೆ ಅಲೂರರ ವಿಚಾರವೂ ಆಗಿದೆ.

ಹೇಗಾಗಿ ಅಲೂರರ ಸಾಹಿತ್ಯಕ್ಕೆ ಕೃತಿಮತೆ ಇಲ್ಲ ಸಹಜಸ್ವಲ್ಲಿತೆಯಿಂದ ಸ್ವೇಸ್‌ರೆಕವಾಗಿ ಹೊರಹೊಮ್ಮಿದ್ದ ಭಾವಾಶೈಲಿಯಿಂದ ಅಲೂರರ ಸಾಹಿತ್ಯ ಕಳಿಕಟ್ಟಿದೆ. ಹೊಸಗನ್ನಡದ ಗಡ್ಡವನ್ನು ತಾವು ಹೇಗೆ ನಿರ್ಮಿಸಿದರೆಂಬುದರ ಬಗ್ಗೆ ಅಲೂರರು ತಾವೇ ಹೇಳಿರುವರು. ಪತ್ರಿಕೆಗಳಲ್ಲಿ ಮೊದಲು ಶಭ್ದಗಳನ್ನು ಪ್ರಯೋಗಿಸುವುದು; ಅನಂತರ ಅವು ಧ್ಯಾಧವಾಗಿ ನಿಂತಮೇಲೆ, ಅವುಗಳನ್ನು ಗ್ರಂಥಗಳಲ್ಲಿ ಉಪಯೋಗಿಸುವುದು; ಇದು ಶಭ್ದಪ್ರಯೋಗಗಳ ಬಗ್ಗೆ ಅಯಿತು. ವಾಕ್ಯರಚನೆಯ ಕುರಿತೂ ಅಲೂರರು ಅಧಿಗಭಿತವಾದ ಚಿಕ್ಕ ಚಿಕ್ಕ ವಾಕ್ಯಗಳನ್ನು ರಚಿಸುವುದೊಂದು ನನ್ನ ಪದ್ಧತಿ ಎಂದಿರುವರು.<sup>13</sup>

ಹೊಸಗನ್ನಡ ಗಡ್ಡಶೈಲಿಯ ವಿಕಸನದಲ್ಲಿ ಅಲೂರ ಅವರದು ಮಹತ್ವವಾದ ಪಾತ್ರವಿದೆ. ಗಡ್ಡ ಪದ್ಧಗಳ ಅಂತರವನ್ನು ಕಡಿಮೆ ಮಾಡುವಲ್ಲಿ ದಾಸರಿಗೆ, ಶರಣಿಗೆ ಶರಣಿಹೋಗುವುದು ಅವಶ್ಯವೆಂದು ಅಲೂರರು ನಂಬಿಕೊಂಡು ಆ ರೀತಿ ಕಾರ್ಯಪ್ರವೃತ್ತರಾಗಿರುವರು. ಒಳಗಿನ ಒತ್ತಡ ಇದ್ದಾಗಿ ಭಾಷೆ ತಂತಾನ ಮೈತಾಳುತ್ತದೆಂದೂ, ಶೈಲಿ ತಂತಾನ ರೂಪಗೊಳ್ಳುವುದೆಂದೂ ಹೇಳಿದ ವಿಮರ್ಶಕರ ಅಭಿಪ್ರಾಯಕ್ಕೆ ಅಲೂರ ಅವರ ಗಡ್ಡ ಧ್ಯಾಘ್ಯಾಂತವಾಗಿದೆ. ಅಂತೆಯೇ ಅವರ ಎಲ್ಲಾ ಕೃತಿಗಳು ಒಂದಿಳೊಂದು ರೀತಿಯಲ್ಲಿ ಕನ್ನಡಿಗರಲ್ಲಿ ವಿಶೇಷವಾದ ಪ್ರಭಾವ ಬೀರಿವೆ. ಲೋಕಮಾನ್ಯ ಟಿಳಕರಂಥ ಮಹಾಮೇಧಾವಿಗಳೂ ಇನ್ನೂ ಯುವಕರಾಗಿದ್ದ ಅಲೂರ ವೆಂಕಟರಾಯರಿಗೆ ತಮ್ಮ ಬೃಹತ್ ಗ್ರಂಥದ ಅನುವಾದವನ್ನು ಒಷ್ಣಿಸಿರುವುದು ಸಾಮಾನ್ಯವಾದುದಲ್ಲ. ಅಲೂರರ ‘ಕನಾಟಕ ಗತವೈಭವ’ ವಂತೂ ಕುಂಭಕಣನ ನಿದ್ರಾವಸ್ಥೆಯಲ್ಲಿದ್ದ ಎಲ್ಲಾ ಕನ್ನಡಿಗರನ್ನು ಹೊಡೆದಬ್ಬಿಸಿದೆ. ಇತ್ತು ಅವರ

‘ಜಯ ಕನಾಡಟಕ’ ಪತ್ರಿಕೆಯು ಅನೇಕ ಸಾಹಿತ್ಯದ ನಿರ್ಮಾಣಕಾರರಿಗೆ ಪ್ರೇರಣೆ ಕೊಟ್ಟಿದೆ.<sup>14</sup>

ಸಾಹಿತ್ಯದಲ್ಲಿ ಆಲೂರರ ಸ್ಥಾನವನ್ನು ಕುರಿತು ಪ್ರೇ. ಎಂ. ಮರಿಯಪ್ಪ ಭಕ್ತರು ಹೇಳಿದು ಹೀಗಿದೆ: “ಹೊಸಗನ್ನಡ ಗಡ್ಡ ಸಾಹಿತ್ಯದ ಬೆಸ್ಸೆಲುಬು ಪ್ರಬಂಧಗಳ.... ಪ್ರಬಂಧ ಪ್ರಕಾರವನ್ನು ಇತಿಹಾಸ ಸಂಸ್ಕೃತಿಗಳ ವಿಭವದ ಪ್ರಶಂಸೆಗೆ ಪರಿಣಾಮಪೂರ್ವಕವಾಗಿ ಪ್ರಯೋಗಿಸಿದ ಯಶಸ್ಸು ಆಲೂರ ವೆಂಕಟರಾಯರಿಗೆ ಸಲ್ಲಬ್ಬದು. ‘ಕನಾಡಟಕ ಗತವ್ಯೇಭವವ’ವೆಂಬ ಅವರ ಪ್ರಬಂಧಗಳ ಸಂಗ್ರಹ ಏರಪತ್ರಾದ ಗಂಭೀರ ಗಡ್ಡೆಲಿಗೆ ಉತ್ತಮ ನಿದರ್ಶನ. ಕನ್ನಡಿಗರಲ್ಲಿ ಜಗ್ಗಾತಿಯನ್ನಿಂಬುಮಾಡುವುದರಲ್ಲಿ ಅವರ ಸ್ಥಾನವು ಅದ್ವಿತೀಯವೆನ್ನಬೇಕು.”<sup>15</sup>

ಸಾಹಿತ್ಯವನ್ನು ತಿಳಿದುಕೊಳ್ಳಲ್ಪಡೆಂದರೆ ಅದೊಂದು ತಪಸ್ಸು! ವಾಗ್ನೇವತೆಯ ಪೂರ್ಜಿಯನ್ನು ಒಬ್ಬ ತಪಸ್ಸಿಯಾಗಿಯೇ ಮಾಡಬೇಕು ಎಂಬುದು ಆಲೂರರ ಅಭಿಪ್ರಾಯ. ಸಾಹಿತ್ಯದಲ್ಲಿ ಏನು ಬರೆದರೂ ನಡೆಯುತ್ತದೆ ಎಂದನ್ನು ಸ್ವಭಾವ ಅವರದಾಗಿರಲಿಲ್ಲ, ಪ್ರತಿಯೊಂದನ್ನು ಅಭ್ಯಸಿಸಿ, ಸರಿಯಾಗಿ ವಿಚಾರಿಸಿ ತೋಗಿ, ಅನಂತರವೇ ಅವರು ಬರೆಯುತ್ತಿದ್ದರು. ಇ ಅಕ್ಷೇತ್ರೇಭರ್ ಗಣಾಂ ರಂದು ಅವರು ಮೈಸೂರಿನಲ್ಲಿ ಇ ನೇಯ ಕನಾಡಟಕ ಸಾಹಿತ್ಯ ಸಮ್ಯೇಳನದ ಅಧ್ಯಕ್ಷ ಸ್ಥಾನದಿಂದ ನೀಡಿದ ‘ವಾಗ್ನೇವತೆಯ ಪೂಜೆ’ ಉಪನಾಮವು ಮನನೀಯವಾಗಿದೆ. ಆಲೂರಿಗೆ ಪ್ರತಿಯೊಂದೂ ಕನಾಡಟಕತ್ವವನ್ನೇ ತಲುಪಬೇಕು. ಸಾಹಿತ್ಯದ ಪೂಜೆಯೂ ಆದೇ ತರನಾಗಿರಬೇಕು.

“ನಾವು ವಿಶ್ವಸಂಸ್ಕೃತಿಯನ್ನು ಒಳಗೊಂಡ ರಾಷ್ಟ್ರೀಯತ್ವವನ್ನು ಕನಾಡಟಕತ್ವವನ್ನು ಯಾವಾಗಲೂ ಅನುಸಂಧಾನ ಮಾಡಿಕೊಂಡೇ ಜೀವಂತ ವಾಜ್ಯಾಯವನ್ನು ಹುಟ್ಟಿಸುವುದಕ್ಕೆ ಪ್ರವೃತ್ತರಾಗಬೇಕು.”<sup>16</sup> ಕನಾಡಟಕದ ವಾಜ್ಯಾಯದಲ್ಲಿ ವಿಶ್ವಸಂಸ್ಕೃತಿ ಇವರಡೂ ಕೂಡಿಕೊಂಡಿರಬೇಕೆಂಬುದು ಅವರ ಸಾಹಿತ್ಯ ನಿರ್ಮಿತಿಯ ಉದ್ದೇಶ.

ಖಾತ್ರ ಸಾಹಿತ್ಯಗಳಾದ ಅ.ನ.ಕೃಷ್ಣರಾಯರಂತೂ ಆಲೂರ ವೆಂಕಟರಾಯರಿಂದ ವಿಶೇಷವಾಗಿ ಪ್ರಭಾವಿತರಾದವರು. ಆಲೂರ ಅವರಂತೆ ಅ.ನ.ಕೃ. ಮೌದಲು ಕನ್ನಡಿಗ, ಅನಂತರ ಭಾರತೀಯ. ಅ.ನ.ಕೃ. ಅವರ ಜೀವನ ಮತ್ತು ವೃಕ್ಷಿತ್ಯಗಳಿಗೆ ವಿಕರೂಪತೆಯನ್ನು ತಂದುಕೊಟ್ಟ ಸೂತ್ರವೆಂದರೆ ಆಲೂರ ವೆಂಕಟರಾಯರು ಪ್ರತಿಪಾದಿಸಿದ ಕನಾಡಟಕತ್ವ.<sup>17</sup>

ಶಾಂತಕೆವಿಗಳಂತೂ (ಸಕ್ಕರಿ ಬಳಾಚಾಯ) ಆಲೂರರ ಕೃತಿಗಳಲ್ಲಿಯ ಕನಾಡಟಕತ್ವವನ್ನು ಮೆಚ್ಚಿಕೊಂಡು, ವಯಸ್ಸಾಗಿದ್ದರೂ ಸಹ ಕಾಲಲ್ಲಿ ಗೆಳ್ಳಿ ಕಟ್ಟಿಕೊಂಡು ಕುನೀಯುತ್ತ ವಿದ್ಯಾರ್ಥಿರ ಕೀರ್ತನೆ ಮಾಡಿದರಂತೆ.

ಹೋಸಗನ್ನಡ ಸಾಹಿತ್ಯದ ನಿರ್ಮಾಣಕಾರರಲ್ಲಿ ಜಿ.ಪಿ.ರಾಜರತ್ನಂ, ಶಿವರಾಮ ಕಾರಂತ, ದ.ರಾ.ಚೇಂಡ್ರೆ, ಶಂ.ಬಾ.ಜೋಫಿ, ಚೌಗೀರಿ ಕೃಷ್ಣಶರ್ಮ, ಕುವೆಂಪು ಹೀಗೆ ಅನೇಕರು ಆಲೂರರ ಸಾಹಿತ್ಯ ಕೃತಿಗಳಿಂದ, ಅವರ ಜೀವನದಿಂದ ಸ್ವಾತ್ಮ ಪಡೆದದ್ದುಂಟು.

ಕನ್ನಡದ ಮೇಲಿನ ಕಣ್ಣಭಿಮೂನ ಹಾಗೂ ಭಕ್ತಿಯಿಂದ ಆಲೂರರ ಸಾಹಿತ್ಯ ಕೃತಿ ರಚನೆಯಾಗಿದೆ. ಅವರ ಒಟ್ಟು ಸಾಹಿತ್ಯಪನ್ನು ನೋಡಿದಾಗ ಅವರು ಮಾಡಿದ ಸಾಧನೆಯ ಅರಿವು ನಮಗೂಗುವುದು ಹಾಗೂ ಅವರೊಬ್ಬ ಹಿರಿಯ ತಲೆಮಾರಿನ ಗ್ರಂಥ ಸಾಹಿತ್ಯಗಳಾಗಿಯೇ ನಮಗೆ ಕಾಣುವರು.<sup>18</sup> ನವೋದಯ ಸಾಹಿತ್ಯದ ನಿರ್ಮಾಣದಲ್ಲಿ ಆಲೂರ ವೆಂಕಟರಾಯರು ಕನಾಟಕದ ಪ್ರಾಕ್ರೋಪಾಸಕ ರಾಗಿರುವರು. ಆಧ್ಯಾತ್ಮ ಅನೇಕ ಯುವಸಾಹಿತಿಗಳು ಬೆಳಕಿಗೆ ಬರುವಂತೆ ಮಾಡಿರುವರು.

ವಿಚಾರ ಸಾಹಿತ್ಯದಲ್ಲಿ ಆಲೂರರ ಸಮಸ್ಯೆಯ ದೃಷ್ಟಿಯೂ ಮಹತ್ವದ್ದಾಗಿದೆ. ಆಲೂರರ ಕೃತಿಗಳು ಭಗವದ್ಗೀತೆಯನ್ನು ಕುರಿತಾಗಿರಲಿ, ಮಧ್ಯಾಭಾಯೀರ ಸಿದ್ಧಾಂತಗಳನ್ನು ಕುರಿತಾಗಿರಲಿ ಅಥವಾ ಶಿಕ್ಷಣ, ಸಂಸ್ಕೃತ, ಧರ್ಮ ಯಾವುದೇ ವಿಷಯ ಸಂಬಂಧವಿರಲಿ, ಅವುಗಳಲ್ಲಿ ತುಲನಾತ್ಮಕವಾಗಿ ಕನ್ನಡ ಸಾಹಿತ್ಯದಲ್ಲಿನ ಅವಶರಣೆಗಳನ್ನು ಅವರು ವಿವೇಚಿಸದೆ ಇರಲಾರು. ಆಲೂರ ವೆಂಕಟರಾಯರ ಕೃತಿಗಳಲ್ಲಿನ್ನೂ ಇಂಥ ಮಹತ್ವಿಯನ್ನು ಸ.ಸ.ಮಾಳವಾದ ಮೆಚ್ಚಿಕೊಂಡಿರುವರು. ಭಗವದ್ಗೀತೆ ಎಲ್ಲರಿಗೂ ಉಪಯುಕ್ತ ಗ್ರಂಥವೆಂದು ನಂಬಿದ ವೆಂಕಟರಾಯರು ಅದರಲ್ಲಿ “.....ಬಸವಣನವರೇ ಮೊದಲಾದ ಶೈವ ವಿಚಾರಗಳ ಸಾಧ್ಯ”ವನ್ನು ಕಂಡಿರುವರು; ಇಂತಹ ಸಮಸ್ಯೆಯ ದೃಷ್ಟಿ ನಮ್ಮ ನಾಡಿನ, ರಾಷ್ಟ್ರದ ಏಳಿಗೆ ಅವಶ್ಯಕವಾಗಿದೆಯಂಥೂ ಸ.ಸ.ಮಾಳವಾದ ಅಭಿಪ್ರಾಯಪಟ್ಟಿರುವರು.<sup>19</sup>

ಆಲೂರ ವೆಂಕಟರಾಯರ ಸಾಹಿತ್ಯದಲ್ಲಿ ವಿವಿಧತೆಯೂ ಇದೆ. ತಮ್ಮ ಅನನ್ಯ ಅನುಭವಗಳ ವಿಚಾರಗಳನ್ನು ವ್ಯಕ್ತಮಾಡುವಾಗ ಅವರು ಒಂದೇ ಒಂದು ಸಾಹಿತ್ಯಪ್ರಕಾರದ ಮಾಧ್ಯಮವನ್ನು ಬಳಸಿಕೊಂಡಿಲ್ಲವೆಂಬುದು ತೋರಿಬರುತ್ತದೆ. ‘ಆಲೂರರ ಸಾಹಿತ್ಯ ಸೃಷ್ಟಿ ವೈವಿಧ್ಯತೆಯಿಂದ ಕೂಡಿದೆ. ಇತಹಾಸ, ಸಂಸ್ಕೃತ, ಧರ್ಮ, ಕಲೆ ಹೀಗೆ ಅವರು ಬರೆಯಿದ ವಿಷಯವಿಲ್ಲ’ ಎಂದಿದ್ದರೆ ಹಂಪ ನಾಗರಾಜಯ್<sup>20</sup> ಜೀವನ ಚಿರತೆ (ಕನಾಟಕ ವೀರರತ್ನಗಳು), ಅತ್ಯಾರೆತ್ತು (ನನ್ನ ಜೀವನ ಸ್ತುತಿಗಳು, ಕನಾಟಕ ಗತವೈಭವ (ಪ್ರಬಂಧ) ಈ ಮೊದಲಾದ ಗ್ರಂಥಗಳು ಆಯ್ದು ಕ್ಷೇತ್ರದಲ್ಲಿ ಖೂತಮಾಡವುಗಳಾಗಿವೆ; ಸ್ವಾತ್ಮದಾಯಕವಾಗಿವೆ. ಕನಾಟಕಕ್ಕದ ಪುಟ್ಟಿಗಾಗಿ ಅವರು ಸಾಹಿತ್ಯ ರಚಿಸಿದರೂ, ಪ್ರಬಂಧ ಸಾಹಿತ್ಯರೂಪದ ಮಾಧ್ಯಮವೇ ಅವರಿಗೆ ಹತ್ತಿರವಾದುದು. ರಾಷ್ಟ್ರೀಯತ್ವದ ಮೀಮಾಂಸೆಯ ಲೀಖಿನಮಾಲೆಯನ್ನು ‘ಕರ್ಮವೀರ’ ಪತ್ರಿಕೆಯಲ್ಲಿ ಪ್ರಾರಂಭಿಸಿದ ಆಲೂರರು ಒಬ್ಬ ಅಂಕಣಕಾರರೂ ಅಹುದು.

ಆಲೂರ ವೆಂಕಟರಾಯರ ಸಾಹಿತ್ಯ ನಿರ್ಮಾತಿಯಲ್ಲಿಯ ವಿಚಾರಗಳ ರೀತಿಯನ್ನು ಕುರಿತು ಗೌಣ ರಲ್ಯೂಯೇ ದ.ರಾ.ಬೇಂದ್ರೇಯವರು ಬರೆದ ಲೇಖನದಲ್ಲಿಯ ಕೊನೆಯ ಮಾತುಗಳು ಮನನೀಯವಾಗಿವೆ: “ಆಚಾರ ನಿಷ್ಪೇಗಿಂತ ವಿಚಾರ ನಿಷ್ಪೇ ಬಹಳ... ವಿಚಾರ ಸ್ವಾತಂತ್ರ್ಯದ ಆಡಂಬರಕ್ಷಿಂತ ನಾವೀನ್ಯ ಶ್ರೀತಿ ಹೆಚ್ಚಿನ ಪ್ರತಿಯೋಂದು ಮೂತಿನಲ್ಲಿಯೂ ಇವರದೊಂದು ಪ್ರತ್ಯೇಕ ಅಭಿಪ್ರಾಯವು ಇದ್ದೇ ಇರುವುದು. ಯಾರು ಯಾವ ಮೂತಿನಲ್ಲಿ ಇವರ ಸಲಹೆ ಕೇಳಿದರೂ ನವೀನವಾದುದೊಂದನ್ನು ಇವರು ಹೇಳೇ ಹೇಳುವರು. ಇವರ ವಿಚಾರದಲ್ಲಿ ಪ್ರಗತಿ ಹೆಚ್ಚು.... ಇವರು ಎಲ್ಲ ವಿಚಾರಗಳಿಗೂ ಬೆಂಬಲ ಕೊಟ್ಟರೂ ಯಾವ ವಿಚಾರಕ್ಕೂ ಮುಂಬಲ ಕೊಡುವುದು ಕಡಿಮೆ.....”<sup>21</sup>

ಆಲೂರರು ತಮ್ಮ ಸಾಹಿತ್ಯದಲ್ಲಿ ಹೊಸದನ್ನು, ಶ್ರೀಷ್ಟತೆಯನ್ನು ಬಯಸಿದ ಚಿಂತನಶೀಲ ವ್ಯಕ್ತಿಗಳು. ಇನ್ನುಇದ ಶ್ರೀತುಗಳಲ್ಲಿ, ಕನಾಡಟಕದಲ್ಲಿ ಮನಸ್ಸಾ ಕಾರ್ಯ ಮಾಡಿದಂತೆ ಕನ್ನಡ ಸಾಹಿತ್ಯಕ್ಕೂ ಅವರು ಅಪ್ರಾವ್ಯ ಸೇವ ಸಲ್ಲಿಸಿದ್ದಾರೆ. ಅಂತಹೇ ಬಿ.ಎಂ.ಶ್ರೀ. ಅವರು ಆಲೂರ ವೆಂಕಟರಾಯರು ಮರಿಯಲಾಗದ ವ್ಯಕ್ತಿ ಎಂದು ಪ್ರಶಂಸಿಸಿರುವರು. ಡಾ. ವಿ.ಕೃ.ಗೋಕಾಕ ಕನ್ನಡ ಸಾಹಿತ್ಯದ ಬಗ್ಗೆ ಬರೆಯುತ್ತ ಆಲೂರ ಅವರ ಜ್ಞಾತೆಗೆ ಬಿ.ಎಂ.ಶ್ರೀ., ಪಂಜೆ ಮಂಗಳರಾಯರನ್ನು ಸ್ಥಿರಿಸುವರು:

“B. M. Srikanthaiah, Panje Mangesh Rao and Alur Venkat Rao have been the patriarchs of these literary tribes in recent times”<sup>22</sup>

ಎಂದಿರುವರು ಡಾ. ವಿ.ಕೃ.ಗೋಕಾಕ.

ಆಲೂರ ವೆಂಕಟರಾಯರ ಕಾರ್ಯಕ್ಕೆ ಅಪ್ರಾವ್ಯ ಕನಾಡಟಕವಾಗಿದ್ದಿತು. ಅವರು ಉತ್ತರ ಕನಾಡಟಕವನ್ನು ಪ್ರತಿನಿಧಿಸದೆ ಕನ್ನಡಿಗರೆಲ್ಲರಿಗೂ ನೇತ್ರವಾಗಿದ್ದಾರು. ಅಂತಹೇ ಅಶೀಲ ಕನಾಡಟಕಕ್ಕೇ ಎಲ್ಲ ಸಾಹಿತ್ಯ ಚಿಟ್ಟುವಟಿಕೆಗಳೂ ಅನ್ವಯಿಸುವಂತೆ ಧಾರವಾಡದ ಕನಾಡಟಕ ವಿದ್ಯಾವರ್ಥಕ ಸಂಘವನ್ನು ಪ್ರೇರೇಸಿಸಿದರು ಹಾಗೂ ಇದೇ ಮಹಡಾಸೆಯಿಂದ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದಕ್ಕಾಗಿ ಶ್ರಮಪಟ್ಟರು. ಆಲೂರ ವೆಂಕಟರಾಯರ ಕೃತಿಗಳು ಸಮರ್ಗ ಕನಾಡಟಕದ ಧೈರ್ಯಿಯಿಂದಲೇ ರಚಿತವಾಗಿದ್ದರಿಂದ, ಅವಗಳಿಗೆ ಸಾಹಿತ್ಯದಲ್ಲಿ ಮಹತ್ವದ ಸ್ಥಾನವೂ ಪ್ರಾಪ್ತವಾಗಿರುವುದು. ಅಧಿಕವ್ಯೇ-ಆಲೂರ ವೆಂಕಟರಾಯರ ಮೈಸೂರು, ಮಂಗಳೂರು, ಗುಲಬಗಾದ, ಧಾರವಾಡ ಈ ವಿಭಾಗಗಳಲ್ಲಿ ಇರುವ ಎಲ್ಲರೂ ಅವರ ಸಾಹಿತ್ಯ ಕೃತಿಗಳನ್ನು ಓದಿ, ಕನಾಡಟಕತ್ವದ ಬಗ್ಗೆ ಎಚ್ಚರಗೊಳ್ಳುವಂತೆ ಮಾಡಿದವರಲ್ಲಿ ಪ್ರಪ್ರಥಮರು ಎಂದು ಹೇಳಬಹುದಾಗಿದೆ.

ಮೇಲ್ಮೈಸಿದ ಎಲ್ಲ ಧೈರ್ಯಿಯಿಂದ ಆಲೂರರ ಸಾಹಿತ್ಯವನ್ನು ವಿವೇಚಿಸಿದಾಗ ಅವರ ಸಾಹಿತ್ಯದ ಮಹತ್ವ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ.

## ಅಡಿ ಒಪ್ಪಣಿಗಳು

1. ಆಲೂರ ವೆಂಕಟರಾವ್; 'ಜೀವನ ಸ್ವತಿಗಳು', ಪು.177
2. ಅದೇ; ಪು.177
3. ಅದೇ; ಪು.188
4. ಅದೇ; ಪು.184
5. ಅದೇ; ಪು.178
6. Dr. R. S. Mugali; 'History of Kannada Literature, Published in 1977 by Sahitya Akademi New Delhi, p.99
7. ಆಲೂರ ವೆಂಕಟರಾವ್; 'ಜೀವನ ಸ್ವತಿಗಳು', ಪು.180
8. ಅದೇ; ಪು.10, 11
9. ರಾ.ಯ.ಧಾರವಾಡರ; 'ಹೊಸಗನ್ನಡ ಸಾಹಿತ್ಯದ ಉದಯಕಾಲ', ಪು.516, 517
10. E. P. Rice; 'History of Kanarese Literature(1921)', p.103
11. ಜ.ಎಸ್.ಆಮೂರ; 'ಅ.ನ.ಕೃಷ್ಣರಾಯರು', ಪು.23
12. ಆಲೂರ ವೆಂಕಟರಾವ್; 'ಜೀವನ ಸ್ವತಿಗಳು', ಪು.184
13. ಅದೇ; ಪು.184
14. ದೇವೇಂದ್ರ ಕುಮಾರ ಹಕಾರಿ; 'ಆಲೂರ ವೆಂಕಟರಾವ್', ಪು.38
15. ಪ್ರೌ. ಎಂ.ಮರಿಯಪ್ಪ ಭಟ್; 'ಕನ್ನಡ ಸಾಹಿತ್ಯ ಚರಿತ್ರೆ', ಪು.249
16. ವರದರಾಜ ಹುಯಿಲಗೋಳ(ಸಂ); 'ಬಿಡನುಡಿಯ ಸಂಚಯ', ಪು.3
17. ಜ.ಎಸ್.ಆಮೂರ; 'ಅ.ನ.ಕೃಷ್ಣರಾಯರು', ಪು.1
18. ಡಾ.ಜ.ಎಸ್. ಕಾಪ್ಸೆ; 'ಕುಲಪುರೋಹಿತರು', ಪು.112
19. ಸ.ಸ.ಮಾಳವಾಡ; 'ಕುಲಪುರೋಹಿತರು', ಪುಸ್ತಾಪನೆ, ಪು.5
20. ಹಂಪ ನಾಗರಾಜಯ್ಯ; 'ಸಮ್ಮೇಳನಾಧ್ಯಕ್ಷರು', ಪು.56
21. ದ.ರಾ.ಚೇಂಡ್ರೆ; 'ಕನ್ನಡದ ಕಿಡಿಗಳು', ಪು.36, 37
22. Dr. V. K. Gokak; 'Modern Indian Languages', (All India Radio Pub.) p.195

## ಆಲೂರ ವೆಂಕಟಾಯರ ಜೀವನ ವಹಿನಿ

- ದಿ: 12.7.1880; ಏಜಪ್ಲೂರದಲ್ಲಿ ಜನನ.
- ದಿ: 25.2.1964; ಫಾರಮಡದಲ್ಲಿ ಮರಣ.
- 1896-ಮೊದಲನೇಯ ಮದುವೆ (ಹೆಂಡತಿ 1903 ರಲ್ಲಿ ತೀರಿಕೊಂಡಳು).
- 1904- ಎರಡನೆ ಮದುವೆ.
- 1905- ವಕೀಲರು-ಧಾರವಾಡದಲ್ಲಿ.
- 1906- ವಕೀಲಿ ಬಿಟ್ಟಿದ್ದು; ‘ವಾಗ್ಸ್‌ಷಾಂ’ ಪತ್ರಿಕೆಯ ಸಂಪಾದಕತ್ವ.
- 1907- ಧಾರವಾಡದಲ್ಲಿ ಅಶ್ವಿಲ ಕನಾಡಟಕ ಗ್ರಂಥಕತ್ವರ ಸಮೈಳನ ಸಂಘಟಿಸಿದರು.
- 1908- ಕನಾಡಟಕ ಗ್ರಂಥ ಪ್ರಸಾರಕ ಮಂಡಳದ ಸ್ಥಾಪನೆ.
- 1909- ರಾಷ್ಟ್ರೀಯ ಶಾಲೆ ಆರಂಭಿಸಿದ್ದು.
- 1911- ವಕೀಲಿಯ ಪ್ರನರಾರಂಭ.
- 1912- ಕನಾಡಟಕ ಇತಿಹಾಸ ಸಂಶೋಧನೆಗಾಗಿ ಪ್ರವಾಸಗಳು.
- 1914- ಕನಾಡಟಕ ಇತಿಹಾಸ ಸಂಶೋಧನ ಮಂಡಳದ ಸ್ಥಾಪನೆ.
- 1916- ‘ಕನಾಡಟಕ ಸಚ್ಚಿದಾನಂದ’ ಸ್ಥಾಪನೆ.
- 1916- ಸ್ವರಾಜ್ಯ ಸಂಘದ ಕನಾಡಟಕ ಶಾಖೆಯ ಕಾರ್ಯದರ್ಶಿ.
- 1920- ಅಸಹಕಾರ ಚಳುವಳಿಯಲ್ಲಿ ವಕೀಲಿ ಬಿಟ್ಟಿದ್ದು.
- 1922- ‘ಜಯ ಕನಾಡಟಕ’ ಮಾಸ ಪತ್ರಿಕೆಯ ಸ್ಥಾಪನೆ.
- 1928- ಖಾದಿ ಪರಿಷತ್ತಿನ ಸ್ವಾಗತಾಧ್ಯಕ್ಷ.
- 1930- ಮೈಸೂರಲ್ಲಿ 16 ನೇಯ ಕನಾಡಟಕ ಸಾಹಿತ್ಯ ಸಮೈಳನದ ಅಧ್ಯಕ್ಷತೆ.
- 1932- ರಾಜಕೀಯ ದಿಗ್ಂಧನ-ಕಲಾರ್ಟಿಗಿಯಲ್ಲಿ.
- 1934- ‘ಗೀತಾ ಪ್ರಸಾರ’ ಗ್ರಂಥಮಾಲೆಯ ಆರಂಭ.
- 1936- ಧಾರವಾಡ ಜಿಲ್ಲಾ ಪ್ರಾಥಮ ಸಾಹಿತ್ಯ ಸಮೈಳನದ ಸ್ವಾಗತಾಧ್ಯಕ್ಷ; ವಿಜಯನಗರದ ವಟ್ಟಶತಮಾನೋತ್ಸವ ಸಮಾರಂಭದ ಸಂಘಟನೆ.
- 1940- ಷಟ್ಪ್ರಾತ್ಮಿಕ ಸಮಾರಂಭ.
- (1942-1946 ರವರೆಗೆ ಏಕಾಂತ ಜೀವನ; ಆಧ್ಯಾತ್ಮಿಕ ಹಾಗೂ ವೇದಾಂತ ಗ್ರಂಥಗಳ ಪ್ರಕಟಣೆ).
- 1956- ವಕೀಲಿತ ಕನಾಡಟಕ ರಾಜ್ಯೋತ್ಸವ-ಹಂಪೆಯಲ್ಲಿ ಕುಲಪುರೋಹಿತರಾಗಿ ಅಡರಣೆ.

## ಆಲೂರ ವೆಂಕಟರಾಯರ ಕೃತಿಗಳು

(ಕ್ರಫತ ಆವೃತ್ತಿಯ ಪರುಪರಣೆ ಕಣಿಕೆ)

- ಕನ್ನಡಿಗರ ಭೂಮನಿರಸನ (ನಾಟಕ, ನರಗುಂದಕರ ರಾಮರಾಯರ ಜೊತೆಗೆ) – 1913  
 ಕನಾಡಟಕ ಸಿಂಹಾಸನ ಸ್ಥಾಪನಾಚಾರ್ಯರ್ ಶ್ರೀವಿದ್ಯಾರ್ಥಿ – 1909  
 ಶಿಕ್ಷಣ ಮೀಮಾಂಸೆ (ಪೆ.ನ.ಮಗದಾಳ ಅವರೊಂದಿಗೆ) – 1910  
 ಗೀತಾ ರಹಸ್ಯ (ಲೋಕಮಾನ್ಯ ಟಿಳಕರ ಗ್ರಂಥದ ಅನುವಾದ; ವಾಸು ದೇವಾಚಾರ್ಯರ ಕೆರೂರ ಅವರೊಂದಿಗೆ) – 1919  
 ಕನಾಡಟಕ ಗತವೈಭವ – 1917  
 ನಾವು ಬೇಡುವ ಸ್ವರಾಜ್ಯ – 1917  
 ಮಿಶ್ಕ ಸುಧಾರಣೆಗಳ ನಿಷ್ಠಲತೆ – 1917  
 ಸ್ವರಾಜ್ಯವನ್ನು ಕೊಡದಿರುವುದಕ್ಕೆ ಹೇಳುವ ನವಗಳೇನು? – 1918  
 ಸುಖಿವೂ ಶಾಂತಿಯೂ ಭಾಗ-1 – 1921  
 ಸುಖಿವೂ ಶಾಂತಿಯೂ ಭಾಗ-2 – 1921  
 ರಾಷ್ಟ್ರೀಯತ್ವದ ಮೀಮಾಂಸೆ – 1928  
 ಕನಾಡಟಕ ಏರರತ್ನಗಳು – 1930  
 ಗೀತಾ ಪ್ರತಾಶ – 1934  
 ಗೀತಾ ಪರಿಮಳ – 1936  
 ಗೀತಾ ಸಂದೇಶ – 1936  
 ಗೀತಾಭಾವ ಪ್ರದೀಪ ಭಾಗ-2 – 1938  
 ನನ್ನ ಜೀವನ ಸ್ತುತಿಗಳು-ಪೂರ್ವರಂಗ – 1940  
 ನನ್ನ ಜೀವನ ಸ್ತುತಿಗಳು-ಉತ್ತರರಂಗ – 1941  
 ಶ್ರೀಮಧ್ವಾಚಾರ್ಯರ ಮೂಲಸಿದ್ಧಾಂತ – 1946  
 ಕನಾಡಟಕತ್ವದ ಸೂತ್ರಗಳು – 1950  
 ಮಧ್ಯಸಿದ್ಧಾಂತ ಪ್ರವೇಶಿಕ – 1951  
 Sri Madhwacharya's Purna Brahma Philosophy – 1954  
 ಶ್ರೀ ಮುಖ್ಯಪ್ರಾಣ ಮಹಿಮೆ – 1955  
 ಗೀತಾಭಾವ ಪ್ರದೀಪ ಭಾಗ-1 – 1956  
 ವೇದವ್ಯಾಸ ವೇದಾಂತ ಮತ್ತು ಸಮಗ್ರ ಧ್ಯಾಯೋಗ (ಡಾ.ವಿ.ಜಿ.ಕುಲಕರ್ನಿಂ ಯೋದನೆ) – 1956  
 ಕನಾಡಟಕತ್ವದ ವಿಕಾಸ – 1957  
 ಮಾಧ್ವರು ದ್ವೈತಿಗಳಲ್ಲ, ಪೂರ್ಣತ್ವವಾದಿಗಳು – 1958  
 ಪೂರ್ಣಾಬಿಹೃಷಾದ – 1960  
 ಬಿಡಿನುಡಿ ಸಂಚಯ (ಸಂ: ವರದರಾಜ ಹುಯಿಲಗೋಳ) – 1981

## ಅಲೂರ ವೆಂಕಟರಾಯರ ಬರೆದುಡಗಿ ಹೇಳಿ, ಆದರೂ ಲಭ್ಯವಾಗದೆಯೇ ಪ್ರಕಟವಾಗದಿರುವ ಗ್ರಂಥಗಳು

ನೀತಿ ಮೀಮಾಂಸೆ (Aristotle's Data of Ethics)

ಸ್ವಾತಂತ್ರ್ಯ (Mill's Liberty)

ಗಾಂಧಿಯವರ ಚರಿತ್ರೆ

ಮ್ಯಾರ್ಚಿನ ಚರಿತ್ರೆ (ಸೂಪರಕರ ಇವರು ಬರೆದ ಮರಾಠ ಗ್ರಂಥದ ಭಾಷಾಂತರ)

ವಿವೇಕಾನಂದ ಭಕ್ತಿಯೋಗ

ಪೂರ್ವ ಮತ್ತು ಪಶ್ಚಿಮ (East and West by Vivekananda) ಹಾಗೂ

ಹೋಂ ರೂಲ ಲೀಗಿನ ಚಳವಳಿ ಬಗ್ಗೆ 5 ಗ್ರಂಥಗಳು

\* ಚಳವಳಿಗೆ ಆತ್ಮಘ್ರ - 1910

\* ಅರವಿಂದರ ಕೊನೆಯ ರಾಜಕಾರಣ ಮೃತ್ಯುಪತ್ರ

\* ಅರವಿಂದರು ತಮ್ಮ ಹೆಂಡಿಗೆ ಬರೆದ ಪತ್ರ

(ಇವು ಸುಮಾರು 1910 ರಲ್ಲಿ ಜಷ್ಟ ಮಾಡಲ್ಪಟ್ಟು ಸುದಲ್ಪಟ್ಟವು)

## ಅಲೂರ ವೆಂಕಟರಾಯರಿಂದ ಪ್ರಕಟವಾದ ಸಂಖಾದಿತ ಕೃತಿಗಳು

ಸಂಸಾರ ಸುಖ ..... ದೇಶಪಾಂಡೆ ಹಣಮಂತರಾವ್

ದಾನ-ಧರ್ಮ-ಪದ್ಧತಿ ..... ನಾ.ಶ್ರೀ.ರಾಜಪುರೋಹಿತ

ವಿದ್ಯಾರ್ಥಿ ಕೀರ್ತನ ..... ಶಾಂತಕವಿ

ಶ್ರೀಕೃಷ್ಣದಾನಾಮೃತ ..... ಶಾಂತಕವಿ

ಕೃಷ್ಣಕುಮಾರ ..... ದ.ರಾ.ಬೇಂದ್ರೆ

ಅಕಾಶದೊಳಗಿನ ಅದ್ವಿತ ಚಮತ್ವಾರಗಳು ..... ಪ್ರೌ. ಪಾಟೀಲ ತಿರುಮಲರಾವ್

ಧರ್ಮಸಂಭವ ..... ಪಂಡಿತ ತಾರಾನಾಥ


ಹಿಂದುಸ್ಥಾನದ ರಾಜ್ಯ ಪದ್ಧತಿಗಳು ..... ವಿಷ್ಣು ಒಡೆಯರ

ಪಷಿಯೂ ಖಂಡದ ಜಾಗೃತಿ ..... ದೊರೆಸ್ವಾಮಿ ಅಯ್ಯಂಗಾರ್

ಶಾರದೆಯ ಸಂಸಾರ ಅಧಿವಾ ಭಾಷಾಶಾಸ್ತ್ರ ..... ಪ್ರೌ. ಆರ್.ವಿ.ಹಾಗೀರದಾರ್

### ಆಲೂರ ವೆಂಕಟರಾಯರನ್ನು ಕುರಿತ ಗ್ರಂಥಗಳು

- ಆಲೂರ ವೆಂಕಟರಾಯರು: ಜೀವನ ಹಾಗೂ ಕೃತಿಗಳು ..... ಪ್ರಸಾರಾಂಗ,  
ಕನಾಡಿಕ ವಿಶ್ವವಿದ್ಯಾಲಯ, ಧಾರವಾಡ, 1984
- ಆಲೂರ ವೆಂಕಟರಾಯರ ..... ಕನ್ನಡ ಅಧ್ಯಯನ ಸಂಸ್ಥೆ ಮೈಸೂರು  
ವಿಶ್ವವಿದ್ಯಾಲಯ, ಸಂಪಾದಕ: ಡಾ. ಹಾ.ಮಾ.ನಾಯಕ, 1983
- ಆಲೂರ ವೆಂಕಟರಾಯರ ..... ವೆಂಕಟೇಶ ಸಾಂಗಲಿ, ಕನ್ನಡ ಸಾಹಿತ್ಯ ಪರಿಷತ್ತು,  
ಬೆಂಗಳೂರು, 1970
- ಆಲೂರ ವೆಂಕಟರಾಯರ ..... ಡಾ. ವರದರಾಜ ಹುಯಲಗೋಳ,  
ಭಾರತ-ಭಾರತ, ಬೆಂಗಳೂರು, 1970
- ಆಲೂರ ವೆಂಕಟರಾಯರ ..... ಎಂ.ನಾಗರಾಜ, ಬಿ.ಬಿ.ಎಚ್.ಪ್ರಕಾಶನ,  
ಬೆಂಗಳೂರು, 1970
- ಆಲೂರ ವೆಂಕಟರಾಯರ ..... ಡಾ. ದೇವೇಂದ್ರ ಶುಮಾರ ಹಕಾರಿ, ಆಲೂರ  
ವೆಂಕಟರಾವ್ ಜನ್ಮ ಶತಮಾನೋತ್ಸವ ಸಮಿತಿ, ಧಾರವಾಡ, 1981
- Alur Venkataraao ..... Dr. K. Raghavendra Rao, Dharawad, 1981
- ಆಲೂರ ವೆಂಕಟರಾವ್ (ಹಿಂದಿಯಲ್ಲಿ) .....ಗುರುನಾಥ ಜೋಸ್, ಧಾರವಾಡ,  
1981.
- ನಮನ್ನ ಹರಸು ಕುಲಪ್ರಯೋಹಿತ (ಲಾವಣಿ ಪಾರ್ಶ) ..... ಕಲಾಶೀಶಿರ  
ಧಾರವಾಡ, 1981
- ಆಲೂರ ವೆಂಕಟರಾಯರ ..... ಎ.ಎಸ್.ಕುಲಕರ್ನಿ, ಅನಂದ ಪಬ್ಲಿಕೇಷನ್ಸ್,  
ಧಾರವಾಡ
- ಕನಾಡಿಕ ಕುಲಪ್ರಯೋಹಿತರು; ಸಂ: ಹೈ. ಸ.ಸ. ಮೂಲವಾಡ, 1983





ಕನ್ನಡದ ಕುಲಪ್ರಯೋಜಿತರೆಂದು ಖಚಿತವೆತ್ತೆ ಅಲೂರ ವೆಂಕಟರಾಯರು (ಇಲಿಂ-ಇಂಡಿ) ಕನ್ನಡದ ಏಕೇಕರಣಕಾಗಿ ಈ ಶತಮಾನದ ಅದಿಯಲ್ಲಿ ಅವಿಶಾರಂತವಾಗಿ ದುಡಿದ ಮಹನೀಯರು. ಕನಾಟಕ ಅವರಿಗೆ ಕರ್ಮಾಭೂಮಿಯಾಗಿತ್ತು. ನಿಸ್ಕಾರ್ಥಸೇವೆ. ನಿಸ್ಕಾರ್ಥಮಾದ ಭಕ್ತಿಯಿಂದ 'ಭಾರತದ ಸ್ವಾತಂತ್ರ್ಯವು ಕನಾಟಕದ ಮೂಲಕವೇ ಆಗಬಲ್ಲದ್ದು' ಎಂಬ ದೃಢನಂಬಿಕೆ ಅವರದಾಗಿತ್ತು. ಕನಾಟಕದ ಗತವೈಭವ. ಕನಾಟಕದ ವೀರರತ್ನಗಳು, ನನ್ನ ಜೀವನದ ಸ್ತುತಿಗಳು ಮೊದಲಾದ ಅವರ ಕೃತಿಗಳು ಕನ್ನಡಿಗರು ಮರೆಯಬಾರದ ಸಾಹಿತ್ಯ ಗ್ರಂಥಗಳು.

ಇಂತಹ ಅಪೂರ್ವ ಕನ್ನಡಿಗ ಮಹಾನುಭಾವರ ಜೀವನಧರ್ಮವನ್ನು ಈ ಕೃತಿಯ ಮೂಲಕ ಹೊರಗೆಡಿದವರು ವರದರಾಜ ಹುಯಿಲಗೋಳ. ಮುಂಬೆ ಕನಾಟಕದ ಲೇಖಕರೂ, ಕನ್ನಡ ವಿದ್ವಾಂಸರೂ ಆಗಿದ್ದ ಹುಯಿಲಗೋಳರು. ಅಲೂರರ ಕುರಿತಾಗಿ ಈ ಸರಳ, ಸುಂದರ ಕೃತಿಯನ್ನು ಓದುಗರಿಗೆ ನೀಡಿದ್ದಾರೆ.

Alura Venkata Rao (Kannada)

ISBN-81-7201-580-1

Rs.25.

ಇಪ್ಪತ್ತಿರಡು ಭಾಷೆಗಳಲ್ಲಿ ಪ್ರಸ್ತರಗಳನ್ನು ಹೊರತರುವ  
ಸಾಹಿತ್ಯ ಅಕಾದೆಮಿ ವಿಶ್ವದ ಅತ್ಯಂತ ದೊಡ್ಡ ಪ್ರಕಾಶನ ಸಂಸ್ಥೆ ಯಾಗಿದೆ.



Library

IAS, Shimla

K 891.481 409 2 R 18 H



00117183